

ತೇರದ್ವಾರ  
ಪರಾಣಿಕರ್ತರು  
ಡಾಸಂಗಮೀಲಕ ಭರಾದಾರ



# ತೇರದಾಳದ ಲಾವಣಿಕಾರರು

ಡಾ॥ ಸಂಗಮೇಶ ಬಿರಾದಾರ

ಕನಾಂಟಿಕ ಜಾನಪದ ಮತ್ತು ಯಶ್ಸುಗಾನ ಆಳದೆಮಿ  
೧೪/೨ ಕೆನರಾ ಷ್ಯೇನಾನ್ ಕಾಪೂರ್‌ರೇಷನ್ ಕಟ್ಟಡ  
ನೃಪತುಂಗರಸ್ಸೀ , ಬೆಂಗಳೂರು - ೫೬೦ ೦೦೭

ತೇರದಾಳದ ಲಾವಕೆಂಪಾರರು: ಡಾ॥ ಸಂಗಮೇಶ ಬಿರಾದಾರ, ಜಮಾಲಿಂದಿ.  
ಪ್ರ: ಕನಾಟಕ ಜಾನಪದ ಮತ್ತು ಯಶ್ವಗಾನ ಅಕಾಡೆಮಿ ಗಳ/ಗ, ಕೆನರಾ ಘೇನಾನ್  
ಹಾಪ್ರೋರೇಷನ್ ಕಟ್ಟಡ, ನೃಪತುಂಗ ರಸ್ತೆ, ಬೆಂಗಳೂರು - ೫೬೦ ೦೦೭

ಪ್ರಣ VIII + ೧೦೨

ಮೊದಲ ಮುದ್ರಣ : ೧೯೬೫

© ಪ್ರಕಾಶಕರು

ಚೆಲೆ: ರೂ. ೨೫/-

ಭಾಯಾಕ್ಷರ ಜೋಡಣೆ :

ವಿಷ್ಣು ಗ್ರಂಥಾಲಯ  
ಗಳು, ೨ನೇ ಮೈದಾನ, ವಿಜಯನಗರ ೨ನೇ ಹಂತ  
ಬೆಂಗಳೂರು - ೫೬೦ ೦೬೦

ಮುದ್ರಕರು:

ಸ್ವೀಹಾ ಪ್ರಿಯಂತ್ರಸೌರ್ಯ  
ಗಳ, ೨ನೇ ಮೈದಾನ, ಅಶ್ವಿನಿಪ್ರಮೇ  
ವಿಜಯನಗರ ೨ನೇ ಹಂತ  
ಬೆಂಗಳೂರು - ೫೬೦ ೦೬೦

## ಅಧ್ಯಕ್ಷರ ಮಾತು

ಕನಾಟಕ ಜಾನಪದ ಮತ್ತು ಯಕ್ಕಾನ ಆಕಾಡೆಮಿಯ ಹೊರತರುತ್ತಿರುವ ಪ್ರಸ್ತುಕಗಳಲ್ಲಿ ಜಾನಪದ ತಜ್ಞರನ್ನು ಮತ್ತು ಜನಪದ ಸಾಹಿತಿಗಳನ್ನು ಕುರಿತ ಪ್ರಸ್ತುಕಗಳು ಅತ್ಯಂತ ಮಹತ್ವಪೂರ್ಣವಾದವುಗಳು. ಜಾನಪದ ಜಗತ್ತಿಗೆ ಪರಿಚಯವಿರುವ ವಿದ್ಯಾಂಶರ ಜೋತೆಗೆ ಅಪ್ಪು ಪರಿಚಿತರಲ್ಲದ, ಆದರೆ ತಮ್ಮ ಪ್ರತಿಭಾಪೂರ್ಣವಾದ ಅನುಭವ ಸಂಪುದ್ಧಿ ಹಾಗೂ ಶೈವ ಚಿಂತನಗಳನ್ನೊಂದ ಸಾಹಿತ್ಯವನ್ನು ಸೃಷ್ಟಿಸಿದ ಹಳ್ಳಿಯ ಸ್ವಜನಶೀಲ ಪ್ರತಿಭಾವಂತರನ್ನು ಸಹ ಈ ಮೂಲಕ ಜಾನಪದ ಲೋಕದ ಗಮನಕ್ಕೆ ತರಲಾಗುತ್ತಿದೆ. ಈ ಪ್ರಯತ್ನದಲ್ಲಿ “ತೇರದಾಳದ ಲಾವಣಿಕಾರರು” ಒಂದು ವಿಶಿಷ್ಟ ಹಾಗೂ ಗಮನಾರ್ಹ ಕ್ಷತಿ. ಉತ್ತರ ಕನಾಟಕದಲ್ಲಿ ಜನಪದ ಲಾವಣಿ ಸಾಹಿತ್ಯ ಅತ್ಯಂತ ಶ್ರೀಮಂತಿಕೆಯಿಂದ ಮತ್ತು ವೈವಿಧ್ಯತೆಯಿಂದ ಕೂಡಿದೆ. ಅದರ ಇತಿಹಾಸ ಹಾಗೂ ಬೆಳವಣಿಗೆ ತುಂಬಿ ಕುತ್ತೊಹಲಾರಿಯಾಗಿ ಜನ-ಮನವನ್ನು ಹಿಡಿದಿದುವ ಭಾಷೆ, ವಸ್ತು ಮತ್ತು ಅವರಲ್ಲಿ ಸುವಿಚಾರದ ಆಲೆಗಳನ್ನು ಎಬ್ಬಿಸುವ ಅನನ್ಯವಾದ ತಾತ್ತ್ವಿಕತೆ, ನಮ್ಮ ಶ್ರುತಿ ಮತ್ತು ಮನಸ್ಸುಗಳನ್ನು ಆನಂದಗೊಳಿಸುವ ವೈವಿಧ್ಯಮಯವಾದ ಧಾರ್ಣೆ ಹಾಗೂ ರಾಗಗಳು ಈ ಲಾವಣಿಗಳ ಹಿರಿಮೆಗೆ ಸಾಕ್ಷಿಯಾಗಿವೆ. ೯೦ತಹ ಲಾವಣಿಗಳನ್ನು ಸೃಷ್ಟಿಮಾಡಿದ ವಿಶಿಷ್ಟವಾದ ಪ್ರದೇಶಗಳಲ್ಲಿ ತೇರದಾಳ ಒಂದು. ಈ ಪ್ರಾಂತ್ಯದಲ್ಲಿ ನೂರಾರು ಜನ ಲಾವಣಿಕಾರರು ಒಂದು ಸಂಮುದ್ರಪೂರ್ವ ಮತ್ತು ಶ್ರೀಮಂತವೂ ಆದ ಗಾಯನ ಪರಂಪರೆಯನ್ನು ಬೆಳೆಸಿಕೊಂಡು ಉಳಿಸಿಕೊಂಡು ಬರುವ ಮೂಲಕ ಅನ್ವಯಿಸುತ್ತಿರುತ್ತಾರೆ. ಈ ಪ್ರದೇಶದ ಲಾವಣಿಗಳು ನೂರಾರು ಸಂಖ್ಯೆಯಲ್ಲಿವೆ. ಅವುಗಳ ವಸ್ತು, ಉದ್ದೇಶ, ವಿಸ್ತರಣೆ, ಭಾಷೆ ಮುಂತಾದವುಗಳ ಸೌಖನ್ಯ ಅನುಭವ ವೇದ್ಯ. ೯೦ತಹ ಲಾವಣಿಗಳ ಸಂಪೂರ್ಣ ಸಂಗ್ರಹವಾಗಲೀ ಆಫ್ವಾ ಆ ಲಾವಣಿಕಾರರ ಪರಿಚಯವಾಗಲೀ ಇದುವರೆಗೆ ನಡೆದಿಲ್ಲ. ಈ ಸಂಗ್ರಹ ಬಿರಾದಾರ ಅವರು ಪರಿಶ್ರಮಪೂರ್ವಕವಾಗಿ ಕ್ಷೇತ್ರಕಾರ್ಯ ಮಾಡಿ ಮರೆತುಹೋಗುತ್ತಿರುವ ಲಾವಣಿಗಳನ್ನು, ಲಾವಣಿಕಾರರ ಮಾಹಿತಿಗಳನ್ನು ಜನಪದ ನಿಷ್ಠೆಯಿಂದ ಈ ಕೃತಿಯ ಮೂಲಕ ಹೊರ ತೆಗೆದಿದ್ದಾರೆ.

ಈ ಕೃತಿಯಲ್ಲಿ ಲಾವಣಿ ಸಾಹಿತ್ಯದ ಹಿನ್ನೆಲೆ, ಅದರ ಹಂಟ್ಯು ಮತ್ತು ಬೆಳವಣಿಗೆ, ಸ್ವರೂಪ, ವರ್ಗೀಕರಣ ಮುಂತಾದವುಗಳನ್ನು ಆಧಾರಪೂರ್ವಕವಾಗಿ ಹಾಗೂ

ವಿದ್ಯತೋಪಾಣಿವಾಗಿ ವಿವೇಚಿಸಿದ್ದಾರೆ. ಕನ್ನಡದ ಲಾಂಛನೆಗಳು ಮತ್ತು ಮರಾಠಿಯ  
 ಶಾಹಿರಿಗಳನ್ನು ತುಲನಾತ್ಮಕವಾಗಿ ವಿಶ್ಲೇಷಿಸಿ ಕನ್ನಡ ಲಾಂಛನೆಗಳು ಮರಾಠಿ ಲಾಂಛನೆಗಿಂತ  
 ವಿಶಿಷ್ಟವೂ ಮತ್ತು ಪ್ರಾಚೀನವೂ ಆಗಿವೆ ಎಂಬುದನ್ನು ಮಾಹಿತಿಗಳ ಮೂಲಕ ಮನವರಿಕೆ  
 ಮಾಡಿಕೊಟ್ಟಿದ್ದಾರೆ. ಜನರ ಕಣ್ಣರೆ ಮತ್ತು ಕಿವಿಮರೆಯಾಗಿದ್ದ ಅಷಾಢ ಲಾಂಛನೆಕಾರರ  
 ಒದುಕಿನ ವಿವರಗಳನ್ನು ತುಂಬಾ ಶ್ರಮ ಮತ್ತು ನಿಷ್ಪೇಗಳಿಂದ ಇಲ್ಲಿ ಕಲೆಹಾಕುವ  
 ಮೂಲಕವಾಗಿ ನಮಗೆ ಅಪ್ರಾವ್ಯ ಮಾಹಿತಿಗಳನ್ನು ಒದಗಿಸಿಕೊಡುತ್ತಾರೆ. ತೇರದಾಳದ  
 ಲಾಂಛನೆ ಸಂಪುರ್ಣದ ಮೂಲವು ರುಷನಾದ ಜೋತ್ತೆಪ್ಪನಿಂದ ಹಿಡಿದು ಚತುರ  
 ತುಕಾರಾಮನ ಮೂಲಕ ಹಾಯ್ಯ ಶಿವನಗೌಡ ಮಲ್ಲನಗೌಡ ಬಿರಾದಾರರವರಿಗೆ  
 ಲಾಂಛನಕಾರರ ವೃತ್ತಿ, ಪ್ರತಿಭೆ ಮತ್ತು ಅಭಿವೃತ್ತಿಯ ಸ್ವರೂಪ ಹಾಗೂ ಮೌಲಿಕತೆಗಳನ್ನು  
 ಈ ಕೃತಿಯ ಮೂಲಕ ಮೋತ್ತಮೊದಲಬಾರಿಗೆ ಡಾ॥ ಬಿರಾದಾರರು ಇಲ್ಲಿ ಅನಾವರಣ  
 ಮಾಡಿದ್ದಾರೆ. ಪರಿಚಯ, ವಿಮರ್ಶೆ ಹಾಗೂ ಸಂಶೋಧನೆಗಳು ಇಲ್ಲಿ ಮುಷ್ಟಿಗೊಂಡಿವೆ.  
 ಈ ಕೃತಿ ಮೂಲಕ ಡಾ॥ ಸಂಗಮೇಶ ಬಿರಾದಾರ ಜಾನಪದ ಸಾಹಿತ್ಯ ಚರಿತ್ರೆಗೆ ಒಂದು  
 ಮೌಲಿಕ ಆಧ್ಯಾತ್ಮಿಕನ್ನು ಜೋಡಿಸುತ್ತ ಜಾನಪದ ಆಸಕ್ತರಿಗೆ ಅತ್ಯಂತ ಮಹೋಪಕಾರ  
 ಮಾಡಿದ್ದಾರೆ. ಜಾನಪದಕ್ಕಾಗಿ ತಮ್ಮೆ ಸಮರ್ಪಿಸಿಕೊಂಡಿರುವ ಈ ವಿದ್ಯಾಂಶರಿಗೆ  
 ಅಕಾದೆಮಿಯ ಪರವಾಗಿ ಹಾಗೂ ಅವಿಂದ ಜಾನಪದ ಲೋಕದ ಪರಮಾಗಿ ಕೃತಜ್ಞತೆಗಳನ್ನು  
 ಅರ್ಥಿಸುತ್ತೇನೆ. ಈ ಕೃತಿಯನ್ನು ಅಚ್ಚುಕಟ್ಟಬ್ಯಾಗಿ ಮುದ್ರಿಸಿಕೊಟ್ಟ ಸೈಯಾ ಪ್ರಿಂಟ್ಸ್‌ನ್‌  
 ಅವರಿಗೆ, ಸುಂದರವಾಗಿ ಮುಖಿಚಿತ್ರವನ್ನು ರಚಿಸಿಕೊಟ್ಟ ಶ್ರೀ ವಿಜಯಕುಮಾರ್  
 ಅವರಿಗೆ, ಈ ಪ್ರಸ್ತುತದ ಕರಡನ್ನು ತಿದ್ದಿದ ಶ್ರೀ ರಾಜಶೇಖರ ಅವರಿಗೆ ನನ್ನ ಧನ್ಯವಾದಗಳು  
 ಸಲ್ಲಾತ್ತವೆ.

ಡಾ॥ ಎಚ್. ಜೆ. ಲಕ್ಷ್ಮೀಪ್ರಸಾದ  
 ಅಧ್ಯಕ್ಷರು

## ನನ್ನ ಮಾತು

ಶ್ರೀ ಕೃಷ್ಣರಚಂದ್ರ ಚಿಂತಾಮಣಿಯವರು ನನಗೆ ತೇರದಾಳದ ತುಳಜಾರಾಮನನ್ನು ಹರಿತು ಉಂಟಿಸುವರು ಅದಕ್ಕಾಗಿ ರಚಿಸುವಂತೆ ಕನಾಂಟಕ ಜಾನಪದ ಅಕಾಡೆಮಿಯ ಪರವಾಗಿ ಕೇಳಿಕೊಂಡರು. ಆದರೆ ತುಳಜಾರಾಮನ ವಿಷಯ ಅಷ್ಟು ದೋರೆಯುವುದಿಲ್ಲವೆಂದಾಗ ತುಕಾರಾಮನ ಬಗ್ಗೆ ಬರೆಯಲು ತಿಳಿಸಿದರು. ಆ ಪ್ರಕಾರ ಅಕಾಡೆಮಿಯವರಿಂದಲೂ ಆದೇಶ ಬಂದಿತು.

ಬರೆಯಲು ಒಪ್ಪಿಕೊಂಡು ಸಂಗತಿಗಳನ್ನು ಕಲೆಹಾಕತೊಡಗಿದೆ. ತುಕಾರಾಮನ ಬಗ್ಗೆ ಮಾತು, ಬರೆಯುವುದರಿಂದ ವಿಷಯ ಪ್ರಾಣವಾಗದೆಂದನಿಸಿತು. ಅವನ ಹಿಂದು-ಮುಂದು ಜೋಡಿಸಿಕೊಂಡೆ. ಅದ್ದರಿಂದ ‘ತೇರದಾಳದ ತುಕಾರಾಮ’ ಎಂಬ ತಲೆಬರೆಹವನನ್ನು ಸ್ವಲ್ಪ ಬದಲಾಯಿಸಿ ‘ತೇರದಾಳದ ಲಾವಣೀಕಾರರು’ ಎಂದಿರಿಸಿಕೊಳ್ಳಬೇಕಾಯಿತು. ಹಾಗೆ ಮಾಡಿದ್ದೇನೆ.

ಈ ಲಾವಣಿ ಸಾಹಿತ್ಯದ ಬಗ್ಗೆ ಕೆಲವು ತಪ್ಪುಕಲ್ಪನೆಗಳದ್ದುದರಿಂದ ಹೀಗೆಯಾಗಿ ಆ ವಿಷಯವನ್ನು ವಿವರಿಸಿದ್ದೇನೆ. ಜೂತೆಗೆ ಈ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಕನ್ನಡ-ಮರಾಠಿಗಳನ್ನು ತುಲನಾತ್ಮಕವಾಗಿ ನೋಡಿ, ಕನ್ನಡ ಲಾವಣೀಯ ಮರಾಠಿಗಂತ ಹಳೆಯದೆಂಬುದನ್ನು ಸಾಧಾರವಾಗಿ ಕೂಡಲು ಪ್ರಯತ್ನಿಸಿದ್ದೇನೆ.

ತೇರದಾಳದವರ ಪದಗಳು ನನಗೆ ನೂರಕ್ಕಿಂತಲೂ ಹೆಚ್ಚು ದೂರಿತವೆ. ನಾಡಿನ ಉದ್ದಗಲಕ್ಕೂ ಈ ಪದಗಳು ಚಲ್ಲಬರಿದಿರುವುದರಿಂದ ಇನ್ನೂ ನೂರಾರು ಪದಗಳು ಸಿಗಬಹುದು. ಇವುಗಳನ್ನೆಲ್ಲ ಸಂಗ್ರಹಿಸಿ, ಪ್ರಕಟಿಸಿದರೆ ಅದೊಂದು ಮೌಲಿಕ ಕೆಲಸವಾಗುತ್ತದೆ; ಕನ್ನಡ ಜಾನಪದ ಸಾಹಿತ್ಯಕ್ಕೆ ಒಂದು ಸಂಪತ್ತಾಗುತ್ತದೆ. ಸರಕಾರ, ಅಕಾಡೆಮಿ, ಕನ್ನಡ ವಿಶ್ವವಿದ್ಯಾಲಯ ಈ ಕೆಲಸವನ್ನು ಕೈಗೆತ್ತಿಕೊಂಡರೆ ಇದು ಸಾಧ್ಯವಾಗುತ್ತದೆ.

ಈ ವಿಷಯ ಸಂಶೋಧನಾತ್ಮಕವಾದುದು, ವಿಮರ್ಶಾತ್ಮಕವಾದುದು. ವೇಳೆ ಕಡಿಮೆ. ಹೀಗಾಗಿ, ಎಮ್ಮೇ ವಿಷಯಗಳು ನಿರ್ಣಯವಾಗದೆ ಉಳಿದಿದೆ. ಅದಕ್ಕಾಗಿ ಅಲ್ಲಲ್ಲಿ ಸೂಚನೆಗಳನ್ನು ಕೊಟ್ಟಿದ್ದೇನೆ. ಆ ಸೂಚನೆಗಳು ಕಾರ್ಯಗತವಾದಾಗ ಈ ಕೆಲಸ ಶೈಕ್ಷಿಕರವಾಗಬಹುದು.

ನನಗೆ ಈ ಕೆಲಸವನ್ನು ಒಪ್ಪಿಸಿ ಬರೆಯಲು ಪ್ರೇರಣಿಸಿದ ಶ್ರೀ ಕೃಷ್ಣರಚಂದ್ರ ಚಿಂತಾಮಣಿಯವರಿಗೂ, ಕನಾಂಟಕ ಜಾನಪದ ಅಕಾಡೆಮಿಯ ಅಧ್ಯಕ್ಷರಿಗೂ ಅನೇಕ ಧನ್ಯವಾದಗಳು.

ವಿಷಯ, ಪದಗಳ ಸಂಗ್ರಹಣೆಯಲ್ಲಿ ಸಹಾಯಮಾಡಿದ ತೇರದಾಳದ ಶ್ರೀ ಗುರವ್ಯ ಮಲ್ಲಪ್ಪ ಹನಗಂಡಿ, ಶ್ರೀ ಬಾಬು ವೆಂಕಟ್ ಮೋಪಗಾರ, ಶ್ರೀ ಮಹಾದೇವ ಗೋವಿಂದಪ್ಪ

ಮೋಪಗಾರ, ಡಾ. ಪ್ರಭಾಕರ ಅನ್ನಾರಾಮ ಮೋಪಗಾರ, ತುಂಗಳದ ರಾಮಪ್ಪ, ತುಪ್ಪದ ಶಿವನಗೌಡ ಬಿರಾದಾರ, ಅಧಿಣಿಯ ಮುರಲೀಧರ ಜಾಥವ, ತಮದ್ವಿಯ ಗಂಗಪ್ಪ ಗಿರಿಮಲ್ಲಪ್ಪ ಜಕ್ಕೋವರ ಇವರಿಗೆ ನನ್ನ ಹೃತ್ಯುವರ್ವಕ ಕೃತಜ್ಞತೆಗಳು.

ಇದನ್ನ ಪ್ರಕಟಿಸುತ್ತಿರುವ ಕನಾಟಕ ಜಾನಪದ ಮತ್ತು ಯಕ್ಕಾನ ಆಕಾಡೆಮಿಯ ಅಧ್ಯಕ್ಷರಿಗೆ ಹಾಗೂ ಸದಸ್ಯರಿಗೆ, ಇದರ ಭಾಯಾಕ್ಷರ ಜೋಡಣೆ ಮಾಡಿದ ವರ್ಷಿಣಿ ಗ್ರಾಹಿಕ್ಷಣವರಿಗೆ, ಚೆನ್ನಾಗಿ ಮುದ್ರಿಸಿದ ಸೇರಾ ಶ್ರಿಂಗಿರಿರವರಿಗೆ ನನ್ನ ವಂದನೆಗಳು.

ಡಾ. ಸಂಗಮೇಶ ಬಿರಾದಾರ  
ಜಮಖಂಡ

## ಅಡಿ ವಚ್ಚೆಗಳು

೧. ನನ್ನ ಮಾತು	
೨. ಹೀರೆ	
೩. ತೇರದಾಳದ ಲಾವಣೆಕಾರರು	೧
೪. ಕನ್ನಡ ಲಾವಣೆ ಸಾಹಿತ್ಯ	೨
೫. ಕನ್ನಡ ಮರಾಠಿ ತುಲನೆ	೨೧
೬. ಜ್ಯೋತಿಷ್ಪತ್ರ-ಸ್ವೇಂದ್ರಾಗರ	೨೯
೭. ಚತುರ ತುಕಾರಾಮ	೪೬
೮. ಮೋಪಗಾರ ಮನೆತನದ ಇತರ ಲಾವಣೆಕಾರರು	೪೯
೯. ತೇರದಾಳದ ಬೇರೆ ಲಾವಣೆಕಾರರು	೨೪
೧೦. ಮಾಹಿತಿ ನೀಡಿದವರು	೧೦೪
೧೧. ಉಪಸಂಹಾರ	೧೦೬

## ತೇರದಾಳದ ಲಾವಣೀಕಾರರು

‘ತೇರದಾಳದ ಲಾವಣೀಕಾರರು’ ಇದು ತೇರದಾಳ, ಲಾವಣೀ ಮತ್ತು ಲಾವಣೀಕಾರರು ಈ ಮೂಲ್ಯ ವಿಷಯಗಳನ್ನು ಒಳಗೊಂಡದ್ದು. ಅದ್ದರಿಂದ ಪ್ರಾರಂಭದಲ್ಲಿ ತೇರದಾಳದ ಸಂಕ್ಷಿಪ್ತ ಪರಿಚಯ ಕೊಟ್ಟಿದ್ದೇನೆ.

ಲಾವಣೀಸಾಹಿತ್ಯದ ವಿಷಯವಾಗಿ ಪಂಡಿತರಲ್ಲಿ ಭಿನ್ನಭಿಪ್ರಾಯಗಳಿರುವುದರಿಂದ ಅವುಗಳ ನಿರಾರಖಗಾಗಿ ಆ ಸಾಹಿತ್ಯದ ಬಗೆಗೆ ಸ್ವಲ್ಪ ವಿವರವಾಗಿ ವಿಷಯ ನಿರೂಪಿಸಿದ್ದೇನೆ. ಕೆಲವು ಪಾರಿಭಾಷಿಕ ಪದಗಳು ಈ ಲಾವಣೀ ಸಾಹಿತ್ಯದಲ್ಲಿ ಬರುತ್ತಿದ್ದು ಅವುಗಳ ಪರಿಕಲ್ಪನೆಯಲ್ಲದೆ ಇದ್ದರೆ, ಪದಗಳ ವಿಶ್ಲೇಷಣೆಯಲ್ಲಿ ಆ ಶಬ್ದಗಳ ಬಳಕೆಯಾದಾಗ, ಓದುಗರಿಗೆ ತೊಂದರೆಯಾಗಬಹುದೆಂಬುದನ್ನು ಅನುಲಂಬಿಸಿ ಇದನ್ನು ಕೊಟ್ಟಿದ್ದೇನೆ.

ಜಾನಪದ ಸಾಹಿತ್ಯವನ್ನು ಕುರಿತಂತೆ ಅವರೆ ಪ್ರಮಾಣ. ಅದ್ದರಿಂದ ಈ ವಿಷಯದಲ್ಲಿ ಲಾವಣೀಕಾರರನ್ನು, ಲಾವಣೀಗಳನ್ನು ಆಧಾರವಾಗಿರಿಸಿಕೊಂಡಿದ್ದೇನೆ. ಯಾರದನ್ನೂ ನೋಡಿ, ಅವರಂತೆ ಇದನ್ನು ರೂಪಿಸುವದು, ನಿಯಮಾವಳಿಗಳನ್ನು ಕಟ್ಟುವದು ಸೂಕ್ತವಲ್ಲ, ಸಾಧುವಲ್ಲ. ಆದಕ್ಕಾಗಿ ಇದ್ದನ್ನು ಇದ್ದಂತೆ ರೂಪಕೊಟ್ಟು ವಿವರಿಸಿದ್ದೇನೆ.

ಮೂಲಕ್ಕೆ ಹೋಗದೆ, ಸಾಧಕ-ಬಾಧಕಗಳನ್ನು ಗುರುತಿಸದೆ ತುತ್ತನಿರ್ಣಯ ಕೊಡುವುದು ಒಂದು ಸಾಹಿತ್ಯಕ್ಕೆ ಅಪಭಾರ. ಕನ್ನಡ-ಮರಾಠ ಲಾವಣೀಗಳ ವಿಷಯದಲ್ಲಿ ಅನೇಕ ವಿದ್ವಾಂಸರು ಕನ್ನಡ ಸಾಹಿತ್ಯಕ್ಕೆ ಇಂತಹ ಪ್ರಮಾದ ಮಾಡಿದ್ದು ಕಂಡುಬಂದುದರಿಂದ ಅವೇರಡನ್ನು ಜೊತೆಜೊತಿರಿಸಿ, ತೌಲನಿಕವಾಗಿ ನೋಡಿ, ಸಾಕ್ಷಾಧಾರ ಸಹಿತ ಕನ್ನಡದ ವ್ರಾಚಿನತೆಯನ್ನು ವಿಚಿತ್ರಪಡಿಸಲು ಪ್ರಯತ್ನಿಸಿದ್ದೇನೆ.

ಇನ್ನು ಲಾವಣೀಕಾರರನ್ನು ಕುರಿತು ಅಭ್ಯಸಿಸುತ್ತಿದ್ದಂತೆ ತೇರದಾಳ ಸಂಪ್ರದಾಯಕ್ಕೆ ಮೂಲಪುರುಷನಾದ ಸ್ವೀಕಾರಕರ (ಚೈನ್ಯತೀಪ್ತ ಹನಗಂಡಿ) ಮತ್ತು ಇದನ್ನು ಬೇಳೆಸುವಲ್ಲಿ ಹೆಚ್ಚಿನ ಪಾತ್ರವಹಿಸಿದ ಚತುರ ತುಕಾರಾಮ ಇವರ ವಿಷಯ ಹೆಚ್ಚು ಸಿಕ್ಕಿದ್ದರಿಂದ ಎರಡು ಪ್ರಕರಣಗಳನ್ನು ಪ್ರತ್ಯೇಕವಾಗಿ ನಿರ್ಮಿಸಿದ್ದೇನೆ.

ತುಕಾರಾಮನ ಮನೆತನದಲ್ಲಿಯೇ ಮತ್ತೆ ಕೆಲವು ಲಾವಣೀಕಾರರು ಆಗಿ ಹೋದುದರಿಂದ ಅವರ ಸಲುವಾಗಿ ಒಂದು ಪ್ರಕರಣವನ್ನು ವಿನಿಯೋಗಿಸಿದ್ದೇನೆ. ಇದಲ್ಲದೆ ತೇರದಾಳದಲ್ಲಿಯ ಬೇರೆ ಲಾವಣೀಕಾರರನ್ನು ಕುರಿತು ಇನ್ನೊಂದು ಪ್ರಕರಣವನ್ನು ವಿನಿಸಲಿರಿಸಿದ್ದೇನೆ. ಹೀಗೆಬೇರೆಬೇರೆ ಪ್ರಕರಣಗಳನ್ನು ರೂಪಿಸಿ ಸಾಧ್ಯವಾದ ಮಟ್ಟಿಗೆ ವಿಷಯವನ್ನು ತಿಳಿಯಾಗಿಸಲು ಪ್ರಯತ್ನಿಸಿದ್ದೇನೆ.

ತೇರದಾಳದ ಲಾವಣೆಕಾರರನ್ನು ಕುರಿತಂತೆ ಅನೇಕ ರೀತಿಯ ಹೇಳಿಕೆಗಳು ಜನರಲ್ಲಿ ಕಂಡುಬರುತ್ತವೆ. ಒಬ್ಬರು ಒಂದು ರೀತಿ ಹೇಳಿದರೆ, ಇನ್ನೊಬ್ಬರು ಇನ್ನೊಂದು ವಿಧ. ಬಹುತರವಾಗಿ ಹೀಗೆ ಹೇಳುವುದಕ್ಕೆ ಅವರಲ್ಲಿರುವ ಒಂದು ಅಭಿವೃಂದವೇ ಕಾರಣವಾಗಿರಬೇಕು.

ಇಂತಹ ವಿವಿಧತೆಯಲ್ಲಿಯೂ ಸತ್ಯಕ್ಕೆ ಸಮೀಪವಾದ ಏಕತೆಯನ್ನು ತರುವುದು ಪ್ರಯಾಸದ ಕೆಲಸ. ಅದಕ್ಕಾಗಿ ಅವರಿವರನ್ನು ಕೇಳುವುದಕ್ಕಿಂತ ಆ ಮನೆನಡನಡವರನ್ನೇ ಕೇಳಿ ತಿಳಿದುಕೊಳ್ಳುವುದು ಎಲ್ಲಕ್ಕಿಂತಲೂ ಹೆಚ್ಚಿನದೆಂದು ಭಾವಿಸಿ ನಾನು ತೇರದಾಳಕ್ಕೆ ಹೋದೆ. ಅಲ್ಲಿ ಈ ಲಾವಣೆ ಹಾಡುಗಾರಿಕೆ ಸಂಬಂಧಿಸಿದವರನ್ನು, ಕೆಲವು ಹಿರಿಯರನ್ನು, ಅವರ ಸಂಬಂಧಿಕರನ್ನು ಭೇಟ್ಟಿಯಾದೆ.

ಅವರು ತಮಗೆ ಗೊತ್ತಿದ್ದಂತೆ ಕೆಲವು ವಿಷಯಗಳನ್ನು ನಿರೂಪಿಸಿದರು. ಕೆಲವು ಪ್ರಸಂಗಗಳು, ವಿಷಯಗಳು ಎಲ್ಲರಲ್ಲಿಯೂ ಹೆಚ್ಚು - ಕಡಿಮೆ ಒಂದೇ ಆಗಿದ್ದವು. ಇನ್ನು ಕೆಲವ್ಯಾಮ್ಮೆ ಒಬ್ಬರಿಗೆ ಒಂದು ಸಂಗತಿ ಗೊತ್ತಿದ್ದರೆ ಇನ್ನೊಬ್ಬರಿಗೆ ಇನ್ನೊಂದು ಸಂಗತಿ. ಹೀಗೆ ಒಂದೊಂದೇ ಸಂಗತಿಗಳನ್ನು ಕಲೆಹಾಕುತ್ತ ಹೋರಬೇ. ವಿಷಯ ಸ್ಥಳದಲ್ಲಿ ಮಟ್ಟಿಗೆ ಹಡುಳಬೇಯಲ್ಲಿ ಬಂದಂತೆನಿಸಿತು. ತೇರದಾಳ ಲಾವಣೆ ಸಂಪೂರ್ಣವಾಗಿ ಒಂದು ಚಿತ್ರ ಕಣ್ಣ ಮುಂದೆ ನಿಲ್ಲುವಂತಾಯಿತು.

ಅವರು ಹೇಳಿದ್ದು ತಮಗೆ ತೋಚಿದಂತೆ; ನೆನಪಿನ ಸುರುಳಿ ಬಿಟ್ಟಿದಂತೆ. ಕೆಲವ್ಯಾಮ್ಮೆ ಅವರ ಹೇಳಿಕೆಯಲ್ಲಿ ಸಾಂಗತ್ಯವಿರುತ್ತಿರಲಿಲ್ಲ. ಒಂದು ವಿಷಯವನ್ನು ಹೇಳುತ್ತಿದ್ದಂತೆಯೇ ಇನ್ನೊಂದು ವಿಷಯಕ್ಕೆ ಅವರ ನೇರತೆ. ಹೀಗಾಗೆ ಅದನ್ನು ನಾನೇ ಹೊಂದಿಸಿಕೊಳ್ಳಬೇಕಾಯಿತು. ಒಮ್ಮೆ ಈ ಹೊಂದಿಕೆಯಲ್ಲಿಯೂ ಅಲ್ಲಲ್ಲಿ ಕುಂದು-ಹೋರತೆ ಕಂಡುಬರುವುದು ಸಹಜ. ಅಳಿದುಹೋದ ಚರಿತ್ರೆಯನ್ನು ಉಳಿದ ಸಂಗತಿಗಳಿಂದ ರೂಪಿಸಲಾಗಿದೆ. ಆದ್ದರಿಂದ ಹೀಗಾಗುವದು ಅನಿವಾರ್ಯ.

ಚರಿತ್ರೆ ಸಂಬಂಧಿಸಿದಂತೆ ಸಾಧ್ಯವಿದ್ದ ಮಟ್ಟಿಗೆ ಅವರ ಹೇಳಿಕೆಗಳನ್ನು ಇಟ್ಟುಕೊಂಡು ನನ್ನ ಅನಿಸಿಕೆಗಳನ್ನು ಕೂಡಿಸಿದ್ದೇನೆ. ಸೌದಾಗರನ ಬಗ್ಗೆ ಅವರಲ್ಲಿ ಗೌರವಿದ್ದುದರಿಂದ ಅವನನ್ನು ಒಬ್ಬ ಪ್ರವಾದಪ್ರಯಂತೆ ಕಂಡಿದ್ದಾರೆ. ಅದನ್ನು ಯಥಾವತ್ತಾಗಿ ಓದುಗರ ಮುಂದಿರಿಸಿದ್ದೇನೆ. ವಿಮರ್ಶೆಯ ರೇಖೆಗಿಗೆ ಸಿಲುಕಿ ನವನಿತ ಹೋರಹೊಮ್ಮುಹುದು.

ಈ ಎಲ್ಲ ವಿಷಯಗಳು ಮುಂದಿನ ಪ್ರಕರಣಗಳಲ್ಲಿ ಮೂಡಿಬಂದಿವೆ.

❖

## ಕನ್ನಡ ಲಾಖೀ ಸಾಹಿತ್ಯ

ಹಿನ್ನಲೆ:

ಜನಪದದಿಂದ ಜಾನಪದ ಸಾಹಿತ್ಯ ಹುಟ್ಟಿ ಬೆಳೆದ್ದು ಈ ವಿಧಾನ ಹಾಗೆಯೇ ಮುಂದುವರೆಯುತ್ತಿದೆ. ಇದೊಂದು ಒರತೆಯ ನೀರು. ತೆಗೆದ್ದೆ ಹೊರಹೊಮ್ಮೆತ್ತದೆ. ಹೊರತೆಯೆಂಬುದಿಲ್ಲ.

ಇದು ಜನಸಾಮಾನ್ಯರಿಂದ ಹುಟ್ಟಿತ್ತದೆ; ಒಮೋಮ್ಮೆ ಪಂಡಿತರೂ ಇದರಲ್ಲಿ ಕ್ಷಮಿ ಮಾಡಿರುವುದುಂಟು. ಇದಕ್ಕೆ ಅಶ್ವಿತ ಹಳ್ಳಿಗಾಡಿನ ಜನರೆ ಆಗಬೇಕೆನ್ನೂ ನಿಬಿಂಧಿಲ್ಲ. ಜಾನಪದೀಯ ಈ ರೀತಿ ಬಂದಿದ್ದರೆ, ಅದು ಈ ಸಾಹಿತ್ಯ ಪ್ರಕಾರದಲ್ಲಿ ಸೇವೆಯಾಗುತ್ತದೆ. ಇಲ್ಲಿ ಪಾಂಡಿತ್ಯಕ್ಕಿಂತ ಅನುಭವ ಮುಖ್ಯ.

ಶಿಶ್ವ ಸಾಹಿತ್ಯದಂತೆ ಜಾನಪದ ಸಾಹಿತ್ಯವೂ ಒಂದು ಕಲೆ. ಅದು ಪ್ರತಿಭಾ ಮೂಸೆಯಿಂದಲೇ ಆವಿಷ್ಣುರೋಳ್ಳಬೇಕು. ಜಾನಪದ ಸಾಹಿತ್ಯ ಇದರಿಂದ ಹೊರತಾಗಿಕ್ಕಿಲ್ಲ, ಹೊರತಾಗಿಲ್ಲ. ಅದು ನಿಮಾಣಣಗೊಂಡಿದೆಯೆಂದರೆ ಅದಕ್ಕೆಳ್ಳಿ ಕಾರಣ ಕರ್ತೃ ಇರಬೇಕು. ಇಂತಹ ಈ ನಿಮಾಣಣ ಕಾರ್ಯ ಒಬ್ಬನದಲ್ಲ, ಹಲವರದು. ಒಂದು ಗುಂಪಿನದು ಎಂಬ ಹೇಳಿಕೆಯೋಂದಿದೆ. ಇದು ಪ್ರಾಣ ಸತ್ಯವಲ್ಲ. ಎಲ್ಲೋ ಕೆಲವು ಪ್ರಸಂಗಗಳಲ್ಲಿ ಒಂದು ಗುಂಪು ಈ ಕಾರ್ಯವನ್ನು ಮಾಡಬಹುದು. ಅಲ್ಲಿಯೂ ಸಾಧನ ಸಾಮಗ್ರಿಯನ್ನು ಹಲವರಿಂದ ಪಡೆದುಕೊಂಡಿದ್ದರೂ ಪ್ರತಿಭಾನ್ಯಿತನಾದ ಒಬ್ಬ ವ್ಯಕ್ತಿಯೇ ರಚಿಸುತ್ತಾನೆ. ಉಳಿದವರು ಪೋಡಕರಾಗುತ್ತಾರೆ.

ಬಿಡಿ ಪಡ್ಡಗಳಲ್ಲಿ, ಕೆಲವು ನೀಳ್ಬಿತೆಗಳಲ್ಲಿ ಬರೆದವರ ಹೆಸರು ಇಲ್ಲವಿರುವದು ಕಂಡುಬರುತ್ತದೆ. ಹೀಗಿರುವಾಗ ಅದರ ಕರ್ತೃತ್ವವೇ ಇಲ್ಲವೆಂದಲ್ಲ. ಆತ ಅಜ್ಞಾತನಾಗಿರುತ್ತಾನೆ. ಇನ್ನು ದುಂದುಮೆ ಪದ, ಹೊಳ್ಳಿನ ಪದ, ಹೊಳ್ಳಿ ಹುಟ್ಟಿಮೆ ಹಾಡು, ಲಾಖೀಪದಗಳಲ್ಲಿ ನಾಮ ನಿರ್ದೇಶ ಇರುವದರಿಂದ ಇವನ್ನು ಜಾನಪದವಲ್ಲವೆಂದು ಹೇಳಲಾಗಿದೆ.

ಕವಿಯ ಪ್ರತಿಭಾ ಮೂಸೆಯಲ್ಲಿ ಕಾವ್ಯ ಸೃಷ್ಟಿಯಾಗುವಂತೆ ಜಾನಪದ ಸಾಹಿತ್ಯವು ಜನತೆಯ ಬಾಯಲ್ಲಿ ಇರುತ್ತದೆ. ಒಬ್ಬರಿಂದ ಒಬ್ಬರಿಗೆ ಹಸ್ತಾಂತರವಾಗುತ್ತ ಮುಂದುವರಿಯುತ್ತದೆ. ಹಸ್ತಾಂತರ ಸಾಗುವದಾದರೂ ಅದಕ್ಕೆಳ್ಳಿದು ಮಿಶಿಯಂಟು. ಭಾಷೆ ಕಾಲಕಾಲಕ್ಕೆ ಅವಸ್ಥಾಂತರವನ್ನು ಪಡೆಯುತ್ತದೆ. ಈ ಅವಸ್ಥಾಂತರವು ಒಂದೇ ದಿನದಲ್ಲಿ ಸಂಭವಿಸುವಂತಹದಲ್ಲ. ಇದಕ್ಕೆ ಇನ್ನೂರು ಮುನ್ನೂರು ವರ್ಷಗಳಾದರೂ ಬೇಕು. ಕನ್ನಡ ಭಾಷೆಯನ್ನೇ ಅವಲೋಕಿಸಿದರೂ ಈ ವಿಷಯ ನಮಗೆ ಮನದಟ್ಟಾಗಿದೆ ಇರದು. ಹೀಗಾಗಿ ಅವಸ್ಥಾಂತರವನ್ನು ಪಡೆದಾಗ, ಕೇವಲ ಬಾಯಲ್ಲಿಯೇ ಇದ್ದ ಈ ಸಾಹಿತ್ಯ ಮುಂದುವರಿಯುವುದಿಲ್ಲ, ಅಳಿದು ಹೋಗುತ್ತದೆ - ಕುರುಹುಗಳಿಲ್ಲದಂತೆ.

ಒಂದು ವೇಳೆ ಅದು ಬರಹದಲ್ಲಿದ್ದರೆ, ಹೀಗಿತ್ತು ಎಂದು ಹೇಳಬಹುದು. ಅದನ್ನೇ ಮುಂದುವರಿಸಬಹುದು. ಆದರೆ ಪರಿಸ್ಥಿತಿ ಇದಕ್ಕೆ ವಿರುದ್ಧವಾಗಿದೆ.

ಕನ್ನಡ ಸಾಹಿತ್ಯದಲ್ಲಿ ಜಾನಪದ ಸಾಹಿತ್ಯಕ್ಕೆ ಹೊದಲಿನಿಂದಲೇ ಒಂದು ರೀತಿಯ ಅವಹೇಳನವಿದ್ದರು ಕಂಡುಬರುತ್ತದೆ. ಮಧುರನಂತಹ ಕವಿಗಳು 'ಕಂಡರ್' ಕೇಳಿಸ್ತೂಡೆ ಗೋರವರ ದುಂಡುಬಿಯ ಬೀರನ ಕತೆಯೀ' ಎಂದು ಗೇಲಿ ಮಾಡಿರುವುದನ್ನು ನೆನಪಿಸಿಕೊಳ್ಳಬಹುದು.

ಮಾರ್ಗದಿಂದ ದೇಶಿಯೇ ಸಾಫನೆಗೊಳ್ಳಬೇಕಾದರೆ ಮಹಾಕವಿಗಳಂಥವರು ಪರಿಶ್ರಮಿಸಬೇಕಾಯಿತು. ಹೀಗಿರುವಾಗ ಜಾನಪದ ಸಾಹಿತ್ಯವನ್ನು ಕೇಳುವವರಾರು? ಅದನ್ನು ಉಳಿಸಿ ಬೆಳೆಸುವವರಾರು?

ಇದರಿಂದಾಗಿ ಜಾನಪದ ಸಾಹಿತ್ಯದ ಯಾವುದೇ ಪ್ರಕಾರದ ಪ್ರಾಚೀನತೆಯನ್ನು ಗುರುತಿಸಲು ಇಂದು ಸಾಧ್ಯವಾಗಿದೆ ಹೋಗಬಹುದು. ಸಾಹಿತ್ಯ ದೊರೆಯದೇ ಇದ್ದರಿಂದ ಅದು ಇದ್ದರಲೇ ಇಲ್ಲವೆಂದು ಹೇಳಲಿಕ್ಕಾಗುದು. ದೊರೆವ ಕೆಲವು ಸುಳಂಗಳಿಂದ ಗುರುತಿಸಬಹುದಾಗಿದೆ.

ಜನಪದರು ತಮ್ಮ ಹೆಸರನ್ನು ಉಳಿಸಬೇಕೆಂದು ಹೊರಟವರಲ್ಲ, ಇತಿಹಾಸದಲ್ಲಿ ತಮಗೊಂದು ಸ್ಥಾನ ದೊರೆಯಬೇಕೆಂದು ಆಶೆಪಟ್ಟವರಲ್ಲ. ಅವ್ಯಾಗಿಯೂ ಇತಿಹಾಸ ಅವರಿಂದ ದೂರ. ಹೀಗಾಗಿ ಅವರು ತಮ್ಮ ಹೆಸರನ್ನು ಬಹಳ ಕಡೆಗೆ ಹೇಳುವುದೇ ಇಲ್ಲ. ಆದರೆ ಲಾವಣಯ ಕರ್ತೃ ತನ್ನ ಹೆಸರನ್ನು ಹೇಳಿಕೊಳ್ಳುವನಾದರೂ ಅದರ ಕಾಲಮನ್ನು ಹೇಳುವುದಿಲ್ಲ. ಇತಿಹಾಸ ಶ್ರಿಯರಾದ ನಮಗೆ ಆದರ ಅವಶ್ಯಕತೆಯಿನಿಷ್ಟವುದಲ್ಲದೆ ಅವರಿಗೆ ಅನಿಸದು. ಇದರಿಂದ ದೂರತ ಲಾವಣೀಗಳ ಕಾಲಪೂರ್ವ ಸ್ವಷ್ಟವಾಗುವುದಿಲ್ಲ.

ಬಹುತರವಾಗಿ ಜಾನಪದ ಸಾಹಿತ್ಯವನ್ನು ಬರೆದಿದುವುದು ಕಡಿಮೆ. ಲಾವಣೀಯೂ ಹಾಗೆಯೇ. ಒಂದು ವೇಳೆ ಡಾ. ಖ್ರೀಟರು ಸಂಗ್ರಹಿಸದೆ ಹೋಗಿದ್ದರೆ ಈ ಲಾವಣೀ ಸಾಹಿತ್ಯದ ಬಿಗೆ ಪಂಡಿತರ ಗಮನ ಹರಿಯುವುದರ ಬಗ್ಗೆ ಸಂದೇಹವೇ. ಇದರಿಂದ ಹಿಂದಿನ ರಾಜಮಹಾರಾಜರ ಚರಿತ್ರೆಗಳನ್ನು ಲಾವಣೀಗಳಲ್ಲಿ ನಮ್ಮವರು ಆಗಾಗ ಹಾಡಿದ್ದರೂ ಅಪುಗಳನ್ನು ನಾವು ಹಿಡಿದಿಟ್ಟುಕೊಳ್ಳಿದೆ ಇರುವುದರಿಂದ ಅವು ನಮಗೆ ಇಂದು ಕಾಣಿಸಿದಾಗಿದೆ.

ಕನ್ನಡ ಲಾವಣೀಯ ಉಗಮವನ್ನು ಕೆಲವರು ವೇದಾದಿಗಳಲ್ಲಿ ಕಾಣುವುದಕ್ಕೆ ಪ್ರಯತ್ನಿಸಿದ್ದಾರೆ. ಆದರೆ ವೇದಗಳ ಕಾಲದಲ್ಲಿ ಕನ್ನಡವೇ ಹುಟ್ಟಿರುವಾಗ ಅದರ ಜಾನಪದ ಪ್ರಭೇದವಾದ ಲಾವಣೀಯನ್ನು ಕಾಣಬಯಸುವದು ತೀರ ಅಸಮಂಜಸ. ಇನ್ನು ಕೆಲವರು ಇದರ ಮೂಲವನ್ನು ಮರಾಠ ಭಾಷೆಯಲ್ಲಿ ಕಾಣಬಯಸುತ್ತಾರೆ. ಇದು ವಿಚಾರಣೀಯ.

## ಲಾವಣೆಯ ಹುಟ್ಟು ಮತ್ತು ಬೆಳವಣಿಗೆ :

ಒಂದು ಸಾಹಿತ್ಯದ, ಸಾಹಿತ್ಯ ಪ್ರಕಾರದ ಅಭಾಸ ಮಾಡುವಾಗ, ಅದರ ಮೂಲದ ಬಗೆಗೆ ವಿಚಾರಿಸುವುದು ಸಹజ. ಚಾರಿತ್ರಿಕ ದೃಷ್ಟಿಯಿಂದ ಇದು ಒಂದಿಷ್ಟು ಮಹತ್ವವನ್ನು ಪಡೆಯುತ್ತದೆ. ಆದರೆ ಲಿವಿಟ ಸಾಹಿತ್ಯದ ವಿವರವಾಗಿಯೇ ವಿಚಿತ್ರವಾದ ಅಭಿಪ್ರಾಯ ರೂಪಿಸಲು ಕವ್ಯಸಾಧ್ಯವಾಗುತ್ತಿರುವಾಗ ಜಾನಪದ ಸಾಹಿತ್ಯದ ಬಗೆ ಇನ್ನೂ ಕವ್ಯವೇ. ಆದರೆ ಅಲ್ಲಲ್ಲಿ ದೊರೆಯುವ ಆಧಾರಗಳ ಸುಳಂಹು ಹಿಡಿದು ಮೂಲವನ್ನು ಪಂಡಿತರಾದವರು ಹುಡುಕುವ ಪ್ರಯತ್ನ ಮಾಡುವುದುಂಟು. ಹಾಗೆಯೇ ಲಾವಣೆ ಸಾಹಿತ್ಯದ ಹುಟ್ಟು ಮತ್ತು ಬೆಳವಣಿಗೆಯನ್ನು ಪಂಡಿತರ ಸಹಯೋಗದೊಂದಿಗೆ ಇಲ್ಲಿ ರೂಪಿಸುವ ಪ್ರಯತ್ನ ಇದಾಗಿದೆ.

ಡಾ॥ ಶ್ಲೀಂಗ್ ಅವರು ಅನೇಕ ಲಾವಣೆಗಳನ್ನು ಸಂಗ್ರಹಿಸಿದ್ದಾರೆ. ಅವು ಈಗ ಪ್ರಕಾಶನಗೊಂಡಿದೆ. ಅವುಗಳಲ್ಲಿ ಸಂಗೋಳಿರಾಯಾಣಿನ ಲಾವಣೆಯೂ ಒಂದು. ಅದನ್ನು ಬರೆದ ಕವಿ ಮಂಡಲಹೆಚ್ಚಿಯಾಗಿ ಬಸವ. ಇವನು ಆ ಲಾವಣೆಯ ಆಗಮದಲ್ಲಿ-

ಮಂಡಲ ಹೆಚ್ಚಿಯಾಗಿ ಪುಂಡರು ಬಸವರು ಮಾಡಿದ ಲಾವಣೆ  
ಕಂಡು ಹೇಳಿದ ರವಿ ಮಾಡಿ ಸ್ವಫಾ॥

ಎಂದು ಹೇಳಿದ್ದನೇ- ಇಲ್ಲಿ ಕವಿಯು ಕಂಡು ಕವಿ ಮಾಡಿ ಹೇಳಿರುವುದಾಗಿ ಸ್ವಷ್ಟವಾಗಿ ತಿಳಿಸಿದ್ದಾನೆ. ಸಂಗೋಳಿ ರಾಯಾಣಿನ ಸಂಗ್ರಹಮಾಡುದು ಗಲತಾಳ-ಎ ಆದ್ವರಿಂದ ಗಲತಾಂರ ಸುಮಾರಿನಲ್ಲಿ ಈ ಲಾವಣೆ ಸಿದ್ಧವಾಗಿರಬೇಕು.

ಇವನೇ ಬರೆದ ಇನ್ನೊಂದು ಲಾವಣೆ ‘ಕಿತ್ತೂರ ಚೆನ್ನಮುನ್ ಸೋಸೆ’ ಇದನ್ನೂ ಕೂಡ ‘ಸುಂದರ ಹೆಚ್ಚಿಲ್ಲಿ ಬಸವ ಕಂಡಮ್ಮೆ ಕವಿಯ ಹೊಂದಿಸಿ ಮಾಡಿದ ವಿಕುರಾಗ್ಗೆ’ ಎಂದು ಕಂಡುಕೊಂಡೇ ಬರೆದಿರುವುದಾಗಿ ಹೇಳಿದ್ದಾರೆ. ಈಕೆ ಸತ್ಯದ್ವಾರ್ತೆ ಗಲತಾಂರ ಜುಲ್ಲೆ ತಿಂಗಳಲ್ಲಿ. ಇದೇ ವೇಳೆಯಲ್ಲಿ ಈ ಪದವೂ ರಚನೆಯಾಗಿರಬೇಕು.

ಈ ಲಾವಣೆಯನ್ನು ಸೂಕ್ತಪ್ರಾಗಿ ಸಾಹಿತ್ಯ ಪ್ರಕಾರದ ದೃಷ್ಟಿಯಿಂದ ನಿರೀಕ್ಷಿಸಿದರೆ ಇದು ಸಂಪೂರ್ಣವಾಗಿ ಪ್ರವರ್ಥಮಾನ ಸ್ವಿತ್ಯಿರ್ಲಿದ್ದುವುದನ್ನು ಕಾಣುತ್ತೇನೆ. ಅಂದರೆ ಈ ಲಾವಣೆಪ್ರಕಾರ ಇದೀಗ ಹುಟ್ಟುತ್ತಿತ್ತು- ಎನ್ನುವ ಸ್ವಿತ್ ಇಲ್ಲಿ ಇಲ್ಲ. ಸಾಕಷ್ಟು ಹಿಂದಿನಿಂದಲೇ ಇದು ನಡೆದುಕೊಂಡು ಬಂದದ್ದು ಇದನ್ನು ಬರೆಯುವರು, ಕೇಳುವವರು, ಸಿದ್ಗಿಗೊಂಡಿದ್ದರೆಂಬುದು ವಿಧಿತವಾಗುತ್ತದೆ.

ಇನ್ನೂ ಒಂದು ವಿಚಾರಣೆಯವಾದ ಮಹತ್ವದ ಅಂಶವೆಂದರೆ, ಇವನು ಹಾಡುಗಳನ್ನು ಬರೆದದ್ದು-ಸ್ವಿತ್: ಕಂಡು. ಅಂದರೆ ಆ ವೇಳೆಗೆ ಅವನು ಸಾಕಷ್ಟು ಪ್ರಭುದ್ವನೇ ಆಗಿರಬೇಕು. ಸುಮಾರು ೩೦ ವರ್ಷದವನಾಗಿದ್ದನೆಂದು ಗ್ರಹಿಸಿದರೂ ಈತ ಕ್ರಿ.ಶ. ೧೨೯೦ರಲ್ಲಿಯೇ ಅದಕ್ಕೂ ಹಿಂದೆಯ ಜನಿಸಿರಬೇಕು. ಇವನ ಕವಿತ್ವದಲ್ಲಿ ನೈಪುಣ್ಯವಿರುವುದರಿಂದ ಬಾಲ್ಯದಿಂದಲೇ ಇವನಿಗೆ ಲಾವಣೆಯ ಶ್ರವಣವಾಗಿರುವುದು ಸಾಧ್ಯವೇನಿಸುತ್ತದೆ.

೧. ಡಾ॥ ಪ್ರೀತಿರು ಆದೇ ಸಂಗ್ರಹದಲ್ಲಿ ‘ಸಂಗ್ರಹ ಅಪರಾಧ ಮತ್ತು ಸಾಮಾಜಿಕ ವಂಬಿದು ಇನ್ನೊಂದು. ಈ ಘಟನೆ ನಡೆದುದು ‘ಸಕೆ ಸತ್ಯಾರಾಸೇ ಪಂಚಾಬಿನೆ ರುದ್ರೋದಾರಿ ಸಂಪತ್ತರಾ॥ ಎಂದಿದೆ(ಗೃಜಿ). ಆದ್ದರಿಂದ ಕ್ರಿ.ಶ. ೧೯೬೭ ಸುತ್ತುಮುತ್ತು ಈ ಪದದ ರಚನೆಯಾಗಿರಬೇಕು. ಇದನ್ನು ಒರೆದ ಕವಿಯೂ ಅಷ್ಟು ಎಂಬುವನು.

೨. ಬೈಲಹೊಂಗಲದ ಈ ಅಷ್ಟು ಎಂಬ ಕವಿಗಾರನು ತುಕಾರಾಮನು ತನ್ನ ವಸ್ತುದನೆಂದು ಹೇಳಿಕೊಂಡಿದ್ದಾನೆ. ಇವನಿಗೆ ವಸ್ತುದನಾಗಿರುವವನು ಇವನಿಗಿಂತ ದೊಡ್ಡವನಾಗಿರಬೇಕು. ಆದ್ದರಿಂದ ತುಕಾರಾಮನು ಗಳನೆಯ ಶತಮಾನದಲ್ಲಿ ಜೀವಿಸಿದ್ದಿರಬೇಕು,

೩. ಆಫಣೆಯ ಮಕಬೂಲಶಾ, ಮುತ್ತಾಮೊದನಶಾ, ಇಮಾಮುಶಾ ಇವರು ಗಳನೆಯ ಶತಮಾನದ ಕೊನೆಯಲ್ಲಿಯೂ ಸಿದರಾಮ ಬೈರಿ (ತಳವಾರಯ ಗಣಸಂಯ ಶತಮಾನದ ಆದಿಯಲ್ಲಿಯೂ ಮದರಖಿಂಡಿ ಯಲ್ಪಾ(ಹರಿಜನ) ಇವನೂ ಗಳನೆಯ ಶತಮಾನದ ಕೊನೆಯಲ್ಲಿಯೂ ಇದ್ದರೆಂದು ಹೇಳುತ್ತಾರೆ. ಆಫಣೆಯ ವಸ್ತುದ ಮರಲೀಧರ ಜಾಧವ.

೪. ಬೈಲಹೊಂಗಲದ ದುರುದುಂಡೇಶನೆಂಬ ಕವಿಯು ‘ಪ್ರಭುದೇವರ ಯಕ್ಷಗಾನ’ ವನ್ನು ರಚಿಸಿದ್ದು, ಇದರಲ್ಲಿ ಮೂರು ಲಾವಣೀಗಳಿವೆ. ಈತ ಗಳಂಂದಲ್ಲಿ ಜೀವಿಸಿರಬೇಕೆಂದು ಡಾ. ಬಿ.ಬಿ. ಹಂಡಿಯವರು ತರ್ಕಿಸಿದ್ದಾರೆ? ಯಕ್ಷಗಾನ ರಚನೆಯ ಕಾಲ ಕ್ರಿ.ಶ. ೧೯೫೫ ಹಿಂದೆಯೇ ಇರಬೇಕು. ಏಕೆಂದರೆ ಪ್ರತಿಮಾಡಿದ ಕಾಗದದಲ್ಲಿ ಗಳಿಗಳರ ವಾಟರ್‌ಮಾರ್ಕ್ ಇದೆ.

೫. ಗುಣಚಂದ್ರನು (ಕ್ರಿ.ಶ. ೧೯೬೦) ತನ್ನ ಭಂದಣ್ಣನಲ್ಲಿ ಲಘುಗಳ ಮಿಳಿತವ ಮಾಡಿ,

ಕೊನೆಯಲ್ಲಿ ಗುರುಗಳಹಾಡಿ,  
ಅರ್ಥವ ಸಾರವ ನೋಡಿ  
ಪ್ರಾಸನ್ ಕೊನೆಯಲ್ಲಿ ಹಾಡಿ  
ಪಾದಮಿತಿಯ ಬೀಜಾಡಿ  
‘ಲಾವಣ’ ಕೃತಿಗಳ ಹಾಡಿ

ಒಂದು ವ್ಯಾಖ್ಯೆಯನ್ನೇ ಕೊಟ್ಟಿದ್ದಾನೆ. ಲಾವಣೆ ಎಂದರೆ ಲಾವಣೆಯೇ. ಈ- ಮತ್ತು ಇಗಳು ಒಂದರ ಸಾಫಿದಲ್ಲಿ ಇನ್ನೊಂದು ಬರುವುದು ಸಹಜ. ಕಣ-ಕಳ-ನೋಣ-ನೋಳ, ಗಿಳಿ-ಗಿಣ ಮುಂತಾದವುಗಳನ್ನು ಇಲ್ಲಿ ಉದಾಹರಿಸಬಹುದು.

ಒಂದು ಸಾಹಿತ್ಯ ಪ್ರಕಾರ ಈ ರೀತಿ ವ್ಯಾಖ್ಯೆ ಪಡೆಯಬೇಕಾದರೆ ಅದು ಶತಮಾನಗಳಷ್ಟುದರೂ ಹಳಿಯದಾಗಿರಬೇಕು. ಈ ಭಾಷೆಯಲ್ಲಿ ಒಂದು ರೀತಿಯ ಶಿರತೆಯನ್ನು ಪಡೆದಿರಬೇಕು.

೬. ಜಾನಪದ ದರ್ಶನ ೬, ಮುಟ ಅಂತ, ಕ.ವಿ.ವಿ. ಧಾರವಾದ

೬. ಮೇಲಿನ ಹೇಳಿಕೆಗೆ ಉತ್ತರವೆನ್ನವಂತೆ ಕರುಂಗಾರ ವಾಲ್ಯುಕಿಯು (ಕ್ರ.ಶ ಗಿಂಡ ೧) ತನ್ನ ತೊರವೆ ರಾಮಾಯಣದಲ್ಲಿ 'ಕಾರ್ಯ' ಎಂಬ ಭಾರತದಲ್ಲಿಯೂ ಕರುಂಗಾರವ್ಯಾಸನು' (ಕ್ರ.ಶ ಗಿಂಡ ೨) ತನ್ನ ಗದುಗಿನ ಭಾರತದಲ್ಲಿ ಸೌಂದರ್ಯ, ಶೌಂದರ್ಯ ಸಮಾಹ ಎಂಬ ಅರ್ಥಗಳಲ್ಲಿಯೂ ಬಳಸಿದ್ದಾರೆ. ಇವೆರಡೂ ಕಾವ್ಯಗಳು ದೇಶಿಕಾವ್ಯಗಳು ವರ್ಣಿಸಿಕೊಂಡು.

ಕ್ಷಾ ಎರಡು ನಿರ್ದರ್ಶನಗಳಿಂದ ಲಾಪಣ ಸಾಹಿತ್ಯವು ಕರುಂಗಾರವ್ಯಾಸನಿಗಿಂತ ಹಿಂದೆಯೇ ಇರಬೇಕೆಂಬುದು ವಿವಿಧವಾಗುತ್ತದೆ. ನೂರಾರು ವರುಷಗಳ ಅಂತರದಲ್ಲಿ ಕ್ಷಾ ಶಬ್ದ ಬಳಕೆಯಾಗಿರುವುದರಿಂದ ಇದರ ನಿರಂತರತೆಯು ಮುಂದುವರಿದಿತ್ತೆಂದು ತಿಳಿಯುತ್ತದೆ.

೭. ಇನ್ನು ನಾಮನಿದೇಶತೇ ಇಲ್ಲದಿದ್ದರೂ ಆ ಲಕ್ಷ್ಯಾವಸನ್ನಿಖಿಂಡ ವಿವರಕೆಯನ್ನು ಹೇಳುವ, ಕಾವ್ಯವಲೋಕನದಲ್ಲಿ (ಕ್ರ.ಶ.ಗಿಂಡ ೨) ಬರುವ, ಬಾಜನಗಳಿಷ್ಟ ಇಂದಿನ ಲಾಪಣಯಾಗಿರುತ್ತದೆ. ಗಳನೆಯ ಶತಮಾನದಿಂದ ಏಂನೆಯ ಶತಮಾನಕ್ಕೆ ಬರುವಷ್ಟರಲ್ಲಿ ಅನೇಕ ಸ್ತಿತ್ಯಾಂತರಗಳಾಗಿರಬಹುದು. ಇವೆರಡರಲ್ಲಿ ಹಚ್ಚಿನ ಹೋಲಿಕ ಇರುವುದಂತಾ ಸತ್ಯಸ್ಯ ಸತ್ಯಸಂಗತಿ.

ಆ. ಲಾಪಣಯನ್ನು 'ಶಾವಿರಕ' ಎಂದೂ ಕರೆಯಲಾಗುತ್ತದೆ. ಇದು ಕನ್ನಡ ಸಂಸ್ಕೃತಗಳಿಂದಲೂ; ಪಶ್ಚಿಮಯನ್ನು ಶಬ್ದ ಶಾಯರಿ ಎಂಬುದು ಇದರ ಮೂಲ. 'ಶಾಹಾದತ್' ಕೇ 'ಗೀತ' 'ವೀರರ ಸಲುವಾಗಿ ಹಾಡಿದ ಹಾಡು' ಇದು ಶಾಹರಿ. ಅಂದರೆ ಇದು ವೀರಗಿತೆ. ನಮ್ಮ ಶಾವಿರಕಯಲ್ಲಿಯೂ ವೀರಗಿತೆಗಳಿರುತ್ತವೆ. ಇವೆರಡರಲ್ಲಿ ಬಳಸಲಾದ ಶಬ್ದಗಳೂ ಹೆಚ್ಚು ಸಾಧ್ಯತ್ವಪಿರುವುದರಿಂದ ಪಶ್ಚಿಮಯನ್ನೆಂದ ಕ್ಷಾ ಶಬ್ದ ಕನ್ನಡದಲ್ಲಿ ಬಂದು ಸೇರಿರಬೇಕು.

ಪಶ್ಚಿಮಯನ್ನರ ಸಂಪರ್ಕ ಕನ್ನಡಿಗರಿಗೆ ಆದುದು ಪಶ್ಚಿಮಯನ್ನು ದೂರೆ ಅನೆಯ ವಿಷ್ಣು (ಕ್ರ.ಶ ೬೨೫) ಮತ್ತು ಬಾದಾಮಿಯ ಬಾಲುಕ್ಯದೂರೆ ಅನೆಯ ಪುಲಕೇಶಿ ಇವರ ಕಾಲದಲ್ಲಿ. ಅಜಂತಾದಲ್ಲಿರುವ ಪಶ್ಚಿಮಯನ್ನು ರಾಯಭಾರಿ ಇವರ ಕಾಲದಲ್ಲಿ ಬಂದವ. ಕ್ಷಾ ವೇಳೆಯಲ್ಲಿಯೇ ಕ್ಷಾ ಶಬ್ದ ಕನ್ನಡದಲ್ಲಿ ಬಂದು ಸೇರಿರಬೇಕು. ಸಮಾನವಾದ ಗುಣಧರ್ಮಗಳಿಂದ ಕೂಡಿದ ಹಾಡಿಗೆ ಅನ್ನಧರ್ಮಕವಾಗಿ ಬಂದಿರಬೇಕು. ಜನಪದದಲ್ಲಿ ಉಳಿದಿರಬೇಕು. ಮುಂದೆ ಶಾಹಿಯ ಆಳ್ಳಿಕೆಯಲ್ಲಿ ವಿಶೇಷ ಪ್ರಮುಖತೆಯನ್ನೂ ಪಡೆದು ಇಂದು ತನ್ನದೆ ಆದ ವಿಶ್ವ ಸ್ಥಾನವನ್ನು ಹೊಂದಿರಬೇಕು.

ಹೀಗೆ ಇನೆಯ ಶತಮಾನದಪ್ಪು ಹಿಂದಿನಿಂದಲೆ ಕ್ಷಾ ಲಾಪಣಯು ಕನ್ನಡ ಜಾನಪದ ಸಾಹಿತ್ಯದಲ್ಲಿ ಹಾಸುಹೊಕ್ಕಾಗಿ ಬೆಳೆದು ಬಂದಿರುವಲ್ಲಿ ಅಳ್ಳಿ ಪಡಬೇಕಾದುದೇನಿಲ್ಲ.

ಅ. ತೊರವೆ ರಾಮಾಯಣ, ೧) ||೧||೧೪||೧೫|| ೨) ||೧||೧೯||೨೨

ಇ. ಕರುಂಗಾರವ್ಯಾಸ ಭಾರತ ೧) ||೧||೨||೨೩|| ೨) ||೨||೨೫||೨೬|| ೩) ||೨||೨೭||೨೮||

೪) ||೨||೨೯||೩೦|| ೫) ||೨||೩||೩೧|| ೬) ||೨||೩||೩೨||

ಇ ಇದರ ವಿವರವನ್ನು ಲಾಪಣಯ ಸ್ವರೂಪದಲ್ಲಿ ಹೊಡಲಾಗಿದೆ.

ಉವಟೆಯ ಸಾಮಾನ್ಯ ಸ್ವರೂಪ:

ಲಾವಟೆಯನ್ನು ಇಂಗ್ಲೀಷಿನ Balladರೆ ಸಂವಾದಿಯಾಗಿ ಕೆಲವು ಪಂಡಿತರು ಕರೆದಿದ್ದಾರೆ. ಬ್ಯಾಲೆಟ್‌ನ ಎಲ್ಲ ಲಕ್ಷಣಗಳನ್ನು ಇದಕ್ಕೆ ಹೊಂದಿಸಿದ್ದಾರೆ. ಇಲ್ಲದ್ದು ಲಾವಟೆ ಆಗದು, ಆದನ್ನು ಲಾವಟೆ ಎಂದು ಕರೆಯಬಾರದು ಎಂದು ನಿರ್ಣಯಾತ್ಮಕೆಯನ್ನೂ ವಿಧಿಸಿದ್ದಾರೆ. ಒಮ್ಮತರವಾಗಿ ಎಲ್ಲ ವಿದ್ಯಾಂಶರು ಮುಂಬಯಿ ಕನಾರ್ಚಿಕ, ಹೈದರಾಬಾದ ಕನಾರ್ಚಿಕದವರಲ್ಲ. ಇವರಿಗೆ ಲಾವಟೆ ಸಾಹಿತ್ಯದ ಪರಿಚಯವೇ ಇಲ್ಲ. ಇವರು ಕೇವಲ ಫ್ರೈಟರು ಸಂಗ್ರಹಿಸಿದ ಲಾವಟೆಗಳನ್ನೂ, ಅವರು ಬರೆದ ಮುಸ್ತಿಕಿಯನ್ನೂ ನೋಡಿಕೊಂಡು ಅದರ ಮೇಲಿಂದಲೇ ತಮ್ಮ ತರ್ಕದ ಕುದುರೆಯನ್ನು ಓದಿಸಿದ್ದಾರೆ.

ತಮಗೆ ಗೊತ್ತಿಲ್ಲದ ವಿಷಯದಲ್ಲಿ ಇಂತಹ ಅಭಿಪ್ರಾಯವನ್ನು ತಾಳುವುದು ಸಾಧುವಲ್ಲ. ಫ್ರೈಟರು ಸಂಗ್ರಹಿಸಿದ್ದು ಕೇವಲ ವೀರ ಲಾವಟೆಗಳನ್ನು. ಇದು ಕನ್ನಡ ಲಾವಟೆ ಸಾಹಿತ್ಯದ ಒಂದು ಭಾಗಮಾತ್ರ. ಅವರಿಗೆ ದೊರೆತಮಟ್ಟಿಗೆ, ಅವರು ಸಂಗ್ರಹಿಸಿದ ರೀತಿಯಲ್ಲಿ ಅವರು ತಮ್ಮ ಮುಸ್ತಿಕಿಯನ್ನು ಬರೆದಿದ್ದಾರೆ. ಅದು ಅವರ ತಪ್ಪಲ್ಲ. ಅಲ್ಲಿಜ್ಞತೆಯ ದೋಷ.

ಅವರ ಮೂಲನ್ನೇ ಆಧಾರವಾಗಿಸಿಕೊಂಡು ಉತ್ತರಕನಾರ್ಚಿಕದಲ್ಲಿ ಸಮೃದ್ಧಾಗಿರುವ, ಒಂದು ಪ್ರಕಾರವೆಂದು ಸ್ಥಿರಗೊಂಡಿರುವ ಲಾವಟೆ ಸಾಹಿತ್ಯವನ್ನು ಸಂಪೂರ್ಣವಾಗಿ ಅವಲೋಕಿಸಿ ನಿರ್ಣಯಾತ್ಮಕ ಮಾತುಗಳನ್ನು ಹೇಳುವುದು ಭೂಪಣಪ್ರಾಯ. ಆದರೆ ಈ|| ಹಾ.ಮಾ.ನಾ. ಡಾ|| ಸಿಪಿಕೆ, ಕ್ಯಾತನಹಳ್ಳಿ ರಾಮಣ್ಣ ||ಇಂತಹ ವಿದ್ಯಾಂಶರು ಇಂತಹ ಅಪಕ್ಕ ಹೇಳಿಕೆ ಕೊಟ್ಟಿರುವದು, ಅವನ್ನೇ ನಂಬಿಕೊಂಡು. ಇನ್ನಿಂದವರು ಮುಂದುವರಿಸಿರುವುದು ವಿಘಾದವೇನಿಸುತ್ತದೆ.

ಮೊನ್ನೆ ಮೊನ್ನೆ ದಿ. ಜ.ಗ.ಎಂ ರಂದು ಮಧ್ಯಾಹ್ನ ಆಶಾಶವಾಗಿಯೆ ಕನ್ನಡ ಭಾಷಾ ಕಾರ್ಯಕ್ರಮದಲ್ಲಿ ಜಾನಪದ ಸಾಹಿತ್ಯದ ಲಾವಟೆಯನ್ನು ಕುರಿತು ಶ್ರೀಯುತ ಪಿ.ಎಸ್. ಲಕ್ಷ್ಮಿನಾರಾಯಣರಾವ್ ಅವರು ಮಕ್ಕಳಿಗೆ ವಿವರಣೆಯನ್ನು ನೀಡುತ್ತ ಲಾವಟೆಯು ಕಥೆಯಿಂದ ಕೂಡಿಕೊಂಡಿರುತ್ತದೆ. ಕಂಸಾಳಿ, ಕರಬಾಲವ ಮುಂತಾದವುಗಳು ಲಾವಟೆಗಳೇನಿಸುತ್ತವೆ. ಇವನ್ನು ಹಾಡುವವರು ವೃತ್ತಿಗಾಯಕರು ಎಂಬಂತಹ ವಿವರಣೆಯನ್ನು ಹೊಟ್ಟಿರು.

ಡಾ|| ಎಂ.ಜಿ. ಬಿರಾದಾರ, ^ ಡಾ|| ಎಂ.ಎಂ. ಕಲಬುರ್ಗೆ, ಪ್ರೌ. ಜ್ಯೋತಿ ಹೊಸೂರು ^ ಡಾ|| ಸಂಗಮೇತ ಬಿರಾದಾರ "ಡಾ|| ಶ್ರೀ ರಾಮ ಇಟ್ಟಣಪರ " ಇವರ ಪ್ರಸ್ತರಗಳು ಲೇಖನಗಳು ಸಮರ್ಥನೀಯವಾಗಿ 'ಲಾವಟೆ ಸಾಹಿತ್ಯ'ದ ವಿವರವನ್ನು ಕೊಟ್ಟಾಗಲೂ ಇಂತಹ ಹೇಳಿಕೆಗಳು ಬರುವುದು ವಿಚಿತ್ರವೇನಿಸುತ್ತದೆ. ಇನ್ನು ಮುಂದಾದರೂ

ಗ. ಜಾನಪದ ಸಮಾಲೋಕನ, ಅ. ಸಾಧನೆ 'ಲಾವಟೆ ಒಂದು ಸ್ವರ್ವಾಂ ಇ. ಕನ್ನಡ ಲಾವಟೆ-ಕನಾರ್ಚಿಕ ಭಾರತ ೩-೨ ೪. ಚಾವಹಾಕರ್ತೀವದಚ್ಛಿನ್ ಮಾನ್ಯಲ. ತರಂಗ ೧. ಶ. ಲಾವಟೆ

ಲಾವಣೆ ಬ್ಯಾಲೆಡ್ ಅಲ್ಲ ಎಂಬುದನ್ನು ಈ ವಿದ್ವಾಂಸರು ಮನದಟ್ಟಿ ಮಾಡಿ-  
ಕೊಳ್ಳುತ್ತಾರೆಂದು ಆಶಿಸುತ್ತೇನೆ.

ಲಾವಣೆಯ ಹರಹು ಒಮ್ಮ ವಿಸ್ತಾರವಾದುದು. ಅದರಲ್ಲಿ ಕಥೆಯಿರುತ್ತದೆ. ಫೇಟನೆ  
ಇರುತ್ತದೆ. ಸನ್ನಿಹಿತದ ವಣಿನೇ ಇರುತ್ತದೆ. ವ್ಯಕ್ತಿ ಪರಿಚಯವಿರುತ್ತದೆ. ಸರಸ  
ಸಂಭಾಷಣೆಯಿರುತ್ತದೆ. ಇವೆಲ್ಲವುಗಳು ಇಲ್ಲದೆ ಕೇವಲ ತತ್ವ ಹೇಳಲ್ಪಟ್ಟಿರುತ್ತದೆ. ಇವು  
ಆ ಲಾವಣೆಯ ಪ್ರಭೇದಕ್ಕೆ ಕಾರಣೆಭೂತವಾಗುತ್ತದೆ. ಫೇಟನಾ ಪ್ರಧಾನವಾದುದು  
ವೀರಲಾವಣೆ, ಕಥೆಯಿದ್ದು ಕಥಾನಕ. ಹಾಗೆಯೇ ತಾತ್ಕಾಳಿಕ ಮುಂತಾದವುಗಳು. ಆದ್ದರಿಂದ  
ಕೇವಲ ಕಥಾನಕವಾದವುಗಳೇ ಲಾವಣೆಗಳಿನ್ನುವುದು ಸಾಧುವಲ್ಲ. ಅವು ಬೇರೆ ರೀತಿಯ  
ಹಾಡಿನ ಪ್ರಭೇದಗಳಾಗಬಹುದು.

ಲಾವಣೆಯ ಸಾಹಿತ್ಯವು ವಿಶೇಷವಾಗಿ ಉತ್ತರಕನಾಟಕದಲ್ಲಿ ಪ್ರಚುರವಿರುವ  
ಜ್ಞಾನಪದ ಸಾಹಿತ್ಯದ ಒಂದು ಪ್ರಭೇದ. ಇದರಲ್ಲಿ ಒಂಟಿ ಲಾವಣೆ, ಮೇಳಲಾವಣೆ  
ಎಂಬ ವರದು ಪ್ರಕಾರಗಳು. ಒಂಟಿ ಲಾವಣೆಯನ್ನು ಚಿಟ್ಟಿಕ ಲಾವಣೆ, ಬೈಲಗತ್ತ  
ಎಂದೂ ಕರೆಯುತ್ತಾರೆ.

ವಾಸ್ತವವಾಗಿ ಇವೆರಡೂ ಒಂದೇ ಆಗಿರುತ್ತದೆ. ಹಾಡುವ ವಿಧಾನ, ಹಾಡಿನ  
ಸಾಮಗ್ರಿ, ಹಾಡುವ ಜನರು ವ್ಯಾಪ್ತಾಸಗೊಳ್ಳುವುದರಿಂದ ಹೀಗೆ ಬೇರೆ ಬೇರೆ ಹೆಸರುಗಳು  
ಒಂದಿವೆ.

ಒಂಟಿ ಲಾವಣೆಯಲ್ಲಿ ಒಬ್ಬನೇ ಇರುತ್ತಿದ್ದು ನಡುವಿಗೆ ದೋತರ ಸುತ್ತಿ, ಕಾಲಲ್ಲಿ  
ಗೆಜ್ಜೆ ಕಟ್ಟಿ, ಗತಿಗ್ರಸುಗುಣವಾಗಿ ಚಿಟ್ಟಿಕೆಯನ್ನು ಹೊಡೆಯುತ್ತ ಹಾಡಲಾಗುತ್ತದೆ. ಚಿಟ್ಟಿಕೆಯೇ  
ಇಲ್ಲಿಯ ತಾಳ, ಒಂದು ನುಡಿ ಮುಗಿದಾಗ ಇಲ್ಲವೇ ನಡುನಡುವೇ ಹೋ ಜೀಜೀ  
ಎನ್ನುತ್ತಾರೆ. ಇಂತಹ ಹಾಡುಗಾರರು ಎಲ್ಲಿಂದರೆ ಅಲ್ಲಿ ಒಂದು ಸಮಾರಂಭ ನಡೆದಾಗ  
ಹಾಡುತ್ತಾರೆ. ಇವರಿಗೆ ವಿಶೇಷ ಆಮಂತ್ರಣ ಕೊಟ್ಟಿ ಕಳಿಸಬೇಕಾಗಿಲ್ಲ. ಒಮ್ಮೊಮ್ಮೆ  
ಕರೆಸುವುದುಂಟು. ಇವರು ವೃತ್ತಿಗಾಯಕರಲ್ಲ, ಹವಾಸಿ ಗಾಯಕರು. ಜಾತ್ರೆ, ಉತ್ಸವ,  
ಹಬ್ಬ ಹರಿದಿನಗಳಲ್ಲಿ ಜನರು ಕೂಡಿದಾಗ, ಇವರಿಂದ ಹಾಡಿಸುತ್ತಾರೆ. ಅವರೂ ಅಷ್ಟೇ  
ಅಸಕ್ತಿಯಿಂದ ಹಾಡುತ್ತಾರೆ. ಸಂತೋಷಗೊಂಡ ಕ್ರೋತ್ತಗಳು ಒಮ್ಮಮಾನ ಕೊಡಬಹುದು.  
ಅದನ್ನು ಅವರು ಸ್ವೀಕರಿಸುತ್ತಾರೆ. ಇತ್ತೀಚೆಗೆ ಈ ಒಂಟಿ ಲಾವಣೆಕಾರರು  
ಕಡಿಮೆಯಾಗುತ್ತಿದ್ದಾರೆ.

ಮೇಳ ಲಾವಣೆಯಲ್ಲಿ ಮೂರು ಜನರಿರುತ್ತಾರೆ. ಕೆಲವೊಮ್ಮೆ ನಾಲ್ಕು ಜನರೂ  
ಇರುವುದುಂಟು. ಮುಂದೆ ಒಬ್ಬನು ಡಷ್ಟು ಬಾರಿಸುತ್ತ ಹಾಡುತ್ತಾನೆ. ಹಿಂದೆ ಒಬ್ಬ  
ತಾಳ, ಇನ್ನೊಬ್ಬ ತಂತಿ ಹಿಡಿಯುತ್ತಾರೆ. ಕೆಲವು ಮೇಳಗಳಲ್ಲಿ ಮೂರನೆಯವನೊಬ್ಬ  
ಪೀಟಿಲು ಹಿಡಿಯುತ್ತಾನೆ. ಇಂತಹ ಮೇಳಗಳು ಕಡಿಮೆ.

ತಂತಿ ಎಂದರೆ ಶ್ರತಿ. ಇದನ್ನೇ ತದ್ವಾ ಮಾಡಿಕೊಂಡು ‘ಸುರತಿ’ ಎಂದು  
ಕರೆಯುತ್ತಾರೆ. ಇದನ್ನೇ ‘ತುಂತುಣ’ ಎನ್ನುವುದೂ ಉಂಟು. ಈ ಹಿಮ್ಮೇಳನದವರು

ಚತುರಿರುತ್ತಾರೆ. ‘ಜೀ’ ಎಳಿಯುತ್ತಿದ್ದಂತೆಯೇ ವಿನೋದದ ಮಾತುಗಳನ್ನಾಡಿ ಮಜಲಿಗೆ ರಂಗು ತರುತ್ತಾರೆ. ಜನರನ್ನ ನಗಿಸುತ್ತಾರೆ. ಪ್ರತಿಸ್ಥಿರ್ವಿಯನ್ನ ಹೀಯಾಗಿಸುತ್ತಾರೆ. ಇವರ ಸೈಪ್ಪಣ್ಣಿದಿಂದ ಹಾಡಿಗೆ ಕಳಿ ಕಟ್ಟತ್ತದೆ. ಗೀ ಗೀ ಎನ್ನವಂತೆ ಕೆಲವೊಮ್ಮೆ ಜೀ ಜೀ ಎನ್ನವುದೂ ಉಂಟು.

‘ಡವ್ವು ಬಾರಿಸುತ್ತ ಹಾಡುವುದರಿಂದ ‘ಡಷ್ಟಿನ ಹಾಡು’ ‘ಡಷ್ಟಿನ ಪದ’, ಎಂದು ಕರೆದರೆ ‘ಗೀಗೀ’ ಎನ್ನವುದರಿಂದ ‘ಗೀಗೀ ಪದ’ ‘ಜೀಜೀ’ ಎನ್ನವುದರಿಂದ ‘ಜೀಜೀ ಪದ’ ಎಂದೂ ಕರೆಯಲಾಗುತ್ತದೆ. ಶಾವಿರಕಿ ಎನ್ನವುದೂ ಇದಕ್ಕೆ ಇನ್ನೊಂದು ಹೇಸರು. ಇವೆಲ್ಲವೂ ನಾಮನಿರ್ದೇಶನದಿಂದ ಬೇರೆಯಾಗಿದ್ದರೂ ಇಲ್ಲವೂ ಒಂದೇ ಎಂಬುದನ್ನು ಲಕ್ಷ್ಯದಲ್ಲಿಟ್ಟಿರಬೇಕು. ಕೆಲವರು ಇವು ಭಿನ್ನ ಭಿನ್ನವೆಂದು ಹೇಳಿರುವುದನ್ನು ಕಾಣುತ್ತೇವೆ. ಬಹುತರವಾಗಿ ಲಾಖೆ ಸಾಹಿತ್ಯದ ಬಗೆಗೆ ಶ್ವಾಷಾಚಳ್ಳಣ ಇಲ್ಲದವರು ಈ ಹೇಳಿಕೆಯನ್ನೂ ಹೊಂದಿರಬಹುದು.

ಒಂಟಿ ಲಾವಣೀಯಲ್ಲಾಗಲಿ, ಮೇಳ ಲಾವಣೀಯಲ್ಲಾಗಲಿ, ಮಜಲಿನಲ್ಲಿ ಇಬ್ಬರು ಹಾಡುವವರಿರುತ್ತಾರೆ. ಒಬ್ಬರು ಪ್ರಯುಷ ಪ್ರಧಾನವಾಗಿ ಹಾಡಿದರೆ ಇನ್ನೊಬ್ಬರು ಸ್ತೀ ಪ್ರಧಾನವಾಗಿ ಹಾಡುತ್ತಾರೆ. ಇದನ್ನೇ ಕಲ್ಲಿ-ತುರಾ, ಹರದೇಶಿ-ನಾಗೇಶಿ ಎನ್ನುತ್ತಾರೆ.

ಗಂಡೆ ಹರದೇಶಿಯನ್ನು ಹೆಣ್ಣೆ ನಾಗೇಶಿಯನ್ನು ಹಾಡಬೇಕೆಂದೇನೂ ನಿಬ್ರಂಧವಿಲ್ಲ. ಹೆಣ್ಣು ಹರದೇಶಿಯನ್ನೂ ಗಂಡು ನಾಗೇಶಿಯನ್ನೂ ಹಾಡಬಹುದು. ಹಾಡುವವರೂ ಇದ್ದಾರೆ. ಚನ್ನಪ್ಪ, ರಾಯಪ್ಪ (ಮದರಬಿಂಡಿ), ಯಮನಪ್ಪ (ಹೊನವಾಡ) ಇವರು ನಾಗೇಶಿ ಪರವಾಗಿ ಹಾಡುತ್ತಿದ್ದರೆ, ಯಮನಪ್ಪ (ಬಬಲಾದಿ), ಜಕ್ಕಪ್ಪ (ತಿರಂಗಾರ), ಕಾತಿಬಾಯಿ(ಲುಮರಾಡಿ), ಕಾತಿಬಾಯಿ(ಗೂಗವಾಡ), ಯಲ್ಲಪ್ಪ(ಸಿಂದೂರ) ಇವರು ಹರದೇಶಿ ಹಾಡುತ್ತಿದ್ದರು.

ಮೂದಮೋದಲು ಏರಡೂ ಕಡೆಗೂ ಗಂಡಸರೇ ಹಾಡುತ್ತಿದ್ದುದರಿಂದ ವೇಷವನ್ನು ಅದೇ ರಿತಿಯಲ್ಲಿ ಧರಿಸುತ್ತಿದ್ದರು. ನಾಗೇಶಿ ಹಾಡುವ ಗಂಡಸು ಸೀರೆ-ಕಪ್ಪಸ ತೊಡುತ್ತಿದ್ದರು. ಆಯೇರಿ (ಬಹುಮಾನ) ಮಾಡುವವರು ಅವರಿಗೆ ತಕ್ಕಂತೆ ಹರದೇಶಿಗೆ ಅಂಗಿ, ದೋತರ, ರುಮಾಲು, ನಾಗೇಶಿಯವರಿಗೆ ಸೀರೆ, ಕುಪ್ಪಸ ಮಾಡುತ್ತಿದ್ದರು. ಈಗಲೂ ಇದೇ ರಿತಿ ಇರುವುದನ್ನು ಕಾಣುತ್ತೇವೆ.

ಒಂಟಿ ಲಾವಣೀಯಲ್ಲಿ ಮುಖ್ಯ ಪದವೋಂದನ್ನೇ ಹಾಡುತ್ತಾರೆ. ಆದರೆ ಮೇಳಲಾವಣೀಯಲ್ಲಿ ಮೂರು ಹಾಡುಗಳಿರುತ್ತವೆ. ಪ್ರಾರಂಭದಲ್ಲಿ ಒಂದು ಸಮಿ, ನಂತರ ಒಂದು ಪದ ಕೊನೆಗೆ ಒಂದು ಖ್ಯಾಲಿ ಇರುತ್ತದೆ. ಹರದೇಶಿ, ನಾಗೇಶಿ ಇಬ್ಬರಿಗೂ ಇದು ಅಸ್ತಿಯವಾಗುತ್ತದೆ. ಮಜಲಿನ್ನು ಪ್ರಾರಂಭಿಸುವ ಮತ್ತು ಮುಗಿಸುವದು ಹರದೇಶಿಯರಿಂದಲೇ ನಡೆಯುತ್ತದೆ.

ಒಂಟಿ ಲಾವಣೀಯಲ್ಲಿ ಸ್ತೀ-ಪ್ರಯುಷ ಪ್ರಧಾನಕ್ಕಾಗಿ ತೆಯನ್ನು ಕುರಿತ ಹಾಡುಗಳಿದ್ದರೂ ಹೆಚ್ಚಾಗಿ ಸವಾಲ್ ಜವಾಬ್ದ, ಪ್ರಶ್ನೋತ್ತರಗಳಿರದೆ ತೋಡಿ ಪದಗಳಿರುತ್ತವೆ.

ಸಾಮಾನ್ಯವಾಗಿ ಇವು ಕಥಾನಕವಿದ್ದು ಸುದೀರ್ಘವಾಗಿರುತ್ತವೆ. ಹರದೇಶಿಯವರು ಸಿಂಧೂರ ಲಕ್ಷ್ಮಣಸಂತಹ ಪದವನ್ನು ಹಾಡಿದರೆ ನಾಗೇಶಿಯವರು ಕಿಶೋರ ಚೆನ್ನಮ್ಮೆ ನಂತಹ ಪದವನ್ನು ಹಾಡುತ್ತಾರೆ. ಹಿಗೆಯೇ ಈ ಮಜಲು ಮುಂದುವರಿಯುತ್ತದೆ.

ಒಂಟಿ ಲಾವಣೆಕಾರನಂತೆ ಮೇಳಲಾವಣೆಕಾರರೂ ವೃತ್ತಿ ಗಾಯಕರಲ್ಲ. ಇದರಿಂದಲೇ ತಮ್ಮಿಲಾಪಚೇವನವನ್ನು ಸಾಗಿಸುವುದಿಲ್ಲ. ಅವರ ಮುಖ್ಯ ಉದ್ದೋಷದಲ್ಲಿ ಇದು ಉಪವೃತ್ತಿ, ಹವ್ಯಾಸ.

ತೇರದಾಳದವರಲ್ಲಿ ಮೋಪಗಾರ, ನೇಕಾರ, ಶಂಚಗಾರ, ವ್ಯಾಪಾರಿ, ಒಕ್ಕಳಿಗ, ಹೀಗೆ ಅನೇಕ ಕಸಬಿನವರೂ ಇದ್ದರೆನ್ನುವುದನ್ನು ನಾವು ಇಲ್ಲಿ ನೆನಪಿಸಿಕೊಳ್ಳಬಹುದು.

### ಲಾವಣೆಯ ಮೈಕಟ್ಟು

ಮೇಳ ಲಾವಣೆಯಲ್ಲಿ ಸಮಿ, ಮುಖ್ಯ ಪದ ಮತ್ತು ಖ್ಯಾಲಿಗಳೆಂದು ಮೂರು ಪದಗಳಿರುತ್ತವೆ. ಒಂಟಿ ಲಾವಣೆಯಲ್ಲಿ ಮುಖ್ಯ ಪದ ಒಂದೇ ಇರುತ್ತದೆ.

ಕ್ಷ ಸವಿಯಾಗಲೀ, ಖ್ಯಾಲಿಯಾಗಲಿ ರೂಪದ್ವಾರ್ಣಿಯಿಂದ ಒಂದೇ ತೇರನಾಗಿರುತ್ತದೆ. ವೈಫಯಿಕ ದೃಷ್ಟಿಯಿಂದ ಭಿನ್ನವಾಗಿರುತ್ತದೆ.

**ಸವಿ-ಗನ್ನ:** ಸವಿಯ ಇನ್ನೊಂದು ಹೆಸರು ಗನ್ನ. ಸಾಮಾನ್ಯವಾಗಿ ಹರದೇಶಿಯೇ ಇರಲಿ, ನಾಗೇಶಿಯೇ ಇರಲಿ, ಪ್ರತಿಯೊಂದು ಸಾರಿ ಅಡ್ಡೆಯನ್ನು ಏರಿದಾಗ, ತಮ್ಮ ಇಷ್ಟದೇವತೆಯ ಸೇನ್ಯತ್ವ ಮಾಡುತ್ತಾರೆ. ಹರದೇಶಿಯವರು ಗಳಿಪತಿಯನ್ನು, ನಾಗೇಶಿಯವರು ಆದಿಶಕ್ತಿಯನ್ನು ಸ್ತುತಿಸುವುದುಂಟು. ಇದಕ್ಕೆ ಸಾಮಾನ್ಯವಾಗಿ ‘ಗನ್ನ’ ಎನ್ನುತ್ತಾರೆ. ಇನ್ನು ಮಜಲು ತುರುಸಿನಿಂದ ನಡೆದಾಗ (ಕವಾಲ-ಜವಾಬಿಗಳು) ಪ್ರಶ್ನೋತ್ತರಗಳು ಇಲ್ಲಿಯೇ ನಡೆಯುತ್ತವೆ. ಆಗ ಇವಕ್ಕೆ ಸವಿ ಎನ್ನುತ್ತಾರೆ.

### ಖ್ಯಾಲ-ಚಕ್ಕಡ :

ಇದು ಕೊನೆಗೆ ಹೇಳುವ ಪದ. ಮೊದಮೊದಲು ಇದು ಮಂಗಲಾಚರಣಾದಂತೆ ಇರುತ್ತದೆ. ಆದರೆ ಮಜಲು ರಭಸಕ್ಕೆ ಬಂದಂತೆ ತುರುಸು ಪ್ರಾರಂಭವಾಗುತ್ತದೆ. ಒಬ್ಬರನ್ನೊಬ್ಬರು ತಿರಸ್ತಿರಸುವದು, ಸ್ವಪ್ರತಿಷ್ಠೆಯನ್ನು ಹಚ್ಚಿಸಿಕೊಳ್ಳುವುದು ನಡೆಯುತ್ತದೆ. ಈಗ ಈ ಪದ ಸ್ವಲ್ಪ ಖಾರವಾಗಿರುತ್ತದೆ. ಕೆಲವೊಮ್ಮೆ ಬ್ರೇಗಳದೊಂದಿಗೆ ಆಶ್ಲೀಲವೂ ಸೇರುತ್ತದೆ. ಈ ಶ್ಲೀಳಾಶ್ಲೀಲತೆಯ ಪ್ರಶ್ನೆ ಇಲ್ಲಿ ಬರುವುದಿಲ್ಲ. ಆ ರಂಗಿನಲ್ಲಿ, ಆ ಲಯದಲ್ಲಿ ಆದೆಲ್ಲ ಸಹಜವೇನಿಸುತ್ತದೆ. ಜನರ ಮರುಪು ಆದರಲ್ಲಿ ಕೂಡಿ ಆದಕ್ಕೊಂದು ಮೇರುಗು ಬರುತ್ತದೆ. ಇನ್ನು ಮನುಷ್ಯ ಸ್ವಭಾವವೇ ಹಾಗಿರುವಾಗ ಅದನ್ನು ನಿಯಂತ್ರಿಸಲಾಗಿದೆ. ಹಾಗೆ ನಿಯಂತ್ರಿಸಿದರೆ ಆದು ಕೃತಕ್ವಾ ಆಗುವದು.

ಈ ಎರಡರಲ್ಲಿ ಪ್ರಾರಂಭದಲ್ಲಿ ‘ಪಲ್ಲ’ವಿರುತ್ತದೆ. ಆಮೇಲೆ ವಿಷಯಕ್ಕೆ ತಕ್ಕಂತೆ ಕೆಲವು ನುಡಿಗಳಿರುತ್ತವೆ. ಕೊನೆಯಲ್ಲಿ ಕರ್ಮವಿನ ನಾಮ ನಿದೇಶವಿರುತ್ತದೆ. ಸಾಮಾನ್ಯವಾಗಿ ದಾಸರ ಪದಗಳು, ನಿಜಗುಣಾರ, ಸರ್ವಭೂಷಣಾರ, ಶಿಶುನಾಳ ಶರೀರರ

ಭಜನೆಯ ಪದಗಳಂತಹೀ ಇರುತ್ತವೆ. ಎಷ್ಟೋ ಸಾರೆ ಈ ಮಹಾತ್ಮರ ಪದಗಳನ್ನು ಸವಿ-ಖ್ಯಾಲಿಗಳಲ್ಲಿಯೂ ಸವಿ - ಖ್ಯಾಲಿ, ಹೆಚ್ಚಾಗಿ ತೇರದಾಳದವರ, ಪದಗಳನ್ನು ಭಜನೆಯಲ್ಲಿಯೂ ಹಾಡುವದುಂಟು.

**ಚತುರಾಯಿ :** ಇದು ಲಾವಣೀಯ ಒಂದು ವಿಧಾನ, ರೀತಿ. ಲಾವಣೀಯಲ್ಲಿ ಭಾಷಾಧ್ವನಿವಿಲ್ಲ. ಏರಡು ಭಾಷೆಗಳನ್ನು ಒಂದೇ ಹಾಡಿನಲ್ಲಿ ಸೇರಿಸಬಹುದು. ಏರಡು ಭಾಷೆಗಳಲ್ಲಿ ಪ್ರಾರ್ಥಿತ್ಯವನ್ನು ಪಡೆದ ಕವಿಗೆ ಇಂತಹ ಸಂಗಮ ಸಾಧ್ಯ. ಕನ್ನಡ ಭಾಷೆಯೊಡನೆ ಮರಾಠಿಯನ್ನು ಸೇರಿಸಿದ ಉದಾಹರಣೆಗಳು ಕನಾಟಕ ಮಹಾರಾಜ್ಯದ ಗಡಿಯಲ್ಲಿ ದೊರೆಯುತ್ತವೆ. ಅದರಂತೆ ಷ್ಟೈಟರು ಸಂಗ್ರಹಿಸಿದ ಲಾವಣೀಗಳಲ್ಲಿ ಹಿಂದಿ ಮಿಶ್ರವಾಗಿರುವದನ್ನು ಕಾಣುತ್ತೇವೆ. ಈ ವಿಧಾನ ಮರಾಠಿಯಲ್ಲಿಯೂ ಇದೆ. ಇಲ್ಲಿ ಮರಾಠಿ- ಹಿಂದಿ ಕೂಡಿರುವದನ್ನು ಕಾಣುತ್ತೇವೆ. ಇಂತಹ ವಿಧಾನಕ್ಕೆ, 'ಚತುರಾಯಿ' ಎಂದು ಕರೆಯುತ್ತಾರೆ.

**ಮೇಘಾವಳಿ:** ಹರದೇಶಿ - ನಾಗೇಶಿ ಪದಗಳಲ್ಲಿ ಪ್ರರುಷ ಪ್ರಕೃತಿಯರ ಪಾರಮ್ಯವಿರುತ್ತದೆ. ಆಯಾ ಪಕ್ಷದವರು ತಮ್ಮ ಪಕ್ಷದ ಮೇಲೆಯನ್ನೇ ಎತ್ತಿಹಿಡಿಯುತ್ತಾರೆ.

ಅದರೆ ಕೆಲವೊಮ್ಮೆ ಈ ಯಾವ ಪ್ರಪೋಣಿಯು ಇರದೆ ಏರಡೂ ಸಮಾನವನ್ನು ಪರೀತಿಯಲ್ಲಿ ಸಾಗಿಬರುತ್ತವೆ. ಇಂತಹ ವಿಧಾನಕ್ಕೆ 'ಮೇಘಾವಳಿ' ಎಂದು ಕರೆಯುತ್ತಾರೆ.

ಶಿಷ್ಟ ಸಾಹಿತ್ಯ ಪ್ರಕಾರಗಳನ್ನು ಅವುಗಳ ಭಂದೋ ವೈಖ್ಯಾದಿಂದ ಪ್ರತ್ಯೇಕಿಸಲಾಗುತ್ತದೆ. ಕಂದಗಳು ಹಲತರದ ವೃತ್ತಗಳು. ಗಡ್ಡ ಇವುಗಳಿಂದ ಕೂಡಿದ್ದನ್ನು ಚಂಪು ಎಂದಿರುವಂತೆ ಪಟ್ಟದಿ, ಸಾಂಗತ್ಯ, ತ್ರಿಪದಿ ಮುಂತಾದವುಗಳಿದ್ದರೆ ಆಯಾ ಭಂದಸ್ಸಿನಿಂದ ಅವುಗಳನ್ನು ಕರೆಯುತ್ತಾರೆ. ಇದು ಒಂದರಿಂದೊಂದು ಭಿನ್ನ ಎನ್ನಬುದನ್ನೂ ತೋರಿಸುತ್ತದೆ.

ಜಾನಪದ ಸಾಹಿತ್ಯಧಳಿಯೂ ಡೋಳಿನ ಹಾಡುಗಳು, ದುಂದುಮೆ ಪದಗಳು, ಕರ್ಬಳ್ ಹಾಡುಗಳು, ಲಾವಣ ಪದಗಳು, ಸಾಕಷ್ಟು ವಿಸ್ತಾರವಾಗಿದ್ದ ಅವು ಒಂದರಿಂದ ಇನ್ನೊಂದು ಭಿನ್ನವಂಬುದಕ್ಕೆ ಅವುಗಳಲ್ಲಿ ಇರುವ ಭಂದೋ ವೈಖ್ಯಾವೇ ಕಾರಣ.

ಸ್ವಲ್ಪ ಹೆಚ್ಚು ಕಡಿಮೆ ಚಂಪೂವಿನಲ್ಲಿರುವಂತೆ ಲಾವಣೀಯಲ್ಲಿಯೂ ಭಿನ್ನ ಭಂದೋ ಬಂಧಗಳಿರುವದನ್ನು ಕಾಣುತ್ತೇವೆ. ಇಂತಹ ಮಾದರಿಯನ್ನು ಕಾವಾವಲೋಕನದ ಬಾಜನೆಗಳ್ಬಿದಲ್ಲಿ ಕಂಡುಕೊಳ್ಳಬಹುದಾಗಿದೆ. ಅದರ ಲಕ್ಷಣ ಹೀಗಿದೆ-

ವಲ ತೇಣದ ಪದ್ಧತಿಂದಂ  
ಲಲಿತಪಣೋರಳನಿಃಜಂ ಪದ್ಧತಿಕೆಗಳಿಂ  
ಸಲೆನಿಲೆ ಸಮೆದುದು ಸರಸಾ  
ಶಿಲವಣಿಗಮಾದೋಡದುವೆ ಬಾಜನಗಳ್ಬುಂ॥೫೫॥

ಈ ಬಾಜನಗಳ್ಬಿದಲ್ಲಿ ಹಲವು ತರದ ಪದ್ಧಗಳು ಇಂದ್ರ ಪದ್ಧತಿಕೆ ಎಂದರೆ ರಗಳಿಗಳು ಇದ್ದು ಸರಸವಾಗಿರಬೇಕು ಮತ್ತು ಎಲ್ಲ ರೀತಿಯ ವಣಿನೆಗಳಿಂದ ಕೂಡಿರಬೇಕು.

ಲಾವಣಿಗಳಲ್ಲಿಯೂ ಪಲ್ಲ, ನುಡಿ, ಬಾಲ, ಶೈಲೀಕ, ದುಡಕೆ, ಕೂಡಪಲ್ಲ ಮುಂತಾದವರ್ಗಗಳಲ್ಲಿ ಅಂದಸ್ಸಿನ ವೈವಿಧ್ಯವನ್ನು ಕಾಣುತ್ತೇವೆ. ಪಲ್ಲ ನುಡಿಗಳಲ್ಲಿ ರಗಳೆ ಬರುವುದುಂಟು. ಉಳಿದವರ್ಗಗಳಲ್ಲಿ ಭಿನ್ನ ಭಿನ್ನ ಪದ್ಯ ಜಾತಿಗಳು ಬರುತ್ತವೆ. ಪಾಡು, ಮೆಲ್ಲಾಡು ಮುಂತಾದವರ್ಗಗಳಲ್ಲಿ ಕಂದವೇ ಹೊದಲಾದ ಪದ್ಯ ಜಾತಿಗಳ ಹೇಸರನ್ನು ಹೇಳಲಾಗಿದ್ದು ಅವರ್ಗಗಳ ಏರಿಕೆಯ ಕ್ರಮದಿಂದ ಅವರ್ಗಗಳ ಹಂಸರು ಬದಲಾಗಿರುವುದನ್ನೂ ಕಾಣುತ್ತೇವೆ. ಆದರೆ ಇಲ್ಲಿ ಪದ್ಯದ ಯಾವ ನಾಮನಿದೇಶವಾ ಇಲ್ಲ. (ಮುಂದಕೊಟ್ಟ ಪದಗಳಲ್ಲಿ ಇದನ್ನು ನೋಡಬಹುದು) ನಾಗವರ್ಮನು ಗದ್ದುದ ಕಥೆ, ಆಶ್ಯಾಯಿಕೆ ಪದ್ಯದ ಸರ್ಗಬಂಧ ಮಹಾಕಾವ್ಯ ಮತ್ತು ಗದ್ಯ-ಪದ್ಯ ಮಿಶ್ರಿತವಾದ ಚಂಪ್ರಾ ಇವರ್ಗಗಳನ್ನು ವಿವರಿಸಿದ್ದಾನೆ. ಇವೆಲ್ಲ ಶಿಷ್ಟ ಸಾಹಿತ್ಯದಲ್ಲಿ ಬರುವಂಥವರ್ಗಗಳು. ಇವರ್ಗ ತರುವಾಯ ‘ಪದ’ ಮುಂತಾದವರ್ಗಗಳು ಬಂದಿವೆ. ಈ ಎಲ್ಲ ಪ್ರಭೇದಗಳು ಗೇಯತೆಯಿಂದ ಕೂಡಿದವೇ ಇರಬೇಕು. ಏಕೆಂದರೆ ಪದ, ಪಾಡು, ಎಂಬವು ಅದನ್ನು ಸೂಚಿಸುತ್ತದೆ.

ಇವು ಶಿಷ್ಟ ಸಾಹಿತ್ಯದಿಂದ ಭಿನ್ನವಾಗಿರುವುದರಿಂದ ಜಾನಪದ ಸಾಹಿತ್ಯ ಪ್ರಭೇದಗಳೇ ಇವಾಗಿರಬೇಕು. ಜಾನಪದದಲ್ಲಿ ಇವನ್ನು ಹಾಡುತ್ತಿರಬೇಕು. ಅದ್ದರಿಂದ ಬಾಜನಗಳಿಂಬಿಯು ಇಂದಿನ ಲಾವಣಿಯೇ ಆಗಿರಬೇಕೆಂದು ಹೇಳಬಹುದಾಗಿದೆ.

ಈ ಲಾವಣಿಯು ತನ್ನದೇ ಆದ ವಿಶಿಷ್ಟ ಮೃಕಟ್ಟಿನಿಂದ ಕೂಡಿಕೊಂಡಿದೆ. ಆ ಮೃಕಟ್ಟಿ ಉಳ್ಳಿದೇ ಲಾವಣಿ, ಉಳಿದವರ್ಗಗಳು ಆವು ಮತ್ತೆ ಬೇರೆ ಜಾತಿಯವಾಗಿರಬಹುದು. ಮೃಕಟ್ಟಿನಲ್ಲಿರುವ ಪ್ರತ್ಯಂಗದ ಪರಿಚಯವನ್ನು ಇಲ್ಲಿ ಮಾಡಿಕೊಳ್ಳೋಣ.

### ಮುಖ್ಯಪದ

ಮುಖ್ಯಪದವು ಲಾವಣಿಯ ಜೀವಜೀವಾಳ. ಇದರಲ್ಲಿ ಮುಖ್ಯವಾಗಿ ಎರಡು ಭಾಗಗಳಿರುತ್ತವೆ. ಒಂದನೆಯದು ಪಲ್ಲ ಅಥವಾ ಪಲ್ಲವಿ. ಎರಡನೆಯದು ಚೌಕೆ.

**ಪಲ್ಲ:** ಪ್ರತಿ ಪದದಲ್ಲಿ ಬರಬೇಕಾದ ಒಂದು ಮುಖ್ಯವಾದ ಅಂಗ. ಪದದ ಅಧ್ಯ ಪಲ್ಲವಿಯಲ್ಲಿ ಎನ್ನುವುದು ಸರ್ವಸಾಮಾನ್ಯ. ಅಂದರೆ ಆ ಪದದಲ್ಲಿ ಮುಂದೆ ವಿವರಣೆಗಳೊಳಿಪಡುವ ವಿಷಯವು ಇಲ್ಲಿ ಸೂಚಕವಾಗಿ ತಿಳಿಸಲ್ಪಡುತ್ತದೆ. We began is half done ಎನ್ನುವಂತೆ ಪ್ರಾರಂಭದ ಈ ಪಲ್ಲ ವಿಶೇಷ ಪರಿಣಾಮವನ್ನು ಬೀರುತ್ತದೆ.

ಸಾಮಾನ್ಯವಾಗಿ ಇದು ಸಭಿಕರನ್ನು ಉದ್ದೇಶಿಸಿ ಇರುತ್ತದೆ. ಇಲ್ಲಿ ಕೆವಿಯು ತನ್ನ ವಿನಯವನ್ನು ಪ್ರತಿಪಾದಿಸುತ್ತಾನೆ. ಕೆಲವೊಮ್ಮೆ ತನ್ನ ವಿದ್ಯತ್ವಯನ್ನು, ಗಾಂಭೀರ್ಯತೆಯನ್ನು ವ್ಯಕ್ತಪಡಿಸುತ್ತಾನೆ.

ಒಂದು ಚೌಕ ಮುಗಿದಾಗ ಪಲ್ಲದಲ್ಲಿರುವ ಎರಡು ಭಾಗಗಳಲ್ಲಿಯೂ ಎರಡನೆಯ ಭಾಗಕ್ಕೆ ಕೂಡ ಪಲ್ಲ ಬಂದು ಸೇರಿ ಚೌಕ ಸಮಾಪ್ತವಾಗುತ್ತದೆ. ಒಮ್ಮೊಮ್ಮೆ ಎರಡೆ ಸಾಲುಗಳಿದ್ದಾಗ ಇದಿ ಪಲ್ಲವಿಯೆ ಚೌಕದ ತರುವಾಯ ಪ್ರಸರಾವತ್ಸಂವಾಗುತ್ತದೆ.

ಪಲ್ಲದ ಭಂದಸ್ಸೇ ಮುಂದಿನ ನುಡಿಗಳಲ್ಲಿ ಪ್ರತಿಷ್ಠಿಸಿಸುತ್ತದೆ.

ಚೌಕ: ಪಲ್ಲದ ತರುವಾಯ ಬರುವ ಪದದ ಇನ್ನೊಂದು ಭಾಗ. ಈ ಭಾಗವು ಕೆಯ ಜಾಸ್ತಿ ವಿಷಯ ಪ್ರತಿಪಾದನ ೧೯ತಿ ಇವುಗಳನ್ನು ಅವಲಂಬಿಸಿ ಭಿನ್ನ ಭಿನ್ನವಾಗಿರುತ್ತದೆ.

ಇದರಲ್ಲಿ ನುಡಿ ಮತ್ತು ಹೂಡಪಲ್ಲ ಎಂಬ ಎರಡು ವಿಧಾನಗಳಂತೂ ಇದೇ ಇರುತ್ತದೆ. ಪದದ ಹರಹಿಗೆ ಅನುಸರಿಸಿ ಜಾಲ, ದುಯರಿ, ಶೈಲ್ಕ, ದುಡುಕಿ ಮುಂತಾಗಿ ಮತ್ತೆ ಕೆಲವು ಪ್ರಕಾರಗಳಿರುತ್ತವೆ. ಎಲ್ಲ ಪದಗಳಲ್ಲಿ ಇದೇ ರೀತಿ ಇರುತ್ತವೆಂದೇನೂ ಇಲ್ಲ. ಇರಬೇಕಾಗಿಯೂ ಇಲ್ಲ. ಕಡಿಮೆಯೇಂದರೂ ಒಂದು ಹಾಡಿನಲ್ಲಿ ಮೂರು ಚೌಕಗಳಾದರೂ ಇರುತ್ತವೆ; ಕಥೆಯ ವಿಷಯದ ಗಾತ್ರ ಹೆಚ್ಚಿದರೆ ಹೆಚ್ಚು ಚೌಕಗಳಿರುತ್ತವೆ. ‘ಶಿಧಿಗಿರಿ ಕ್ಷೇತ್ರ’ ಎಂಬ ಗೋಕಾಕದ ಸಾಂತ್ರಾ ಶ್ವಾಮಣ್ಣನು ರಚಿಸಿದ ಪದ ಇನ ಚೌಕಗಳುಳ್ಳದುದಾಗಿದೆ. ಕೇಳುಗನ್ನ ಮನಸ್ಸನ್ನು ಉಲ್ಲಸಿತಗೊಳಿಸುವುದೇ ಚೌಕದಲ್ಲಿರುವ ಥಂಡೋ ವೈವಿಧ್ಯತೆಗೆ ಕಾರಣ.

ನುಡಿ: ಚೌಕಿನ ಮುಖ್ಯಭಾಗ. ಇದರಿಂದಲೇ ಚೌಕ ಪ್ರಾರಂಭವಾಗುತ್ತದೆ. ಪಲ್ಲದ ಪುನರಾವರ್ತನೆಯೇ ಇದಾಗಿರುತ್ತದೆ. ಒಂದು ಚೌಕಿನಲ್ಲಿ ಇಂತಹ್ಯೇ ನುಡಿಗಳಿರಬೇಕೆಂಬ ನಿಯಮವೇನೂ ಇರುವುದಿಲ್ಲ. ಪದದಿಂದ ಪದಕ್ಕೂ ಹೆಚ್ಚು ಕಡಿಮೆಯಾಗುವಂತೆ, ಒಂದೇ ಪದದಲ್ಲಿಯ ಒಂದು ಚೌಕಿನಿಂದ ಇನ್ನೊಂದು ಚೌಕಕ್ಕೂ ಹೆಚ್ಚು ಕಡಿಮೆಯಾಗಬಹುದು. ಸಿಂಧೂರ ಲಕ್ಷ್ಮಿ ಇದಕ್ಕೊಂದು ಉತ್ತಮ (ನಿದರ್ಶನ) ಉದಾಹರಣೆ.

ಕ್ಷಟಿತಾಗಿ ಒಂದು ಪದದಲ್ಲಿಯ ಈ ನುಡಿಗಳು ಭಂದಸ್ಸಿನಲ್ಲಿ ಭಿನ್ನತೆಯನ್ನು ಪಡೆಯುತ್ತವಲ್ಲದೆ ಹೆಚ್ಚಿಗೆ ಒಂದೇ ತೆರನಾಗಿರುತ್ತದೆ.

ಚಾಲ-ಇಳುವು: ಚೌಕದಲ್ಲಿ ನುಡಿಯ ತರುವಾಯ ಬರುವ ಮುಖ್ಯ ಭಾಗವೇ ಚಾಲ. ಬರಹದಲ್ಲಿ ಚಾಲವೆಂದು ಬರೆಯಬಹುದಲ್ಲದೆ ಹಾಡುವಲ್ಲಿ ಹೇಳಬರುವುದಿಲ್ಲ. ಆದರೆ ಹಾಗೆ ಹೇಳಬೇಕಾದ ಅವಶ್ಯಕತೆಯೇ ಇಲ್ಲ. ನುಡಿ ಮುಗಿದಾಗ ಚಾಲದಲ್ಲಿ ಅದರ ಗಡಿಯೇ ಬೇರೆಯಾಗುತ್ತದೆ. ವಕತಾನತೆಯನ್ನು ತೆಗ್ಗಿಸಿ ವೈವಿಧ್ಯತೆಯನ್ನು ತರುವುದೇ ಇದರ ಉದ್ದೇಶ. ಇದರಿಂದ ಕೇಳುಗನಿಗೆ ಬೇಳರವಾಗುವುದಿಲ್ಲ.

ಚಾಲದಲ್ಲಿ ಸಾಮಾನ್ಯವಾಗಿ ನುಡಿಗಿಂತ ಚರಣಗಳು ಸಣ್ಣವಾಗಿರುತ್ತವೆ. ಆದ್ದರಿಂದ ದ್ವಾರಕತೆಯಾಗಿರುತ್ತದೆ. ಗತಿ ತೀವ್ರವಾಗಿದ್ದರೂ ಧ್ವನಿ ಇಳುವಿನಲ್ಲಿರುತ್ತದೆ. ಆದ್ದರಿಂದ ಇದಕ್ಕೆ ‘ಇಳುವು’ ಎನ್ನುತ್ತಾರೆ.

ನುಡಿಯಲ್ಲಿರುವಂತೆ ಚಾಲದಲ್ಲಿಯೂ ವಿವಿಧತೆ ಇರುತ್ತದೆ. ಯಾವುದೇ ಪ್ರಸಂಗದಲ್ಲಿಯೂ ನುಡಿಯನ್ನು ಇದು ಮೀರಿವುದಿಲ್ಲ. ಹಾಗೆ ಹೇಳಬೇಕಾದ ಪ್ರಸಂಗ ಒಂದಾಗ ಎರಡನೆಯ ಮೂರನೆಯ ಚಾಲಗಳನ್ನು ಸೇರಿಸಿಕೊಳ್ಳುತ್ತಾರೆ. ಮೂರನೆಯ ಚಾಲವಿರುವುದು ಅವರೂಪ.

ಎರಡನೆಯ ಭಾಲಕ್ಕೆ 'ದುಯಾರಿ' ಎಂತಲೂ ಕರೆಯಲಾಗುತ್ತದೆ. ಈ ಎರಡು ಭಾಲಗಳು ಗತಿಯಲ್ಲಿ ಭಿನ್ನ ಭಿನ್ನವಾಗಿಯೇ ಇರುತ್ತದೆ. ಇಂತಹ ನುಡಿಗೆ ಇಂಥದೇ ಭಾಲವಿರಬೇಕೆಂಬ ನಿಯಮವಿಲ್ಲ.

**ಶೈಲ್ಕೆ:** ಇದು ಚೌಕಿನ ನಿಯತವಾದ ವಿಧಾನವೇನಲ್ಲ. ಭಾಲಮುಗಿದ ಮೇಲೆಯೋ ಭಾಲವಿಲ್ಲದಾಗ ನುಡಿ ಮುಗಿದ ಮೇಲೆಯೋ ಬರುತ್ತದೆ. ಇದರಲ್ಲಿ ಸವಾಲ ಕೇಳುವದಾಗಲಿ, ಜವಾಬ ಹೇಳುವದಾಗಲಿ ಇರುವದರಿಂದ ನಿಧಾನವಾಗಿ ಬರುತ್ತದೆ. ಈಗ ಎಲ್ಲ ವಾದ್ಯಗಳನ್ನೂ ನಿಲ್ಲಿಸಿ, 'ಕೇಳಿರಿ ಕೇಳಿಶಾವಿರಾ' ಎಂದು ಪ್ರಾರಂಭಿಸುತ್ತಾರೆ.

**ಶೈಲ್ಕೆವೇನ್ನುವುದರಿಂದ ಸಂಸ್ಕೃತದಂತೆ ಷಟ್ಪಮಯಿವೇ ಇರುವುದಿಲ್ಲ,** ಗಡ್ಡವಾಗಿರುತ್ತದೆ. ಪದ್ಯದ ಭಾಯಿಯಲ್ಲಿ ವೃತ್ತಿಗಾಧಿಯಂತೆಯೂ ಕೆಲವೊಮ್ಮೆ ಇರುವುದುಂಟು. ಆ ಸಂಸ್ಕೃತ ಶೈಲ್ಕೆಗೂ ಇದಕ್ಕೂ ಯಾವ ಸಂಬಂಧವೂ ಇಲ್ಲ.

ಒಮ್ಮೊಮ್ಮೆ ಭಾಲದಂತೆ ಇದ್ದರೂ ಭಾಲ ಬೇರೆಯೇ ಇರುತ್ತದೆ. ಬರವಣಿಗೆಯಲ್ಲಿ ಶೈಲ್ಕೆವೆಂದು ಬರೆಯದೆ ಹೋದರೆ ಭಾಲವೇನ್ನುವ ಭೂಮೆಯಾಗಬಹುದು. ಆದರೆ ಪ್ರತ್ಯೇಕ ಮಜಲಿನಲ್ಲಿ ಅನ್ನವಾಗ ಅದನ್ನು ಸಹಜವಾಗಿ ಗುರುತಿಸಬಹುದು.ಅಷ್ಟು ಸ್ವಷ್ಟವಿರುತ್ತದೆ.

**ಹೆಲಪಂಡಿತರು ಶೈಲ್ಕೆಕ್ಕೆ 'ದುಯರಿ'** ಎಂದಿರುವರು. ಆದರೆ ಎರಡನೆಯ ಭಾಲಿಗೆ ದುಯರಿ ಎನ್ನುವದು ಸ್ವಷ್ಟವಿರುವುದರಿಂದ ಈ ಹೇಳಿಕೆ ಸಮರ್ಥನೀಯವಲ್ಲ.

**ದುಡುಕಿ:** ದುಡುಕಿ ಎನ್ನುವುದೂ ಕೂಡ ನಿಯಮಿತವಾಗಿ ಬರುವುದಲ್ಲ. ಯಾವಾಗೋ ಮಜಲು ರಾಗೇರಿದಾಗ, ಇಂತಹ ದುಡಕಿಯುಳ್ಳ ಹಾಡುಗಳನ್ನು ಹಾಡುವುದುಂಟು. ಇದು ನುಡಿಯಲ್ಲಿ, ಭಾಲದಲ್ಲಿ ಎಲ್ಲಿಯಾದರೂ ಬರಬಹುದು.

ಇದರ ಹೇಸರೇ ಸೂಚಿಸುವಂತೆ ತೀವ್ರಗತಿಯಲ್ಲಿರುತ್ತದೆ. ಇದನ್ನು ಹೇಳುವಾಗ ಇಡೀ ಮೇಳವೇ ಕುಣಿಯತ್ತದೆ. ಜನರು ಹಷೋದಾರ ಮಾಡುತ್ತಾರೆ. ಬುರಮರಿ ಹಾರಿಸುವದು ಇಂತಹ ಪ್ರಸಂಗಗಳಲ್ಲಿಯೇ ಹೆಚ್ಚು.

**ಕೂಡಪಲ್ಲಿ: ಕೂಡನುಡಿ: ಏರು:**

ಕೂಡಪಲ್ಲಿನ ಚೌಕಿನ ಕೊನೆಯ ಭಾಗ. ನುಡಿಯು ಚೌಕಿನ ಪ್ರಾರಂಭದಲ್ಲಿಯೇ ಇರುವಂತೆ ಇದು ಅಂತ್ಯದಲ್ಲಿರುತ್ತದೆ. ಕೂಡ ಮುಗಿದೊಡನೆ ಪಲ್ಲಕ್ಕೆ ಬಂದು ಕೂಡಪಲ್ಲಿದ ಇದಕ್ಕೆ ಕೂಡಪಲ್ಲಿ ಎಂದು ಕರೆಯಲಾಗುತ್ತದೆ. ಕೆಲವೊಮ್ಮೆ ಕೂಡನುಡಿಯೆಂದೂ ಕರೆಯುತ್ತಾರೆ.

ಹಾಡುವಾಗ ಭಾಲ ಇಳುವಿನಲ್ಲಿರುತ್ತದೆ. ಆಮೇಲೆ ಏರಿಸಿ ಚೌಕನ್ನು ಮುಗಿಸಿ- ಬಿಡುತ್ತಾರೆ. ಇದರಿಂದ 'ಪರು' ಎಂದೂ ಇಡಕ್ಕೆ ಹೆಸರಿದೆ. ಅನೇಕ ಹಸ್ತಲಿಖಿತ ಪದಗಳಲ್ಲಿ ಇಳುವು, ಏರು ಎಂದೇ ಬರೆದುದನ್ನು ಕಾಣುತ್ತೇವೆ.

ಈ ಕೂಡಪಲ್ಲವು ಪಲ್ಲಕ್ಕೆ ಕೂಡುವುದರಿಂದ ಎರಡರ ಭಂದಸ್ಸು ಒಂದೇ ಅಗಿರುತ್ತದೆ. ಆದರೆ ಇದು ಪಲ್ಲದ ಅಥವಾದಮ್ಮೆ ಇರುತ್ತದೆ.

**ಅಗಮ:** ಅಗಮವು ಹಾಡಿನ ಅಂಗಾಗ ದೃಷ್ಟಿಯಿಂದ ವಿಚಾರಿಸಿದರೆ ಯಾವುದೂ ಆಗುವುದಿಲ್ಲ. ಆದರೆ ವೈಪುಲಯಿಕ ದೃಷ್ಟಿಯಿಂದ ಬಹಳ ಮಹತ್ವಪೂರ್ಣವಾಗಿದೆ.

ಅಗಮವೆಂಬುದು ವಿಶಿಷ್ಟ ಶಬ್ದ. ಕವಿಯು ತನ್ನ ವಿವರಣೆಯಲ್ಲಿ ಹೀಗೆ ಹೇಳಿಕೊಳ್ಳುವುದು ಇದರಲ್ಲಿಯೇ, ತನ್ನ ಹೇಸರು, ಗುರು, ವಸ್ತುದ, ತಾಳ-ತುಣತುಣಿ, ಸಾಧಿದಾರರು ಹುರುಪುಚೊಡುವವರು ಇವರೆಲ್ಲರನ್ನು ಹೇಸರಿಸುವ ಸ್ಥಾನವೇ ಇದು. ತನ್ನ ಪಾಂಡಿತ್ಯವನ್ನು ಮುಶ್ಲಲತೆಯನ್ನು, ಹಾಡಿಗಿರುವ ಆಕರಣನ್ನು ಕವಿ ಇಲ್ಲಿಯು ನಿರೂಪಿಸುತ್ತಾನೆ.

ಜಾನಪದ ಸಾಹಿತ್ಯದಲ್ಲಿ ದುಂದುಮೆ, ಹೋಳ್ಳಿನ ಹಾಡುಗಳಲ್ಲಿಯೂ ಈ ರೀತಿ ಕವಿ ತನ್ನ ಹೇಸರನ್ನು ಉಸುರಿಸುವುದುಂಟು. ಆದರೆ ಅವುಗಳಿಗಿಂತಲೂ ಇಲ್ಲಿ ಸ್ವಷ್ಟವಾಗಿ ಉಕ್ತವಾಗಿರುತ್ತದೆ.

ಕೇಲವು ಅಗಮಗಳಲ್ಲಿ ಬಹುನಾಮ ನಿರ್ದೇಶನವಿರುವುದರಿಂದ ಇದು ಒಂದು ಗುಂಪಿನಿಂದಲೇ ನಿರ್ಮಾಣಗೊಳ್ಳುತ್ತದೆಂದು ಕೇಲವರು ಹೇಳಿರುವುದುಂಟು. ಈ ಹೇಳಿಕೆಗಳಲ್ಲಿ ಅನನ್ಯಭವಿಕರ ಹೇಳಿಕೆಗಳೇ ಹೊರತು ಪೂರ್ಣಪ್ರಾಜ್ಞರವಲ್ಲ. ಎಲ್ಲರೂ ಅಷ್ಟಿಷ್ಟು ಕೇಲಿಕೊಂಡು ನಿರೂಪಿಸಲ್ಪಟ್ಟವರು.

ಉದಾ:-

ನುಡಿ॥ ವ್ಯಾಘ್ರಸ್ವಾಮಿ ಪಾದದಲ್ಲಿ ತೇರದಾಳ ಗಣಭೀರಾ।  
ಜತುರ ತುಕಾರಾಮ ನಮ್ಮ ಚಸ್ತುದಾ।  
ಅವಂದ ಆಧಾರಾ॥

ಚಾಲಿ॥ ಅಷ್ಟ್ರೇಜಿ ಧೋಂಡಿ ಹಚ್ಚಾರ ನಿಶಾನಾ।  
ಕವಿ ಗೋಪಾಳ ಜೆರದ ಬೆಟ್ಟ ಶಮನಾ।

ಢ್ಣತಾ॥ ಗೋಪಾಳದುರುದುಂಡಿ ದಿನಾ।  
ಕವಿ ಜೋಡಿಸಿ ಮಾಡ್ಯಾರ ಶರಣಾ॥  
ಮೇಕಮುಂಗಲಿ ಕವಿ ಭಗವಾನಾ।  
ಜವಾಬ ಹೇಳಿಡಪ್ಪ ಹಿಡಿ ಜಾಣಾ॥

ಕೂಪ॥ ಮಾಧು-ಪ್ರಾಲಾರಾಮ ಬಿರಸ ನಿರಸಲೇ ಹಾಕ್ಕಾರ ಸಮಾಲಾ॥  
ತಿಳದ ಹೋತ ನಿನ್ನ ಸ್ಯಾಂತನ

ಇಂತಹ ಅಗಮಗಳನ್ನು ನೋಡಿದರೆ ಯಾರು ಯಾರು ಈ ಹಾಡಿನಲ್ಲಿ ಯಾವ ಯಾವ ಸ್ಥಾನದಲ್ಲಿದ್ದಾರೆನ್ನುವುದು ವಿದಿತವಾಗಿದೆ ಇರದು.

## ಲಾವಣೀಯ ವರ್ಗೀಕರಣ:

ಬಹು ವಿಸ್ತಾರವಾಗಿರುವ ಲಾವಣೆ ಸಾಹಿತ್ಯವನ್ನು ಲಾವಣೆಕಾರರು, ಶ್ರೀ ಸಾಮಾನ್ಯರು ತಮ್ಮಪಾರಿಭಾಷಿಕತೆಯಲ್ಲಿ ಮೂರು ವಿಭಾಗಗಳನ್ನಾಗಿ ವರ್ಗೀಕರಿಸಿದ್ದಾರೆ-  
ಗ) ಸಖಿ) ಮುಖ್ಯವದ ೧) ಖ್ಯಾಲಿ ಎಂದು. ಇದು ಪದರಚನಾ ವಿಧಾನವನ್ನು  
ಲಕ್ಷ್ಯದಲ್ಲಿರಿಸಿಕೊಂಡು ಮಾಡಿಕೊಂಡ ವಿಭಾಗಕ್ಕೆ. ಇನ್ನು ಆದನ್ನು ನಿರೂಪಣಾ  
ವಿಧಾನವನ್ನನುಲಕ್ಷಿಸಿ ೧) ಒಂಟಿ ಲಾವಣೆ ಮತ್ತು ೨) ಮೇಳ ಲಾವಣೆ ಎಂದು  
ವಿರದು ರೀತಿಯಲ್ಲಿ ವಿಂಗಡಿಸಿದ್ದಾರೆ. ಕಲ್ಲಿ - ತುರಾ, ಹರದೇಶಿ - ನಾಗೇಶಿ, ಸಾರ್ಥ-  
ಜವಾಬ, ತೋಡಿ-ತೋಡಿ ಎಂದು ಮತ್ತೆ ಕೆಲವು ಹೆಸರುಗಳಿವೆ. ಇವು ವಿಭಾಗಕ್ಕೆಮುದಲ್ಲಿ  
ಬರುವುದಿಲ್ಲ. ಯಾವುದೇ ಒಂದು ಪದವನ್ನು ಕುರಿತು ವಿಚಾರಿಸಿದರೂ ಅದು ವಿರಜರಲ್ಲಿ  
ಒಂದನ್ನು ಆಶ್ರಯಿಸುತ್ತದೆ. ಆದ್ದರಿಂದ ಇವನ್ನು ವಿಭಾಗವನ್ನಾಗಿ ಅಳವಡಿಸಲು  
ಬರುವುದಿಲ್ಲ.

ಮೇಳಲಾವಣೆಯಾಗಲಿ ಒಂಟಿಲಾವಣೆಯಾಗಲಿ ಕೇವಲ ಮನರಂಜನೆಗಾಗಿ  
ಒಬ್ಬಬ್ಯಾಪ್ತಿ ಹಾಡುತ್ತಿದ್ದರೆ ಅರಂಭಲ್ಲಿ ಇವುಗಳ ಪ್ರಶ್ನೆಯೇ ಬರುವುದಿಲ್ಲ. ಇಬ್ಬರು ಹಾಡುಗಳನ್ನು  
ಕೂಡಿಸಿ ಮಜಲು ಮಾಡುವಾಗ ಮಾತ್ರ ಒಬ್ಬರು ಒಂದು ಪಕ್ಷ ವಹಿಸಿದರೆ ಇನ್ನೊಬ್ಬರು  
ಇನ್ನೊಂದು ಪಕ್ಷವನ್ನು ವಹಿಸುತ್ತಾರೆ. ಆದ್ದರಿಂದ ಇದೂ ಕೂಡ ನಿರೂಪಣಾಕ್ರಮದಲ್ಲಿಯೇ  
ಒಂದು ಹೋಗುತ್ತದೆ.

ಇದಿಷ್ಟು ಜನಪದರೆ ಮಾಡಿಕೊಂಡ ವಿಭಾಗಕ್ಕೆ ಮತ್ತು ನಿರೂಪಣಾ ವಿಧಾನ.  
ಕ್ಷಾ ಲಾವಣೆ ಸಾಹಿತ್ಯಾಭ್ಯಾಸದ ದೃಷ್ಟಿಯಿಂದ ಪಂಡಿತರು ಕೆಲವು ವರ್ಗೀಕರಣವನ್ನು  
ಮಾಡಿದ್ದಂತು.

ಅ) ಡಾ॥ ಹಾಮಾನಾ ಆವರು ಗ) ಪೌರಾಣಿಕ ಅ) ಚಾರಿತ್ರಿಕ ಇ) ವಾಸ್ತವಿಕ  
ಇ) ವಿದಂಬನಾತ್ಮಕ ಹಾಗೂ ಇ) ಮಾಂತ್ರಿಕ ಎಂದು ಐದು ಭಾಗಗಳನ್ನಾಗಿ ವಿಂಗಡಿಸಿದ್ದಾರೆ.<sup>೧</sup>

ಆ) ಡಾ॥ ಶ್ರೀರಾಮ ಇಟ್ಟಿಣಿಪರ ಆವರು

I. ನಿರೂಪಣಾತ್ಮಕ ಲಾವಣೆಗಳು

ಗ. ಕಥನ ನಿರೂಪಣೆ:

ಅ) ಪೌರಾಣಿಕ ಆ) ಚಾರಿತ್ರಿಕ ಇ) ಸಾಮಾಜಿಕ

ಇ. ರಸನನಿರೂಪಣೆ:

ಅ) ಶೃಂಗಾರ ಆ) ಹಾಸ್ಯ

ಇ. ತತ್ತ್ವ ನಿರೂಪಣೆ:

ಅ) ಶಾಸ್ತ್ರ ಆ) ಅನುಭಾವ

II. ಸಂಧಾದಾತ್ಮಕ ಲಾವಣೆಗಳು

೮) ಹರದೇಶಿ -ನಾಗೇಶಿ ೨) ಸವಾಲ್-ಜವಾಬ್ ಓ) ತೋಡಿ-ತೋಡಿ ಲಾವಣೆಯಲ್ಲಿ ಡಾ॥ ಹಾ.ಮಾ.ನಾಯಕರು ಹೇಳುವಂತೆ ಯಾವುದು ವಾಸ್ತವಿಕ, ಯಾವುದು ಅವಾಸ್ತವಿಕ, ಅದರಂತೆ ಯಾವುದು ವಸ್ತುನಿಷ್ಠೆ ಯಾವುದು ವಸ್ತುನಿಷ್ಠೆ ಎಂದು ಹೇಳಲಿಕ್ಕಾಗುದು. ಹಾಗೆ ವರ್ಗೀಕರಿಸುವುದು ಶಕ್ತಿವಿಲ್ಲ. ಇನ್ನೂ ಮಾಂತ್ರಿಕವೇನ್ನು ಹಾಡುಗಳಿ ಸಿಗುವುದು ದುರ್ಭಾಗ್ಯ. ಅದ್ದರಿಂದ ಅದಕ್ಕೇ ಒಂದು ವರ್ಗವನ್ನು ನಿರ್ವಿಷ್ಟವು ಯೋಗ್ಯವೇನಿಸದು.

ಡಾ॥ ಇಟ್ಟಣ್ಣಪರ ಹೇಳುವಂತೆ ರಸ ನಿರೂಪಣೆಯು ಒಂದು ವಿಭಾಗವಾಗುದು. ಈ ರಸ ನಿರೂಪಣೆಯು ತನಗಾಗಿ ಮೀಸಲಿದ್ದ ಒಂದು ಪದದಲ್ಲಿ ಬರುತ್ತದೆಂದಿಲ್ಲ. ಪೌರಾಣಿಕ, ಚಾರಿತ್ರಿಕ, ಸಾಮಾಜಿಕ ಯಾವುದರಲ್ಲಿಯಾದರೂ ರಸ ಹೊರಹೊಮುತ್ತದೆ. ಹೀಗಾಗುವುದರಿಂದ ಒಂದು ಪದವನ್ನು ಇದು ಪೌರಾಣಿಕ ಶೃಂಗಾರ ನಿರೂಪಣಾತ್ಮಕ, ಇದು ಚಾರಿತ್ರಿಕ ಹಾಸ್ಯರಸ ನಿರೂಪಣಾತ್ಮಕ ಎಂದು ಮುಂತಾಗಿ ಹೇಳಬೇಕಾಗುತ್ತದೆ. ಆದ್ದರಿಂದ ರಸನಿರೂಪಣಾತ್ಮಕವು ವಿಭಾಗಕ್ಕುಮದಲ್ಲಿ ಸ್ಥಾನವನ್ನು ಪಡೆದುಕೊಳ್ಳಬಾರದು.

ಹರದೇಶಿ-ನಾಗೇಶಿ ಸವಾಲ್-ಜವಾಬ್, ತೋಡಿ-ತೋಡಿ ಎನ್ನುವವು ಪ್ರತ್ಯೇಕ ವಿಭಾಗವಾಗವೆಂಬುದನ್ನು ನಾವು ಈ ಮೊದಲೇ ನೋಡಿದ್ದೇವೆ.

ನಮಗೆ ದೊರೆತ ಪದಗಳ ಆಧಾರದಿಂದ ಲಾವಣೆಯನ್ನು ೮) ಪೌರಾಣಿಕು (ಬಹಿಹಾಸಿಕ ೨) ಚಾರಿತ್ರಿಕ ೪) ಸಾಮಾಜಿಕ ೫) ಶೃಂಗಾರಪದ ೬) ವಿದಂಬನೆ ೭) ನೀತಿಯುತ ೮) ತಾತ್ಕಿಕ ೯) ಅನುಭವ ೧೦) ಗಭಾವಳಿ ೧೧) ನಿರಾಕಾರ ಹೀಗೆ ವರ್ಗೀಕರಣ ಮಾಡಬಹುದು.

೮) ಪೌರಾಣಿಕ:- ರಾಮಾಯಣ, ಮಹಾಭಾರತ, ಗಂಗ ಪುರಾಣಗಳು ಲಾವಣೆಗಳಿಗೆ ಉತ್ತಮ ಆಕರ್ಷಣ. ಅವರಿಗೆ ಬೇಕಾದಂತಹ ಸನ್ನಿವೇಶಗಳನ್ನು ಆಯ್ದುಕೊಂಡು ಪದಗಳನ್ನು ನಿರ್ವಿಷ್ಟವುತ್ತಾರೆ, ಸ್ತೋತ್ರಾಧಿಕಾರ ಮತ್ತು ಘಾಟನೆ; ಸನ್ನಿವೇಶಗಳಿಂದ ನಾಗೇಶಿಯವರು ಪುರುಷ ಪ್ರಾಧಾನ್ಯವಿಧ್ವನಿಗಳನ್ನು ಹರದೇಶಿಯವರು ಆಯ್ದುಕೊಳ್ಳುತ್ತಾರೆ.

೨) ಬಹಿಹಾಸಿಕ:- ಲಾವಣೆಗೆ ಜೀವತುಂಬುವ ವಿಷಯ ದೊರೆಯುವದು ಇತಿಹಾಸದಲ್ಲಿ. ರಾಜಕೀಯದಲ್ಲಿ ಸ್ಥಿತ್ಯಂತರಗಳಾದಾಗಿ ಜನಪದರು ಅದರೊಡನೆ ಸ್ವಂದಿಸುತ್ತಾರೆ, ಪ್ರತಿಭಟಿಸುತ್ತಾರೆ. ಇದನ್ನೇ ಪ್ರತಿಭಾನ್ವಿತನಾದ ಲಾವಣೆಕಾರ ತನ್ನ ಲಾವಣೆಯಲ್ಲಿ ಸೇರಿಹಿಡಿಯುತ್ತಾನೆ. ಜನತೆಯಲ್ಲಿ ಜಾಗ್ರತ್ತಿಯನ್ನುಂಟು ಮಾಡುತ್ತಾನೆ.

ಒಮ್ಮೊಮ್ಮೆ ಒಂದು ಘಾಟನೆ ಇರಬಹುದು; ಇಲ್ಲವೆ ಒಬ್ಬ ವ್ಯಕ್ತಿ ಇರಬಹುದು. ಅವುಗಳನ್ನಾಧಾರವಾಗಿರಿಸಿಕೊಂಡು ಲಾವಣೆ ಸಿದ್ಧವಾಗುತ್ತದೆ. ಕಿತ್ತಲ್ಲಿರ ಬಂಡಾಯ, ಸಂಗೋಳಿ ರಾಯಣ್ಣ ಮುಂತಾದವುಗಳನ್ನು ಇಲ್ಲಿ ಉದಾಹರಿಸಬಹುದು.

೯ಂಫಲ್ಲಿ ಚನ್ನಮುನ್ನನ್ನು ಕುರಿತ ಹಾಡನ್ನು ನಾಗೇಶಿಯವರು ರಾಯಣ್ಣನ್ನೂ ಕುರಿತ ಹಾಡನ್ನು ಹರದೇಶಿಯವರು ಹಾಡುತ್ತಾರೆ.

೧. ಬಾರಿತ್ವಕಃ:- ಜನಪದದಲ್ಲಿ ಅನೇಕ ಮಹಾತ್ಮರ ಚರಿತ್ರೆಗಳು ಬಂದು ಹೋಗುತ್ತವೆ. ಅವು ಸಮಾಜವನ್ನು ತಿದ್ದುವಲ್ಲಿ ಸಹಾಯಕವಾಗುತ್ತವೆ. ಇವನ್ನು ಲಾವಣೀಕಾರ ಉಪಯೋಗ ಮಾಡಿಕೊಳ್ಳುತ್ತಾನೆ. ಬಸವೇಶ್ವರ, ಕಾಡಸಿದ್ದೇಶ್ವರ, ಕಟೀರಧಾಸ ಮುಂತಾದ ಹಲವು ಉದಾಹರಣೆಗಳು ದೊರೆಯುತ್ತವೆ. ಇವರು ಇಂತಹ ನಾಡಿನವರು ಪ್ರದೇಶದವರು, ಭಾಷೆಯವರು ಧರ್ಮದವರು ಎನ್ನುವ ತಾರತಮ್ಯ ಇರುವುದಿಲ್ಲ.

ಒ. ಸಾಮಾಜಿಕಃ:- ಈ ವಿಭಾಗ ಬಹು ಫಲವಶ್ವಾದುದು. ಬೇಕಾದಷ್ಟು ಸಾಮಗ್ರೀ ಇಲ್ಲಿ ದೊರೆಯುತ್ತದೆ. ಆದ್ದರಿಂದ ಇಲ್ಲಿ ಅನೇಕ ಒಳಪ್ರಭೇದಗಳನ್ನು ಮಾಡಬಹುದು.

ಅ) ಶೃಂಗಾರ:- ಸ್ತ್ರೀ ಪ್ರರೂಪರನ್ನು ಬಿಟ್ಟಿರೆ ಸಮಾಜವಿಲ್ಲ. ಪರಸ್ಪರ ಪ್ರೀತಿಸುತ್ತಾರೆ. ಒಮ್ಮೆ ಗಂಡು ಹೆಣ್ಣನ್ನು ಮೋಹಿಸಿದರೆ, ಇನ್ನೊಮ್ಮೆ ಹೆಣ್ಣು ಗಂಡನ್ನು ಮೋಹಿಸುತ್ತದೆ. ಇದರ ವಿರುದ್ಧವಾಗಿ ಹೆಣ್ಣು-ಗಂಡು ಪರಸ್ಪರ ತಿರಸ್ಕರಿಸುವುದೂ ಉಂಟು. ಇವನ್ನು ಆಧರಿಸಿದ ಅನೇಕ ಲಾವಣೀಗಳು ಸಿಗುತ್ತವೆ.

ಆ) ವಿಡಂಬನೇ:- ಹರದೇಶಿಯವರು ನಾಗೇಶಿಯವರನ್ನು, ನಾಗೇಶಿಯವರು ಹರದೇಶಿಯವರನ್ನು ಸಹಜವಾಗಿಯೇ ವಿಡಂಬಿಸುತ್ತಾರೆ. ಅಲ್ಲದೆ ಅನೇಕ ಉದ್ಯೋಗ ವ್ಯವಹಾರಗಳನ್ನು ರೀತಿ ನೀತಿಗಳನ್ನು ಕುರಿತೆ ವಿಡಂಬನೆಗಳು ಮೋಹಕವಾಗಿರುತ್ತದೆ.

ಇ) ನೀತಿ:- ಸಾಹಿತ್ಯ ಕಾಂತಾಸಮಿತಿ, ಲಾವಣೀ ಇದಕ್ಕೆ ಹೊರತಾಗಿಲ್ಲ. ಸಮಾಜದ ಸ್ವಾಸ್ಥವನ್ನು ಕಾಯ್ದುಕೊಳ್ಳುವಲ್ಲಿ ಈ ಕುರಿತಿ ಒಮ್ಮೆಯೇ ನೇರವಾಗಿ ಹೀಗೆ ಮಾಡವೇಕು-ಹೀಗೆ ಮಾಡಬಾರದು ಎಂದು ಹೇಳಿದರೆ, ಇನ್ನು ಕೆಲವು ಸಾರೆ ಒಂದು ಕಥೆಯನ್ನು ಆಧಾರವಾಗಿರಿಸಿಕೊಂಡು ನೀತಿಯನ್ನು ನಿರೂಪಿಸುತ್ತಾನೆ. ಚಿಗರಿಯ ಕಥೆ, ಸಣ್ಣಸೂಸಿ ಅಂತಹ ಹಲವು ಉದಾಹರಣೆಗಳು ಇಲ್ಲಿ ದೊರೆಯುತ್ತವೆ.

ಈ. ತಾತ್ಕ್ಷಿಕಃ:- ಲಾವಣೀ ಪರಕಾಣ್ಯೆಯನ್ನು ಮುಟ್ಟುವುದು ಈ ತತ್ತ್ವಪದಗಳ ನಿರೂಪಣೆಯಲ್ಲಿ ವೇದಾಂತ-ಸಿದ್ಧಾಂತಗಳ ಸಾರವನ್ನು ಹೀರಿಕೊಂಡ ಸಮಭಿನಾದ ಕವಿಯೇ ಇಂತಹ ಪದಗಳನ್ನು ನಿರ್ಮಿಸಬಲ್ಲ. ಹೀಗೆಂದಾಗ ಇವರೆಲ್ಲ ಪಂಡಿತರೆಂದಲ್ಲ. ತೇರಧಾಳದ ಲಾವಣೀಕಾರರಲ್ಲಿ ಕಲೆಯದವರೂ ಇಂತಹ ಪದಗಳನ್ನು ಮಾಡಿದ್ದಾರೆ. ಇದಕ್ಕೆ ಲೋಕಾನುಭವವೇ ಕಾರಣ.

ಅ) ಅನುಭವ:-

ಸಮಾಜದ ದ್ವಾರಂದ್ರಗಳಲ್ಲಿ ಸಿಲುಕಿದ ಮನುಷ್ಯ ಅವುಗಳಲ್ಲಿ ಬೆಂದು ಕಾಳಿಕೆಯನ್ನು ಕಳೆದುಕೊಂಡು ಅಪರಂಜಿಯಾಗಿ ಹೊರಹೊಮ್ಮುತ್ತಾನೆ. ಇಂಥವನೇ ಅನುಭಾವಿ. ಇವನ

ಅನುಭವಗಳು ಅನ್ಯಾದ್ಯತೆ, ಮಾರ್ಗದರ್ಶಕ. ಇಂತಹ ಅನುಭಾವಗಳನ್ನು ಲಾವಣ್ಯಕಾರ ತನ್ನ ಹಾಡಿನಲ್ಲಿ ಹಿಡಿದಿದುತ್ತಾನೆ. ಇವೇ ಇಂತಹ ಲಾವಣ್ಯಗಳು.

#### ಆ) ಗಭಾಂವಳಿ:-

ತತ್ತ್ವಶಾಸ್ತ್ರವನ್ನು ನಿರೂಪಿಸುವಲ್ಲಿ ಸೃಷ್ಟಿಯ ಉಗಮವನ್ನು ಹೇಳುವದು ಅನಿವಾರ್ಯ. ಇದನ್ನು ಕುರಿತು ಇರುವ ನಿರೂಪಣೆಯೇ ಈ ಗಭಾಂವಳಿಯಲ್ಲಿ ಬರುತ್ತದೆ.

#### ಇ) ನಿರಾಕಾರ:-

ಜೀವಾತ್ಮಾಪರಮಾತ್ಮನಲ್ಲಿ ಬಿಕ್ತವಾಗುವುದು ಜೀವಿರು ಕೊನೆಯ ಹಂತ. ಇದಕ್ಕೆ ನಿರಾಕಾರ, ಶೂನ್ಯ ಎಂದು ಕರೆಯುತ್ತಾರೆ. ಈ ವಿಷಯವನ್ನು ಕುರಿತು ಇರುವ ಪದಗಳೇ ನಿರಾಕಾರದ ಪದಗಳು.



## ಕನ್ನಡ ಮರಾಠಿ ತುಲನೆ

ಕನ್ನಡ ಲಾವಣಿ ಸಾಹಿತ್ಯದಂತೆ ಮರಾಠಿಯಲ್ಲಿ ಶಾಹಿರೀ ವಾಚ್ಯಾಯ ಎಂದು ಪ್ರಸಿದ್ಧವಾಗಿದೆ. ಜಾನಪದ ಸಾಹಿತ್ಯದ ಈ ಪ್ರಕಾರವನ್ನು ಮರಾಠಿಯಲ್ಲಿ ಅನೇಕ ವಿದ್ವಾಂಸರು ಅಭಿಜ್ಞಾಸ ಮಾಡಿ ಪ್ರಸ್ತರಗಳನ್ನು ಬರೆದಿದ್ದಾರೆ. ವಾಚ್ಯಾಯ ರಚನೆಯನ್ನು ಮಾಡಿದ್ದಾರೆ. ಅನೇಕ ಶಿವಚೋಡಿ ಪ್ರಬಂಧಗಳು ಈ ವಿಷಯದ ಮೇಲೆ ಬಂದಿವೆ. ಈಗ ಅದು ಕೇವಲ ಸಾಮಾನ್ಯರದಾಗಿ ಉಳಿಯದ ಕಲಿತವರದೂ ಆಗಿದೆ. ಕನ್ನಡದಂತೆ ಪಂಡಿತರಿಂದ ಉಪೇಕ್ಷಿತವಾಗದೆ ಬೆಳೆದು ನಿಂತಿದೆ.

ಈ ಶಾಹಿರೀ ವಾಚ್ಯಾಯದ ಉಗಮದ ಬಗೆಗೆ ಅನೇಕ ವಿದ್ವಾಂಸರು ಸಂಶೋಧನೆ ಮಾಡಿ ತಮ್ಮ ಅಭಿಪ್ರಾಯಗಳನ್ನು ರೂಪಿಸಿದ್ದಾರೆ.

ಗ) ಶಾಹಿರೀ ವಾಚ್ಯಾಯದಲ್ಲಿ ಪ್ರೋವಾಡಾ ಒಂದು. ಇದು ಮೊಟ್ಟಮೊದಲಿಗೆ ದೂರೆಯವದು. ನಿವೃತ್ತಿಸಾಥನ ಅಭಂಗದಲ್ಲಿ.

ನಿವೃತ್ತಿ ಮುಕ್ತಾಯಿ ಚಾಂಗಡೇವ ಗಾಢಾ  
ಹರಿಚಾ ಪವಾಡಾ ರ್ಯಾಲಿತಾತಿ॥

ಇಲ್ಲಿ ಪವಾಡಾ ಎಂಬ ಶब್ದ ಬಂದಿದೆಯಾದರೂ ಈ ಶಬ್ದವೂ ‘ಪ್ರೋಪಾಡಾ’ ಎಂಬರ್ಥದಲ್ಲಿ-ಅಂದರೆ ವೀರಲಾವಣ ಎಂಬರ್ಥದಲ್ಲಿ ಅಲ್ಲ. ಭಕ್ತಿ ಮಹಾತ್ಮೇಎಂಬರ್ಥದಲ್ಲಿ ಬಳಕೆಯಾಗಿದೆ. ಅಲ್ಲದೆ ಆ ಕಾಲದಲ್ಲಿ ವೀರೋಚಿತವಾದ ವೀರಲಾವಣಿಗಳು ದೂರೆಯವದೂ ಇಲ್ಲ. ಆದ್ದರಿಂದ ಮ.ಎ.ಫೋರೆಡ ಮತ್ತು ಶಂಗೇ ಮಂಜುಳಿಯವರು ಮ.ನಾ.ಸದಸ್ಯ ಬುದ್ಧೇಯವರ ಈ ಅಭಿಪ್ರಾಯವನ್ನು ಒಪ್ಪಿದೆ ಪೇಶವೆಯವರ ಕಾಲದಲ್ಲಿಯೇ ಶಾಹಿರಿಯ ಉಗಮವಾಯಿತೆನ್ನುತ್ತಾರೆ.?

ಉ) ಡಪಗಾಣತ್ಯ ಶಾಹಿರೀ ವಾಚ್ಯಾಯದಲ್ಲಿ ಇನ್ನೊಂದು ಪ್ರಭೇದ. ಶ್ರೀ ಸಮರ್ಪರಾಮಾರ್ಥ ಹಾಡಿನ ಅನೇಕ ಪ್ರಕಾರಗಳನ್ನು ಹೇಳುವಾಗ,

ಡಪಗಾಣೇ ಮಾಡಿಗಾಣೇ। ದಿಂಡಿಗಾಣೇ ರಥಗಾಣೇ।

ನಾನಾಮಾನೇ ನಾನಾ ಜಪನೇ। ನಾನಾಖೇಳಿ।

-ದಾಸಚೋಧ ಗತಿ: ೩

ಡಪಗಾಣತ್ಯ ಹೆಚರಿಸಿದ್ದಾರೆ. ಅಲ್ಲದೆ ಸಾಂಗಮಾರ್ಯಾ ಡಪಗಾಣೇ। ಕೇತೇಮೋಡಿ ಜಾಗಾಪಾಣೇ। ದೇಹಬುದ್ಧಿಟ ಲಕ್ಷ್ಯಾನೇ। ಸೋಡವೀನಿ।

ಗ. ಮಹಾರಾಷ್ಟ್ರ ಕಾರಸ್ತತ: ಪ್ರರವಣ, ಪ್ರ. ೬೬-೨೦

ಗ. ಮರಾಠಿ ಶಾಹಿರೀ ವಾಚ್ಯಾಯ : ಪ್ರ. ೧೯. ಮ.ನಾ. ಸದಸ್ಯಬುದ್ಧೇ.

ಎಂದು ಡಷ್ಟಿನ ಹಾಡಿನ ಆಡ್ಯೆಯ ಪೇಠೆ ನಿಂತು ಹಾಡಿರುವರೆಂದು ತಕ್ಷಣವರದಿಂದ ರಾಮದಾಸರ ಕಾಲದಪ್ಪು ಗಳ ಶತಮಾನ ಹಿಂದೆ ಡಫ್ಗಾನ್ ಇದ್ದಿರಬಹುದೆಂದು ಹೇಳಲಾಗುತ್ತದೆ.

೧) 'ಶಾಹಿರೀ' ಎಂಬ ಶಬ್ದವು ಮಹಿಕಾವತಿ ಬಬಿರದಲ್ಲಿ ದೊರೆಯುತ್ತದೆ. ಈ ಮಹಿಕಾವತಿ ಬಬಿರದ ಕಾಲ ಶಕ ೧೨೨೦ (ಕ್ರಿ.ಶ ೧೩೭೮) ಬಬಿರದಲ್ಲಿ 'ಶಾಹಿರೀ' ಎಂಬ ಶಬ್ದ ದೊರೆಯುತ್ತದೆಯಾದರೂ ಈ ಮಾದರಿಯ ಹಾಡುಗಳು ದೊರೆಯುವುದಿಲ್ಲ. ಮುಂದೆ ಶಹಾಚಿಯ ಕಾಲದಲ್ಲಿ ಸಿಗುತ್ತವೆ.

'ಶಾಹಿರೀ' ಎಂಬುದು ಪರ್ಸಿಯನ್ ಶಬ್ದ. ಅವರ ಸಂಪರ್ಕದಿಂದ ಈ ಶಬ್ದ ಬಬಿರದಲ್ಲಿ ಬಂದು ಸೇರಿರಬೇಕು.

ಇ) 'ಲಾವಣೀ' ಎಂಬುದು ಇನ್ನೊಂದು ಪ್ರಭೇದಾತ್ಮಕ ಶಬ್ದ. ಇದು ದೊರೆಯುವದು ಪದಸಮೇತವಾಗಿ 'ಕರಾಡಾಚ್ಚಾ ಭವಾನೀ ವರೀಲ ಲಾವಣೀ' ಎಂಬ ಹಾಡಿನಲ್ಲಿ ಈ ಕಾಡನ್ನು ಬರೆದವನು ಮನ್ಥ್ರ ಶಿವಲಿಂಗನೇಂಬವನು. ಇವನು ಶ್ರೀ. ಗಣೇಶ-೧೯೮೦-೧೯೮೧ ಶ್ರೀ ಇದ್ವನು. ಇವನೇ ಮೊದಲನೇಯ ಲಾವಣೀಕಾರನೇಂದೂ ಡಾ. ಗಂಗಾಧರ ಮೋಚ್ಯೇಯವರು ಅಭಿಪ್ರಾಯ ಪಟ್ಟಿದ್ದಾರೆ.<sup>೧</sup>

ನಿವೃತ್ತಾಧನ ಅಭಿಂಗದಲ್ಲಿ 'ಮಾಡಾ' ಎಂಬುದು ಏರ ಲಾವಣೀಯಲ್ಲದುದರಿಂದ ಅದನ್ನು ಬಿಟ್ಟರೂ ಮಹಿಕಾವತಿ ಬಬಿರದಲ್ಲಿಯಂತೂ ಶಾಹಿರೀ ಶಬ್ದ ದೊರೆಯುವುದರಿಂದ ಕ್ರಿ.ಶ. ಗಳಿಳಿರಬ್ಬು ಹಿಂದೆಯೇ ಈ ಸಾಹಿತ್ಯ ಇದ್ದಿತೆಂದು ಉತ್ತಿಸಬಹುದು. ಇನ್ನು ಮನ್ಥ್ರ ಶಿವಲಿಂಗನ ಲಾವಣೀ ದೊರೆಯುವದರಿಂದ ಶ್ರೀ.ಶ. ಗಣೇಶ-೧೯೮೦-೧೯೮೧ ಈ ಕಾಲವು ಖಚಿತವೆಂದು ಹೇಳಬಹುದಾಗಿದೆ.

ಕನ್ನಡ - ಮರಾಠಿ ತುಲನೆ:

ಕನಾಡಿಕ ಮಹಾರಾಷ್ಟ್ರಗಳು ನೇರೆಯ ರಾಜ್ಯಗಳು. ಆದ್ದರಿಂದ ಕನ್ನಡ ಮರಾಠಿ ಭಾಷೆಗಳಲ್ಲಿ ಕೊಡುಕೊಳ್ಳಬೇಕಿರುವ ನಡೆದಿರುವದು ಸಹಜ. ಹಾಗೆಯೇ ಈ ಜಾನಪದ ಲಾವಣೀ-ಶಾಹಿತ್ಯದಲ್ಲಿಯೂ ಇಂತಹ ರೀತಿಯನ್ನು ಕಾಣಬಹುದಾಗಿದೆ. ಅದನ್ನು ಇಲ್ಲಿ ಸ್ವಲ್ಪ ಅವಲೋಕನೋಣ.

ಅ) ಈ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಬಳಕೆಯಾದ ಶಬ್ದಗಳನ್ನು ಮೊದಲು ನೋಡೋಣ.

ಸಾಮೃತೀ:- ಲಾವಣೀ, ಕಲ್ಲಿ-ತುರಾ, ಹರದೇಶಿ-ನಾಗೇಶಿ, ಇವು ಎರಡೂ ಭಾಷೆಗಳಲ್ಲಿ ಬಳಕೆಯಾಗುತ್ತದೆ. ಕನ್ನಡದಲ್ಲಿ 'ಡಷ್ಟಿನಪದ' ಎಂದಿದ್ದರೆ ಮರಾಠಿಯಲ್ಲಿ 'ಡಫ್ಗಾನ್' ಎಂದಿದೆ. ಹಾಗೆಯೇ ಕನ್ನಡದಲ್ಲಿ ಶಾವಿರ ಶಾವಿರಕಿ ಎಂಬ ಶಬ್ದಗಳು ವರಾಲಿಯಲ್ಲಿ ಶಾಹಿರೀ, ಶಾಹಿರೀ ಎಂದಿದೆ. ಇನ್ನು ಪದದ ಬೇರೆಬೇರೆ ವಿಭಾಗಗಳಾಗಿರುವ ಹೆಸರುಗಳು ಹೀಗಿವೆ.

೧. ಮರಾಠಿಲಾವಣೀ ವಾಣಿಯ ರಚನಾ, ಪು. ೨

ಪದದ ಪ್ರಾರಂಭದಲ್ಲಿ ಬರುವುದು ಪಲ್ಲವಿ. ಮುಂದೆ ಕೆಲವು ನುಡಿಗಳಾದ ಮೇಲೆ ಚಾಲ ಬರುತ್ತದೆ. ಇದರಲ್ಲಿ ಗನೆಯ, ಅನೆಯ, ಇನೆಯ ಚಾಲಗಳಿರುತ್ತವೆ. ಇವು ಎರಡೂ ಭಾಷೆಗಳಲ್ಲಿ ಸಮಾನವಾಗಿಯೇ ಇವೆ.

ಕನ್ನಡದಲ್ಲಿ ಕೂಡಪಲ್ಲಿ, ಮರಾತಿಯಲ್ಲಿ ‘ಮಿಳವಣಿ’ ಎಂದಿವೆ.

**ವೈಷಮ್ಯ:-** ೧) ಕನ್ನಡದಲ್ಲಿರುವ ‘ಗೀಗೀಪದ’ ‘ಜೀಜೀಪದ’ ಎನ್ನುವ ಹೆಸರುಗಳು ಮರಾತಿಯಲ್ಲಿಲ್ಲ. ಹಾಗೆಯೇ ಮರಾತಿಯಲ್ಲಿರುವ ‘ಪ್ರೋವಾಡಾ’ ಭೇದಿಕ್ಕೆ ಇವು ಕನ್ನಡದಲ್ಲಿಲ್ಲ.

೨) ಕನ್ನಡದಲ್ಲಿ ‘ಲಾವಣಿ’ ಶಬ್ದವು ಶೌಯ, ಸಮೂಹ, ಸೌಂದರ್ಯ ಎಂಬ ಭಾಗಗಳಲ್ಲಿ ಬಳಕೆಯಾಗುತ್ತಿದ್ದು ಹೊದ್ದೊದಲು ‘ಲಾವಣಿ’ ಪದಗಳೂ ವೀರಶ್ರೀಯಿಂದಲೇ ಕೂಡಿರುತ್ತಿದ್ದವು. ಮುಂದೆ ಎಲ್ಲ ಪದಗಳಿಗೂ ಈ ಶಬ್ದವನ್ನು ಬಳಸಲಾಗುತ್ತಿದೆ.

ಆದರೆ ಮರಾತಿಯಲ್ಲಿ ‘ಲಾವಣಿ’ ಎಂಬುದು ಶೃಂಗಾರದ ಪದಗಳಿಗೆ ಮಾತ್ರ ಸೀಮಿತವಾಗಿದೆ. ಉಳಿದ ಹಾಡುಗಳಿಗೆ ಇದು ಅನ್ವಯವಾಗುವುದಿಲ್ಲ.

೩) ಕನ್ನಡದಲ್ಲಿ ಚಾಲಕ್ಕೆ ‘ಇಳುವು’ ಕೂಡಪಲ್ಲಕ್ಕೆ ‘ಏರು’ ಎಂದು ಕರೆಯಲಾಗುತ್ತದೆ. ಇಂತಹ ಯಾವ ಶಬ್ದಗಳೂ ಮರಾತಿಯಲ್ಲಿಲ್ಲ.

೪) ‘ಶೈಲ್ಕೆ’ ಎನ್ನುವುದು ಕನ್ನಡದಲ್ಲಿ ಪ್ರತ್ಯೇತರಗಳ ಪ್ರಸಂಗದಲ್ಲಿ ಬರುವ ಒಂದು ಗದ್ದು. ಒಮ್ಮೊಮ್ಮೆ ವೃತ್ತಗಂಧಿ. ರಗಳಿಯಲ್ಲಿಯೇ ಇರುವುದುಂಟು. ಆದರೆ ಮರಾತಿಯಲ್ಲಿ ಈ ರೀತಿಯಲ್ಲಿ ಈ ‘ಶೈಲ್ಕೆ’ ಶಬ್ದವಿಲ್ಲ.

### ವಿಭಾಗಕ್ಕೆಯೇ

ಕನ್ನಡದ ಲಾವಣಿ ಸಾಂಪ್ರದಾಯಲ್ಲಿ ವಿಭಾಗಗಳನ್ನು ಮಾಡಿರುವುದು ಇತ್ತೀಚೆಗೆ. ಶಾವಿರಕೆ, ಲಾವಣಿ, ಡಿಸ್ಪ್ರೆಡ, ಗೀಗೀಪದ, ಜೀಜೀಪದ ಎಂದೇ ಎಲ್ಲವನ್ನು ಕರೆಯಲಾಗುತ್ತತ್ತು. ಆದರೆ ಮರಾತಿಯಲ್ಲಿ ಇದರ ವ್ಯವಸ್ಥಿತವಾದ ಅಭ್ಯಾಸ ನಡೆದು ಅಲ್ಲಿ ಹೊದಲಿನಿಂದಲೇ ಆಯಾ ವಿಭಾಗದ ಹೆಸರಿನಿಂದಲೇ ಆ ಹಾಡುಗಳನ್ನು ಕರೆಯಲಾಗುತ್ತದೆ. ಆದ್ದರಿಂದ ಮರಾತಿಯನ್ನೇ ಆಧಾರವಾಗಿರಿಸಿಕೊಂಡು ಇಲ್ಲಿ ವಿವೇಚಿಸೋಣ.

ಮರಾತಿ

ಕನ್ನಡ

೧) ಪ್ರೋವಾಡಾ (ವೀರಗಿರೀತಗಳು)

೧) ಈ ಶಬ್ದವೂ ಇಲ್ಲ; ಈ ಮಾದರಿಯ ಹಾಡಿನ ವಿಭಾಗವೂ ಇಲ್ಲ.

೨. ‘ಲಾವಣ್’ (ಶ್ರೀಗಂಗಾರ ಗೀತೆಗಳು)

೩. ದಫಗಾಣ (ಭಕ್ತಿಗೀತೆಗಳು)

೪. ಭೋದಿಕ್ (ತಾತ್ತ್ವಿಕ ಪದಗಳು)

೧) ಲಾವಣೆ ಎಂಬ ಶಬ್ದವಿದ್ದರೂ ಹಾಡಿನ ರೀತಿ ಮರಾಠಿಯಿಂದ ಭಿನ್ನವಾಗಿದೆ.

೨) ದಪ್ಪಿನಪದ, ಮರಾಠಿಯಲ್ಲಿ ರುಹಂತೆ ಮುಖ್ಯಪದವಲ್ಲಿ ಸಮಿಖ್ಯಾಲಿಗಳು ಈ ಮಾದರಿಯಲ್ಲಿರುತ್ತವೆ.

೩. ಈ ಶಬ್ದವಿಲ್ಲ ಹಾಡುವ ರೀತಿಯೂ ಭಿನ್ನವಾಗಿದೆ

ಈ ವಿಭಾಗ ಕ್ರಮವನ್ನು ನೋಡಿದರೆ ಪರಸ್ಪರ ಹೋಲಿಕೆಗಿಂತ ವ್ಯತ್ಯಾಸವೇ ಹೆಚ್ಚಿಗೆರುಪುದು ಕಂಡುಬರುತ್ತದೆ. ಅವುಗಳನ್ನು ಇನ್ನೂ ಹತ್ತಿರ ಹತ್ತಿರವಿಟ್ಟು ನಿರೀಕ್ಷಿಸೋಣ.

ಅ) ಏರಗಿತೆಗಳನ್ನು ಮರಾಠಿಯಲ್ಲಿ ‘ಪೋವಾಡಾ’ ಎಂದು ಸ್ವಷ್ಟವಾಗಿ ಕರೆಯಲಾಗಿದೆ. ಅದರೆ ಕನ್ನಡದಲ್ಲಿ ಈ ಹೆಸರೇ ಇಲ್ಲ. ಅಂದರೆ ಏರಗಿತೆಗಳನ್ನು ಒಂದು ಪ್ರತ್ಯೇಕವಾದ ಹೆಸರಿನಿಂದ ಕರೆದಿಲ್ಲ.

ಹಾಡಿನ ಮೈಕಟ್ಟನ್ನು ಹಾಡುವ ರೀತಿಯನ್ನು ನೋಡಿದರೆ ‘ಪೋವಾಡಾ’ ಮಾದರಿಯೇ ಕನ್ನಡದ (ಖ್ಯಾಲಿ ಸಮಿಭಿಟ್ಟು) ಎಲ್ಲ ಪ್ರಕಾರದ ಪದಗಳಲ್ಲಿರುವದನ್ನು ಕಾಣುತ್ತೇವೆ. ಅಂದರೆ ಪಲ್ಲ ಜಾಲ, ಜಾಡಪಲ್ಲ ಇವು ಎರಡರಲ್ಲಿಯೂ ಸಮಾನವಾಗಿ ಇರುತ್ತವೆ. ಇದರಿಂದ ಕನ್ನಡ ದಪ್ಪಿನ ಪದದ ವ್ಯಾಖ್ಯಾಯ ಮರಾಠಿ ಪೋವಾಡಕ್ಕಿಂತ ವಿಸ್ತೃತವಾಗಿರುವುದು ಸ್ವಷ್ಟವಾಗುತ್ತದೆ. ಕನ್ನಡದ ‘ಲಾವಣ್’ ಮರಾಠಿಯ ‘ಪೋವಾಡಾ’ ಇವುಗಳನ್ನು ಸಮಾನವೆಂದು ಸೂಳುವಾಗಿ ಇಟ್ಟಿಕೊಳ್ಳಬಹುದು.

ಕನ್ನಡದಲ್ಲಿ ‘ಲಾವಣ್’ ಎಂಬ ಶಬ್ದ ದೋರೆಯುವುದು ಶೌಯ್, ಸೌಂದರ್ಯ, ಸಮೂಹ ಎಂಬರ್ಥದಲ್ಲಿ ಕ್ರಿ.ತ. ಗಳಿಂರಷ್ಟು ಹಿಂದೆ. ಈ ಕಾಲದಲ್ಲಿ ಕೇವಲ ಶಬ್ದದಲ್ಲಿ ಮಾತ್ರವಿರದೆ ಈ ಅರ್ಥದಲ್ಲಿ ಪದಗಳೂ ರಚನೆಗೊಂಡಿರಬೇಕು. ಏಕೆಂದರೆ ಕ್ರಿ.ತ. ಗಳಿಂರಲ್ಲಿ ಗುಣಚಂದ್ರನು ತನ್ನ ಭಂದಷ್ಟಾರದಲ್ಲಿ ವ್ಯಾಖ್ಯೆ ಕೊಡಬೇಕಾದರೆ ಈ ಸಾಹಿತ್ಯ ಪ್ರಕಾರವು ಜಾನಪದದಿಂದ ಪಂಡಿತರ ಗಮನಕ್ಕೆ ಬಂದಿರಲು ಸಾಕು. ಹೀಗೆ ಗಮನ ಸೇಳಿಯಬೇಕಾದರೆ ಸೂರಾರು ಪರ್ಣಗಳಾದರೂ ಗತಿಸಿರಬೇಕು. ಅದರೆ ಅವುಗಳನ್ನು ಹಿಡಿದಿಟ್ಟಿಕೊಳ್ಳಬೇಕೆಂದು ಇರುವುದರಿಂದ ಅವು ಗತಿಸಿ ಹೋಗಿರಬಹುದು.

ಇನ್ನೂ ಪೋವಾಡಾ ಮರಾಠಿಯಲ್ಲಿ ದೋರೆಯುವುದು, ಪೇಶ್ವೆಕಾಲದಲ್ಲಿ, ಅಂದರೆ ಹದಿನೆಂಟನೆಯ ಶತಮಾನದಲ್ಲಿ, ಇದರಿಂದ ಕನ್ನಡದಿಂದಲೇ ಇವು ಮರಾಠಿಗೆ ಹೋಗಿರಬಹುದು.

ಒಂದು ವೇಳೆ ಮರಾಠಿ ‘ಪೋವಾಡಾ’ದಿಂದಲೇ ಕನ್ನಡದ ಲಾವಣೆಗಳು ಒಂದಿಧ್ವರೆ. ಆ ಶಬ್ದಪ್ರ ಕನ್ನಡದಲ್ಲಿ ತದ್ವತ್ತಾಗಿಯಲ್ಲಿದ್ದರೂ ಶಾಹಿರೀ-ಶಾವಿರಿಕಿಯಾಗಿ

ಪರಿವರ್ತನೆಗೂಂಡಿರುವಂತೆ, ಪರಿವರ್ತನಗೂಂಡಾದರೂ ಬರಬೇಕಾಗಿತ್ತು. ಆದರೆ ಕ್ಷಮಿತ್ತಾಗಿಯೂ ಈ ಶಬ್ದದ ಬಳಕೆ ಕನ್ನಡದಲ್ಲಿಲ್ಲದಿರುವುದು ಗಮನಾರ್ಹ.

ಆ) ಮರಾತ್ 'ಲಾಖಣ್'ಯು ಶ್ಯಂಗಾರಪ್ರಾಣವಾದುದು. ಇದರಲ್ಲಿ ಎರಡು ಭಾಗಗಳಿದ್ದು ಒಂದು 'ಗಣ್' ಇನ್ನೊಂದು 'ಗವಳಣ್'. 'ಗಣ್'ದಲ್ಲಿ ದೇವತಾಸ್ತುತಿಯಿದ್ದು ಈ ಮೇಳವು ಸ್ತುತಿಮಾಡಿ ಮುಗಿಸಿದ ಮೇಲೆ ಮುಂದಿನ ಮೇಳವು 'ಗವಳಣ್'ಕ್ಕೆ ತೋಡಗುತ್ತದೆ. ಗವಳಣವು ಸಂವಾದ ರೂಪದಲ್ಲಿರುತ್ತದೆ.

ಈ ಮಾದರಿಯು ಕನ್ನಡದಲ್ಲಿ ಇಲ್ಲವೇ ಇಲ್ಲ.

ಇ) ಡಫಗಾಣೆಯು ಭಕ್ತಿಪ್ರಧಾನವಾದುದು. ಕನ್ನಡದಲ್ಲಿ ಇಂತಹ ಪ್ರಭೇದವಿಲ್ಲ. ಮುಖ್ಯಪದದ ಮೂದಲ ಮತ್ತು ಕೊನೆಗೆ ಬರುವ ಸಮಿ ಮತ್ತು ಖ್ಯಾಲಿಗಳಲ್ಲಿಯೂ ಸಮಿ-ಖ್ಯಾಲಿಗಳನ್ನು ಭಜನೆಯಲ್ಲಿಯೂ ಹಾಡುವುದು ಸರ್ವೇಸಾಮಾನ್ಯ.

ಕನ್ನಡದಲ್ಲಿ ಈ ಹಾಡುಗಳು ಮಟ್ಟಿಕೊಂಡುದು ಹನ್ನರೆಡನೆ ಶತಮಾನದ ಕೊನೆಯಲ್ಲಿದ್ದ ನರಹರಿಯಿಂದ. ಆದರೆ 'ಡಫಗಾಣ್' ಬಂದುದು ಸಮಧರಾಮದಾಸರಿಂದ ಈಚೆಗೆ ಗಳನೆಯ ಶತಮಾನದಲ್ಲಿ ನಾಲ್ಕು ಶತಮಾನಗಳಷ್ಟು ಹಿಂದಿನದಾದ ಈ ಸಾಹಿತ್ಯ ಕನ್ನಡದಿಂದಲೇ ಮರಾತಿಗೆ ಮೋಗಿರುವುದು ಸಹಜ.

ಇದೂ ಅಲ್ಲದೆ ಕನಾಟಕದವನಾದ ವಿಶ್ವಲನ ಭಕ್ತರು ಕನ್ನಡದಿಂದ ಈ ಭಕ್ತಿಪರವಾದ ಹಾಡುಗಳನ್ನು ಮರಾತಿಗೆ ವರ್ಗಾಯಿಸಿಕೊಂಡಿರುವಲ್ಲಿ ಸಾಧ್ಯತೆ ಹೆಚ್ಚಾಗಿದೆ.

ಇನ್ನು 'ಡಬ್ಬ' ಎಂಬ ಶಬ್ದವು ಸಂಸ್ಕೃತ ಮೂಲಕ್ಕಿಂತ ದ್ವಾರಿತ ಮೂಲದ್ದೀಂದು ತೋರುತ್ತದೆ. ಇದಕ್ಕೆ ಪೋಷಕವೇನ್ನಿವಂತೆ ಮನ್‌ನಾ. ಸಹಸ್ರಬಿಂದ್ಯುವರು ತಮ್ಮ ಮರಾತಿ ಶಾಹಿರೀ ವಾಜ್ಯಾಂಶದಲ್ಲಿ 'ಹಾಲಿಗ್ರಂಥಾನ್ ದಭಾಚೇ ಲಹಾನ ಆವೃತ್ತಿ ಅಸತೇ ತಿಚಾಹಿ ಉಪಯೋಗ ಹೋಲಿಕಚಾ ಬರೋಬರ ಹೋಕೋ ಮರಾತಿ ಹೋಲಕಿ ಹೀ ಹಿಂದುಸ್ಥಾನೀ ಧೋಕೋ ವ ವ್ಯಾದಂಗ ಯಾ ದೋಹೋಂಚಾ ಮಧಲಿ ಪಾಯರಿ ಆಹೇ. ಲೇ ಕನಾಟಕಾತ್ಮನ ಏರ ಆಲೇಲಿ ಅಸಾವಿ' ಎಂದು ಹೇಳಿದ್ದಾರೆ.

ಈ) ಭೇದಕ್ ಎಂಬಿದು ತತ್ತ್ವವನ್ನು ನಿರೂಪಿಸುವ ಪದ. ಈ ತತ್ತ್ವವು ಹರದೇಶಿ-ನಾಗೇಶಿ, ಕಲ್ಲಿ-ತುರಾ. ಮರಾತಿಯಲ್ಲಿ ಇದು ಸಂವಾದ ರೂಪದಲ್ಲಿರುತ್ತದೆ.

ಕನ್ನಡದಲ್ಲಿಯೂ ಹರದೇಶಿ - ನಾಗೇಶಿ ಇದ್ದರೂ ಮರಾತಿಯಲ್ಲಿರುವಂತೆ ಸಂವಾದ ರೂಪದಲ್ಲಿರುವುದಿಲ್ಲ. ಎರಡು ಮೇಳಗಳಲ್ಲಿ ಒಂದು ಮೇಳ ಹಾಡಿ ಮುಗಿಸಿದ ಮೇಲೆ ಇನ್ನೊಂದು ಮೇಳ ಅಡ್ಡೆಯನ್ನು ಏರುತ್ತದೆ. ಹಾಡಿನ ಮೈಕ್ರೋ ಭಿನ್ನವಾಗಿರುತ್ತದೆ. ಅಲ್ಲದೆ ಕನ್ನಡದಲ್ಲಿ ಕೇವಲ ತಾತ್ತ್ವಿಕ ಪದಗಳಿರದೆ ಎಲ್ಲ ರೀತಿಯ ಪದಗಳಿರುತ್ತದೆ.

ಉ) ಮ.ವಾ. ಧೋಂಡ ಮತ್ತು ಶಂ.ಗೋ. ತುಳಪುಳೆಯವರು 'ಸಾತಪ್ಪೆ'ನು ಮೂದಲ ಲಾಖಣ್ ಕಾರನೆಂದಿದ್ದಾರೆ. ಸಾತಪ್ಪೆ ಕನ್ನಡದ ಹೆಸರು ಎನ್ನವುದು ಸ್ವೀಕೃತಿ.

ಕನ್ನಡಿಗನು ಮೊದಲಿಗನಾಗಿ ಮರಾತಿಯಲ್ಲಿ ಬರೆಯಚೇಕಾಗಿದ್ದರೆ ಕನ್ನಡದಿಂದಲೇ ತೆಗೆದುಕೊಂಡಿರಬೇಕೆಂಬುದು ಸಹಜವೆನಿಸುತ್ತದೆ.

ಶ್ರೀ.ಶ. ೧೯೦೧ರಲ್ಲಿದ್ದ ಮನಸ್ತು ಶಿವಲಿಂಗನು ಸಾತಪ್ರವಿಂತ ಹಿಂದಿನವನು. ಇವನು ವೀರಶೈವ ಕವಿ. ವೀರಶೈವ ಧರ್ಮ ಪ್ರಚರಣಿದ್ದು ಕನಾಟಕದಲ್ಲಿ. ಶಿವಲಿಂಗನಿಷ್ಠ ಕಹಾದವು ಅಂದು ಕನಾಟಕದಲ್ಲಿಯೇ ಇದ್ದಿತು. ಆಗ ಮರಾತಿಗಿಂತ ಕನ್ನಡ ಭಾಷೆಯು ಪ್ರಬುದ್ಧವಾಗಿತ್ತು. ಇಂತಹ ಪ್ರಬುದ್ಧವಾದ ಕನ್ನಡದಿಂದಲೇ ಈ ಜಾನಪದ ಲಾಖಣಿ ಸಾಹಿತ್ಯವು ಮರಾತಿಗೆ ಹೋಗಿರಬೇಕೆಂಬುದೇ ಸೂಕ್ತವೆನಿಸುತ್ತದೆ.

### ತೇರದಾಳ

ಲಾವಣಿಕಾರ ತುಕಾರಾಮ ಎಂದಾಗ ತೇರದಾಳ, ತೇರದಾಳ ಎಂದಾಗ ತುಕಾರಾಮ ನೆನಪಾಗುವುದು ಸಹಜ. ಇಂತಹ ಅನ್ಯೋನ್ಯಾಸವಾದ ಸಂಬಂಧವನ್ನು ಹೊಂದಿದ ತೇರದಾಳದ ವಿಷಯವಾಗಿ ಆ ಉಲಿನ ಲಾವಣಿಕಾರರನ್ನು ಕುರಿತು ಬರೆಯುವಾಗ ಸ್ವಲ್ಪವನ್ನಾದರೂ ತಿಳಿದುಕೊಳ್ಳುವುದು ಸುಯೋಗ್ಯ.

ತೇರದಾಳ ಇದೊಂದು ಹರದೇಶಿ ಹಾಡಿನ ಗಂಡುಮೆಟ್ಟಿನ ಸ್ಥಳ. ವಿಜಾಪುರ ಜಿಲ್ಲೆಯ ಜಮವಿಂಡಿ ತಾಲುಕ್ಕಿನಲ್ಲಿಯ ಒಂದು ದೊಡ್ಡ ಉಳಿ. ಇದು ಜಮವಿಂಡಿ ಸಾಂಗಲಿಯ ಮಧ್ಯದಲ್ಲಿ ಬರುತ್ತದೆ. ಜಮವಿಂಡಿಯಿಂದ ಪಶ್ಚಿಮಕ್ಕೆ ೪೦ ಕಿಲೋಮೀಟರ್ ಅಂತರದಲ್ಲಿದೆ. ಕನಾಟಕ ಮಹಾರಾಷ್ಟ್ರಗಳ ಸರಕುಷಾಗಣಕೆಯ ದಾರಿಯಲ್ಲಿಯ ಒಂದು ದೊಡ್ಡ ಉಳಿರಾಗಿರುವುದರಿಂದ ಯಾವಾಗಲೂ ವಾಹನಗಳ ಒಡಾಟ ಹೆಚ್ಚು.

ಇದು ಗುಡ್ಡದ ಒರಿಗುಂಟ ವ್ಯಾಪಿಸಿದೆ. ಪೂರ್ವ ಮತ್ತು ದಕ್ಷಿಣ ದಕ್ಷಿಣೀ ಹಬ್ಬಿದ ಗುಡ್ಡದ ಸಾಲು. ಉತ್ತರ ಮತ್ತು ಪಶ್ಚಿಮಗಳಲ್ಲಿ ವಿಸ್ತಾರವಾಗಿ ಹಾಸಿಹರವಿದೆ. ಎರೆಯಭೂಮಿ, ಕೆಂಪು ಮಸಾರೆಯಿಂದ ಕೂಡಿದ ಗುಡ್ಡದ ತಪ್ಪಲು ಪ್ರದೇಶ. ಶೇಂಗಾ, ಮುಂಗಾರಿ ಚೆನ್ನಾಗಿ ಬೆಳೆಯುತ್ತವೆ. ಅಲ್ಲಲ್ಲಿ ತೋಟ-ಪಟ್ಟಿಗಳು ಕಂಗೊಳಿಸುತ್ತವೆ. ಎರೆಯ ಪ್ರದೇಶಗಳಲ್ಲಿ ಮುತ್ತಿನಂತಹ ಬಿಳಿಜೋಳ. ಹರದಾರಿಗಟ್ಟು ಸಮತಬ್ಧುದ ಈ ಭೂಮಿಯಲ್ಲಿ ಯಾವ ಬೆಳೆಗೂ ಹುಸಿಯಿಲ್ಲ. ಈಗೇಗೆ ಘಟಪ್ರಭೇಯ ಎಧಂಡೆಯ ಕಾಲುವೆ ಬಂದುದರಿಂದ ಕಬ್ಬಿ, ಗೋವಿನ ಜೋಳ, ಬಿಳಿಹುರುಳಿ, ಏತಾಳಿ ಮುಂತಾದವುಗಳ ಹುಲುಸು ಬೆಳೆ. ಇದು ಈ ಭಾಗಕ್ಕೆ ಘಟಪ್ರಭೇಯತ್ವ ವರದಾನ. ಇದರಿಂದ ಇಲ್ಲಿಯ ರೈತರ ಸಾಂಪತ್ತಿಕ ಸ್ಥಿತಿ ಸುಧಾರಾಸಿಸಿರುವುದರಿಂದ ಎಲ್ಲ ರೀತಿಯ ಉದ್ದೇಶಗಳಿಗೂ ಒಂದು ರೀತಿಯ ಗರಿಮಾಡಿದಂತಾಗಿದೆ.

ಮೊದಲಿನಿಂದಲೂ ಇಲ್ಲಿ ನೇಕಾರಿಕೆಯ ಉದ್ದೇಶಗ ನಡೆಯುತ್ತಿದೆ. ಬಹುತರವಾಗಿ ಸಮೀಪದಲ್ಲಿಯೇ ಉತ್ತರದಿಕ್ಕಿನಲ್ಲಿ ಹರಿಯುತ್ತಿರುವ ಶ್ರಮಾನದಿಯ ದಂಡೆಯ ಎರೆಯ ಭೂಮಿಯಲ್ಲಿ ಬೆಳೆಯುವ ಹತ್ತಿಯೇ ಇದಕ್ಕೆ ಕಾರಣವಾಗಿರಬೇಕು. ಇಂದೂ ಕೊಡು ಅದು ಮುಂದುವರಿದು ಬಂದಿರುವುದು ಒಂದು ವಿಶೇಷ.

ಹನಗಂಡಿ-ತೇರದಾಳಗಳಲ್ಲಿ ಕಂಚು, ಹಿತ್ತಾಳಿ ಮತ್ತು ತಾಮ್ರದ ಪಾತ್ರೆ ಮತ್ತು ಮೂರ್ತಿಗಳನ್ನು ಮಾಡುವ ಕೆಲಸ ನಡೆಯುತ್ತಿದೆ. ಜಾಗಟೆ, ಫಂಟೆ, ಧೂಪಾರತಿಗಳು, ಹಿತ್ತಾಳಿಯ ಮೂರ್ತಿಗಳು ಇಲ್ಲಿ ಪ್ರಸಿದ್ಧ ದೂರ-ದೂರಿಂದ ಇವಕ್ಕೆ ಬೇಡಿಕೆಯಿದ್ದು ಕ್ರಾರಿಕೋಡ್ಯಮ ಚನ್ನಾಗಿ ನಡೆಯುತ್ತದೆ. ಕಚ್ಚು ಸಾಮಗ್ರಿಯನ್ನು ಒದಗಿಸುವಲ್ಲಿ ಸರಕಾರ ಧಾರಾಳ ನೀತಿಯನ್ನು ಅನುಸರಿಸಿದರೆ ಇಲ್ಲಿಯ ಕಲಾಕಾರರು ಬೀದರಿನಂತೆ ಹೆಸರುವಾಸಿಯಾಗುವಲ್ಲಿ ಸಂದೇಹವಿಲ್ಲ.

ಇಲ್ಲಿಯ ಗುಡ್ಡದ ಕಲ್ಲು ಮೃದುವಾಗಿರದೆ ಬಿರುಸಾಗಿದೆ. ಆದರೂ ಸುತ್ತಿಗೆಯ, ಉಳಿಯ ಹೊಡೆತಕ್ಕೆ ಗೊಜ್ಜು-ಗೊಚ್ಚಾಗ್ದೆ ನೇರವಾಗಿ ಸೀಳಿಸುವುದರಿಂದ ಮರೆ-ಮಾರು ಕಟ್ಟುವುದಕ್ಕೆ ಉತ್ತಮವಾಗಿವೆ. ಬಿಳಿ-ಕೆಂಪು ಮಿಶ್ರಿತ ಕರುಣೆಕಲ್ಲಿಗೆ ಹೊರಗಿಸಿದ ಬೇಡಿಕೆ ಸಾಕಷ್ಟಿದೆ. ಒಂದು ವೇಳೆ ಇದು ಪಾಲಿಶ್ ಆಗಲು ಯೋಗ್ಯವಾದರೆ ಈ ಭಾಗದ ದ್ವೈಪವ ತೆರೆಯುತ್ತದೆ. ಇಲ್ಲಿ ಉತ್ತಮ ಕಲ್ಲು ಶಿಗುವುದರಿಂದ ಕಲ್ಲಿನ ಕೆಲಸ ಮಾಡುವ ಉಪ್ಪಾರ, ಮೋಪಗಾರ ಮತ್ತು ವದ್ದರ ವಸತಿ ಸಾಕಷ್ಟಿದೆ. ಪ್ರಾವೀಣ್ಯತೆ ಪಡೆದವರು ಬೇರೆ ಬೇರೆ ಕಡೆಗೆ ಹೋಗಿ ತಮ್ಮ ಕುಶಲತೆಯನ್ನು ತೋರಿಸುತ್ತಾರೆ.

ತೇರದಾಳದಲ್ಲಿ ಮೂವತ್ತು ಸಾವಿರಕ್ಕೂ ಹೆಚ್ಚು ಜನವಸತಿಯಿದ್ದು ಪುರಸಭೆಯಿದೆ. ಇಲ್ಲಿ ಮುಖ್ಯವಾಗಿ ಲಿಂಗಾಯುತ, ಜೈನ ಮತ್ತು ಮುಸಲಾಖರ ವಸತಿಯಿದೆ. ಇವರಲ್ಲಿಯ ಹೊಂದಾಣಿಕೆ ಮೆಚ್ಚುವಂತಹದು. ಹತ್ತು ಮುಸೀದಿಗಳು, ಒಂದು ಹಿಂಡು-ಜೈನ ದೇವಾಲಯಗಳು ಇದಕ್ಕೆ ನಿದರ್ಶನ. ಅಲ್ಲದೆ ಪೂರ್ವದ ಅಗಸಿಯಲ್ಲಿ ಬಳಗಡೆ ದತ್ತಾತ್ರಯನ ಗುಡಿಯಿದ್ದು ಹಾದಿಯ ಆಚೆಗೆ ದೀಪಸ್ಥಂಭವಿದೆ. ಈ ದೀಪಸ್ಥಂಭಕ್ಕೆ ಹೊಂದಿಕೊಂಡೇ ಮಸೀದಿಯಿದೆ. ಹಿಂದೂ-ಮುಖ್ಯಮ್ಯ ಬಂಧವ್ಯಕ್ಕೆ ಇದೊಂದು ಹಿಡಿದ ಕ್ರಿಗ್ನಸ್ಕಿ-ಅಬಾಖಾನ ಮತ್ತು ಪ್ರಭುದೇವರು ಗುರು-ಶಿಷ್ಯರಂತೆ ನಡೆದುಕೊಳ್ಳುತ್ತಿದ್ದರೆಂದೂ ಎಲ್ಲ ಹೋಮಿನವರೂ ಈ ಸತ್ಯರೂಪರನ್ನು ಒಳ್ಳಿ ಭಕ್ತಿ, ಗೌರವಗಳಿಂದ ಕಾಣುತ್ತಿದ್ದರೆಂದೂ ಅಲ್ಲಿಯ ಜನ ಈಗಲೂ ಹೇಳುತ್ತಾರೆ.

ವಿಶ್ವಾರವಾದ ಆವರಣದ ಮಧ್ಯದಲ್ಲಿ ಉಂರ ಪಶ್ಚಿಮಕ್ಕೆ ಪ್ರಭುದೇವರ ಗುಡಿಯು ಕಟ್ಟಲ್ಪಟ್ಟಿದೆ. ಇಡೀ ಕಟ್ಟಡವನ್ನು ಕಲ್ಲಿನಲ್ಲಿ ಗಟ್ಟಿನಿಂದ ಕಟ್ಟಲಾಗಿದೆ. ಪ್ರಭುದೇವರು ಒಂದು ಮಣಿನ ಮಗಿಯನ್ನು ಬಳಸುತ್ತಿದ್ದರಿಂದ ಇವರಿಗೆ ‘ಮಗೆಪ್ರಭು’ ಎಂದು ಕರೆಯುತ್ತಾರೆ. ಆ ಮಗಿಯನ್ನು ಈಗಲೂ ಕಾಯ್ದಿರಿಸಲಾಗಿದೆ.

ಹಳೀಯದಾದ ನೇಮಿನಾಥ ಬಿಸದಿಯು ಇಲ್ಲಿದೆ. ಇದು ಸಂಪೂರ್ಣ ಕಲ್ಲಿನಿಂದ ಕಟ್ಟಲ್ಪಟ್ಟಿದ್ದು ಕೆತ್ತನೆಯ ಕೆಲಸದಿಂದ ಕೂಡಿದೆ. ಗಭರ್ಗಸುದಿಯ ಮುಂದೆ ಕರೆ-ಬಿಳೆ ಸಂಗಮ ಏರಿಕಲ್ಲಿನ ಎರಡು ತೇರ್ಥಂಕರರ ಮೂರ್ತಿಗಳಿವೆ.

ಗಭರ್ಗಸುದಿಯ ಹೊರಗೆ ಬಲಬದಿಯ ಗೋಡೆಗೆ ಒಂದು ಶಾಸನವಿದ್ದು, ಸೌಧತಿಯ ರಚ್ಯದೊರ ಕಾರ್ತವೀಯನ ಆಜ್ಞೆಯಮೇರೆಗೆ ಗೌತಮನಂಬ ಮಂಡಳೀಶ್ವರನು ಈ ಬಿಸದಿಯನ್ನು ಶಕೆ ಗಂಭೀರಲ್ಲಿ ಕಟ್ಟಿಸಿದನೆಂಬುದು ಇಲ್ಲಿಯ ಉಲ್ಲೇಖ. ಇಲ್ಲಿಯೇ ಶಕೆ

೧೧೧ ಮತ್ತು ೧೧೨ ಈ ವರದು ವಷಗಳನ್ನು ಸೂಚಿಸುವ ವರದು ಬರಹಗಳೂ ಇವೆ.

ಜಾಲುಕ್ಕರ ಪೇಮಾರ್ಡಿ ಎಂಬ ಅರಸನು (ಕ್ರ.ಶ ೧೦೭೫-೧೧೨೯) ಗುಜರಾಠ ಮತ್ತು ಚೋಳದೇಶಗಳನ್ನು ಗೆದ್ದ ಬಳಿಕ ಈ ಉರಿನ ಕೋಟಿ ಕಟ್ಟಿಸಿದನೆಂದು ಒಂದು ಶಾಸನ ತಿಳಿಸುತ್ತದೆ.

ಈ ಐತಿಹಾಸಿಕ ಚರಿತ್ರೆಯವೇ ಇದಕ್ಕೆ ಪ್ರಾಗ್ಯತೀಕಾಸಿಕ ಚರಿತ್ರೆಯೂ ಇದೆ. ತೇರದಾಳದಿಂದ ಹಳಿಂಗಳಿಯವರಿಗೆ ಇರುವ ಗುಡ್ಡದ ಸಾಲಿನಲ್ಲಿ ಸಾವಿರಾರು ಗೋರಿಗಳಿವೆ. ಇವು ಕ್ರಿ.ಶ. ಪ್ರಾರ್ಥಣಾ ವರದು ಇಂತಹ ಮಾದರಿಗಳು ಜಗತ್ತಿನ ಕೆಲವೇ ಪ್ರದೇಶಗಳಲ್ಲಿ ಕಾಣಿಸುತ್ತವೆಂದೂ ಡಾ. ಅ.ಸುಂದರ ಅವರು ತಮ್ಮ ಸಂಶೋಧನ ಪ್ರಬಂಧದಲ್ಲಿ ಹೇಳಿದ್ದಾರೆ.

ಹೀಗೆ ಪ್ರಕೃತಿಯ ರಮ್ಯಮದಿಲು, ಹಳ್ಳಿಯ ಹಲವಾರು ಕುಲಕಸುಖಗಳು, ಉತ್ತಮ ಸಂಸ್ಕೃತಿ ಮತ್ತು ಐತಿಹಾಸಿಕ ಒಳಿನ್ನೆಲೆಯಿಂದ ಕೂಡಿದ ತೇರದಾಳನ್ನು ಕೇವಲ ವರ್ಣನೆಗಾಗಿ ತೆಗೆದುಕೊಂಡಿಲ್ಲ. ಈ ಉರಿನ ಕೀರ್ತನೆಯನ್ನು ಜನಪದದಲ್ಲಿ ಹಾಸುಹೊಕ್ಕಾಗಿಸಿದ ತೇರದಾಳದ ಲಾವಣೀಕಾರರು ಇಲ್ಲಿಯ ಬಹುಮುಖಿ ಕುಲಕಸುಖಗರೆ ಆಗಿದ್ದರೆನ್ನುವದನ್ನು ತೋರಿಸುವ ಸಲುವಾಗಿ ಈ ಉದ್ದನೆಯ ಪೀರಿಕೆ ಹಾಕಲಾಗಿದೆ. ಜಾನಪದ ಸಾಹಿತ್ಯಕ್ಕೆ ಯಾವ ಉದ್ದೋಷವೂ ಅಡೆ ತಡೆಯನ್ನುಂಟುಮಾಡದೆಂಬುದಕ್ಕೆ ಈ ಲಾವಣೀಕಾರರ ಚರಿತ್ರೆ ಒಂದು ನಿದರ್ಶನ. ಅಂತಹು ಹರದೇಶಿ ಹಾಡಿನ ಗಂಡುಮೆಚ್ಚಿನ ಸ್ಥಳ ತೇರದಾಳ ಎಂದು ಪ್ರಾರಂಭಿಸಿದ್ದು.



## ಚೋತೆಪ್ಪ-ಸೈ ಸೌದಾಗರ

---

ತೇರದಾಳದ ಲಾವಣಿ ಸಾಹಿತ್ಯಕ್ಕೆ ಚೋತೆಪ್ಪ ಬೀಜಸ್ತರೂಪ. ಅವನಿಂದಲೇ ಇದು ಬೆಳಿದು ಬಂದುದು. ಆದ್ದರಿಂದ ಅವನ ವಿಷಯ ತಿಳಿದುಕೊಳ್ಳುವದು ಅನಿವಾರ್ಯ. ಅವನಿಂದಲೇ ಪ್ರಾರಂಭಿಸುವುದು ಸಮಯೋಚಿತ.

ತೇರದಾಳದ ದಕ್ಷಿಣಕ್ಕೆ ಒಂದು ಚಿಕ್ಕಗ್ರಾಮ ಕಲ್ಲಟ್ಟೆ. ಅದು ಕಲ್ಲಿನಿಂದ ಕೂಡಿದ್ದುದರಿಂದ ‘ಕಲ್ಲಟ್ಟೆ’ ಎಂದಿರಬೇಕು. ಈಗ ಅದು ತೇರದಾಳದಲ್ಲಿ ಕೂಡಿಹೊಗಿದೆ. ಹೊಸಬಿರಿಗೆ ಅದು ಪ್ರತ್ಯೇಕವಾದ ಒಂದು ಹಳ್ಳಿಯಾಗಿತ್ತೇಂದು ಇಂದು ತಿಳಿಯುವುದಿಲ್ಲ. ಅಷ್ಟು ಬೆರಿತಿದೆ. ಆದರೂ ಅಲ್ಲಿರುವ ಹನುಮಂತದೇವರ ಗುಡಿ, ತೇರದಾಳದಿಂದ ಬೇರೆಯಾಗಿ ಕಲ್ಲಟ್ಟೆಗೆ ಸಂಬಂಧಿಸಿದೆಂದ್ದು ಗೊಡರು ಪುಲಕರ್ಣಿಯವರು ಇವರಿಂದ ಅದು ಹಿಂದೊಮ್ಮೆ ಬೇರೆ ಉದಾಹಿತ್ತೆಂದು ತಿಳಿಯುವದು.

ಈ ಕಲ್ಲಟ್ಟೆಯ ಚೋತೆಪ್ಪನ ಉರಾರು. ಇವರ ಹಿಂದಿನವರು ಹನಗಂಡಿಯಿಂದ ಇಲ್ಲಿಗೆ ಬಂದುದರಿಂದ ಇವರಿಗೆ ಹನಗಂಡಿಯವರೆಂದು ಕರೆಯುತ್ತಾರೆ. ಇವರದೆ ಇನ್ನೊಂದು ಶಾಖೆ ಮಹಾಲಿಂಗಪುರದಲ್ಲಿದೆಯೆಂದು ಈಗಿರುವ ಗುರಪ್ಪ ಹೇಳುತ್ತಾರೆ.

ಕ್ರಿ.ಶ. ೧೯೧೦ ಅರಲ್ಲಿ ಅವನು ಹುಟ್ಟಿದ್ದು. ಗುರಪ್ಪ ಈಗ ಲ್ಲಿ ವರ್ಷದ ಮುದುಕ. ಸಾಕಷ್ಟು ಜೀರ್ಣನಾಗಿದ್ದಾನೆ. ಅವನಿಗೆ ಗಂಡುಮಕ್ಕಳಿಲ್ಲ. ತಮ್ಮನ ಮಕ್ಕಳ ಅವನನ್ನು ನೋಡಿಕೊಳ್ಳುತ್ತಾರೆ. ಬದು ಜನ ತಮ್ಮಂದಿರದ್ದು ಆವರಲ್ಲ. ತೀರಕೊಂಡಿದ್ದಾರೆ. ಇನ್ನಿಬ್ಬರಿಗೂ ಸಂತತಿ ಇರಲಿಲ್ಲ. ಉಳಿದ ಮೂವರ ಮಕ್ಕಳು ಬೇರೆ ಬೇರೆಯಾಗಿ ಇದ್ದುಕೊಂಡು ಪ್ರಪಂಚ ಸಾಗಿಸುತ್ತಾರೆ.

ಗುರಪ್ಪ ಸಾತ್ತಿಕ ವೃಕ್ಷ, ಅವನ ತಮ್ಮನ ಮಕ್ಕಳೂ ಒಳ್ಳೆಯ ಸ್ವಭಾವದವರು. ನನ್ನನ್ನು ಒಳ್ಳೆ ಆದರಪೂರ್ವಕ ಬರಮಾಡಿಕೊಂಡರು. ತಮ್ಮಗೆ ಗೊತ್ತಿರುವ ವಿಷಯಗಳನ್ನು ವಿರಾಸಿತರು. ಆವರ ಹೇಳಿಕೆಯಲ್ಲಿ ಯಾವ ಅತಿರಂಜನೆ ಇರಲಿಲ್ಲ. ಗೊತ್ತಿಲ್ಲದ ವಿಷಯಗಳನ್ನು ಸಹಜವಾಗಿಯೆ ಗೊತ್ತಿಲ್ಲವೆಂದು ಹೇಳಿದರು. ತಮ್ಮ ಮನೆತನದಲ್ಲಿ ಚೋತೆಪ್ಪ ಆಗಿ ಹೋದವನೆಂದು ಏನೇನೂ ಉದ್ದ್ವಿದ್ದ ಹರಟಲಿಲ್ಲ. ಇದು ಅವರ ಸೌಜನ್ಯವನ್ನು ತೋರಿಸುತ್ತದೆ.

ಚೋತೆಪ್ಪನ ವಂಶದವನಾದ ಗುರಪ್ಪನಿಂದ ಕೇಳಿತಿಳಿದ ಸಂಗತಿಗಳು ಈಗಾಗಲೇ ಜನರಲ್ಲಿರುವ ಅನೇಕ ತತ್ವ ತಿಳಿವಳಿಕೆಗಳನ್ನು ದೂರಮಾಡುತ್ತವೆ. ಚರಿತ್ರೆ ಬರೆಯುವವರು ಅಧಿಕೃತವಾದುದನ್ನು ಅಧಿಕೃತ ವೃಕ್ಷಗಳಿಂದ ತಿಳಿದುಕೊಳ್ಳದೆ ಹೋದರೆ ಎಂತಹ ವಿಷಯಾಸವಾಗುತ್ತದೆನ್ನುವುದು ಈ ಸಂದರ್ಭನದಿಂದ ನನಗೆ ಮನದಟ್ಟಾಯಿತು.

ಕಲ್ಲುಟ್ಟಿಯಲ್ಲಿ ಮಲ್ಲಿಕಾಜುನ ದೇವಾಲಯದ ಹತ್ತಿರ ಇವರದೆ ಒಂದು ವರಾರವಿದೆ. ಕಳ್ಳು, ಬೆಳ್ಳಿ ಕೂಡಿಕೊಂಡು ಇದ್ದಾರೆ. ಆ ಆವಾರವೆಲ್ಲ ಅವರದೆ ಆಗಿದೆ.

‘ಇವರು ‘ನೀಲವಾಣಿ’ ಎಂಬ ಲಿಂಗಾಯತರು?’ ನೀಲವಾಣಿ ಎಂದರೆ ಒಂದು ವ್ಯಾಪಾರಿ ಜನಾಂಗ. ನೀಲವಣಿ ಇದರಿಂದ ನೀಲವಾಣಿ ಬಂದಿರಬಹುದು. ಇವರು ಹಣ್ಣಿಹಾಕುವ ಉದ್ದೋಣ ಮಾಡುತ್ತಿದ್ದುದರಿಂದ ನೀಲಗಾರರೆಂದೂ ಕರೆಯುತ್ತಾರೆ. ಆದರೆ ಈಗ ವ್ಯಾಪಾರವಾಗಲಿ, ಉಣಿದ ಉದ್ದೋಣವಾಗಲಿ ಇವರ ಮನೆಯಲ್ಲಿ ಇಲ್ಲ. ಇವರೆಲ್ಲ ನೇರಾರ ಮಾಡುತ್ತಾರೆ.

‘ಒಂದು ಇವರಲ್ಲಿ ಅಷ್ಟಾಗಿ ಸಾಲೆ ಕಲಿತವರು ಯಾರೂ ಇಲ್ಲ. ಗುರವ್ಯನ ತಮ್ಮ ಅಲ್ಲವ್ಯನ ಮಗ ಬಸ್ವಪ್ಪ ಎಸ್.ಎಸ್.ಎಲ್.ಎಸ್ ಬಿದಿ ಕೆಲಿಫೇನ್ ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದಾನೆ.

ತಾವಾರೂ ಕಲಿಯದಿದ್ದುದರಿಂದಲೂ ವಿಶೇಷ ಪರಿಚಾಳನವಿಲ್ಲದವರಿಂದಲೂ ತಮ್ಮ ಅಜ್ಞ-ಮುತ್ತಾತಂದಿರಿಂದ ರಕ್ಷಿಸಿಕೊಂಡು ಬಂದಿದ್ದ ಜ್ಯೋತಿಷ್ಯನ ಸಂಪತ್ತನ್ನು ನಾಶಮಾಡಿರುವದಾಗಿ ಅತಿ ವಿಷಾದದಿಂದ ಗುರವ್ಯ ಹೇಳಿದ. ‘ರಟ್ಟಮತ’ ಕಾಗದದಲ್ಲಿ (ಅವರು ಆ ಕಾಗದಕ್ಕೆ ಹಾಗೆ ಹೇಳಿದರೂ. ಬಹುತರವಾಗಿ ಅದು ಕೋರಿ ಕಾಗದವಿರಬಹುದು.) ಲಕ್ಷ್ಯಕೆಯಿಂದ ಬರದ ಒಂದು ಪೆಟ್ಟಿಗೆಯು ಇತ್ತು. ಅವನ್ನೆಲ್ಲೂ ಗಳಿಂದಪೆಚ್ಚಿದ್ದಾಗಿಯೂ ಆ ಕಾಗದ ಸುಮಾರು ಒಂದು ನೂರು ಪ್ರತಿಗಳಷ್ಟು ಉದ್ದ್ವಾಗಿದ್ದುದಾಗಿಯೂ ಹೇಳಿದ. ತಮ್ಮ ಅಜ್ಞತೆಯೇ ಇದಕ್ಕೆ ಕಾರಣವೆಂದು ಪರ್ತಾತ್ಮಾಪರಪಟ್ಟಿ.

‘ಜ್ಯೋತಿಷ್ಯ ಎಂದು ಇದ್ದ?’ ಗುರವ್ಯನನ್ನು ಕೇಳಿದೆ. ಆದಕ್ಕೆ ಅವನು ಹೇಳತೋಡಿದ.

‘ಸಾಹೇಬರೆ’, ನಿಶ್ಚಿತವಾಗಿ ನನಗೆ ಗೊತ್ತಿಲ್ಲ. ಬರದಿಟ್ಟ ಯಾವ ಆಥಾರಗಳೂ ನಮ್ಮಲ್ಲಿ ಇಲ್ಲ. ನನ್ನಿಂದ ಐದು- ಅರನೆಯ ತಲೆಮಾರಿನ ಹಿಂದಿನವರಿಂದು ನಮ್ಮ ಹೇಳವರು ಹೇಳುತ್ತಿದ್ದರು. ಒಮ್ಮೆ ಅದನ್ನು ಬರೆದುಕೊಡಲು ಕೇಳಿದೆ. ಆದರೆ ಅವನ ಹತ್ತಿರ ಹಿಂದಿನ ಕಾಗದಗಳಿರಲಿಲ್ಲ. ಮತ್ತೊಮ್ಮೆ ಬರುವಾಗ ತರುವದಾಗಿ ತಿಳಿಸಿದ.’

‘ಮುತ್ತಾ, ನಿಮ್ಮಲ್ಲಿ ಅವನ ಪತ್ತೆ ಇರಬಹುದೆಲ್ಲ?’

‘ಇದೆ. ಅವನು ಬರೆದುಹೊಂಡಿದ್ದಾನೆ.’

ಹೀಗೆಂದು ಅವನ ತಮ್ಮನ ಮಗ ಒಂದು ಪತ್ತೆ ತಂದುಕೊಟ್ಟಿ. ಅದು ಮರಾತಿಯಲ್ಲಿತ್ತು.

ಶ್ರೀ ಲಕ್ಷ್ಮಿ ಸಿದ್ದಪ್ಪ ಹೇಳವರ

ಮು: ಪೂ: ಬೆಕ್ಕೇರಿ

ತಾ: ರಾಯಬಾಗ ಜಿ. ಬೆಳಗಾವ

ಗ. ಡಾ. ಸೋಮಶೇಖರ ಇವರುಪೂರ ಅವರು ಜ್ಯೋತಿಷ್ಯನನ್ನ(ಸೌಧಾಗರ) ಮುಸಲಾಘನೆಂದಿದ್ದಾರೆ- ಕಾನಪದ ಸಾಹಿತ್ಯದರ್ಶನ: ಭಾಗ-ಜಿ ಕ.ಮಿ. ಏ. ಧಾರವಾದ

ಪತ್ರ ಬರೆದುಕೊಂಡೆ. ಅವನಿಗೆ ಪತ್ರ ಬರೆಯುವದಾಗಿಯೂ ಹೇಳಿದೆ.

‘ನೀರೇ ಅಲ್ಲಿಗೆ ಹೋಗಬಹುದಿತ್ತು. ಆದರೆ ಅವರು ಹೇಳವರು. ಒಂದೆ ಮೆಟ್ಟಿನಲ್ಲಿ ಇರುವವರಲ್ಲ, ಬೇರೆ ಬೇರೆ ಉರುಗಳಿಗೆ ತಿರುಗುತ್ತೇ ಹೋಗುವವರು. ಆದ್ದರಿಂದ ಡಬಲ್ ಕಾಡ್‌ ಇಟ್ಟು ಬರೆಯಿರಿ. ಮನಿಗೆ ಬಂದಾಗ ಉತ್ತರ ಬರೆಯಬಹುದು.

ಗುರಪ್ಪನ ಈ ಸೂಚನೆ ನನಗೂ ಸರಿಯೆನಿಸಿತು. ಹಾಗೆಯೆ ಮಾಡುವದಾಗಿ ಅವನಿಗೆ ಹೇಳಿದೆ. ’

ಅವನು ಏನನ್ನೂ ಆಲೋಚಿಸಿ ಮತ್ತು ಕೇಳಿದೆ.

‘ನಿಮಗೆ ಬಬಳಾದಿ ಅಪ್ಪನವರ ಗುರುತಿರಬಹುದು. ಅವರೊಂದಿಗೆ ಜೊತ್ತೆಪ್ಪನ ಸಂಪರ್ಕವಿದ್ದಿತೆಂದು ನಮ್ಮ ಹಿರಿಯಿರು ಹೇಳುತ್ತಿದ್ದರು.’

‘ಯಾವ ಅಪ್ಪಗಳು? ಅಲ್ಲಿ ಅನೇಕರು ಆಗಿ ಹೋಗಿದ್ದಾರೆ. ಅವರಲ್ಲಿ ಯಾರ ಜೊತೆಗೆ ಇವರ ಸಂಪರ್ಕವಿದ್ದಿತು?’

‘ಬಬಳಾದಿಯ ಸದಾಶಿವಪ್ಪನವರೆ ಇರಬೇಕು. ಒಂದು ಭಾಟನೆ ನಡೆದುದು ಹೇಗೆ-

‘ಜೊತ್ತೆಪ್ಪ ಗೀಗೆಪದ ಹಾಡುವದರಲ್ಲಿ, ಪದರಚನೆ ಮಾಡುವಲ್ಲಿ ಆಗಲೆ ಪ್ರಸಿದ್ಧಿ ಪಡೆದಿದ್ದು. ಇವನದು ಹರದೇಶಿಯ ಸಂಪ್ರದಾಯ, ಬಬಳಾದಿಯವರದು ಶಕ್ತಿಪೀಠ. ಶಕ್ತಿಯ ಅರಾಧಕರು. ಸೀತಿಮನಿ ಚಂದ್ರಪೂತಾಯಿಯನ್ನು ಸಾರಾವಾದದ ಚಿಕ್ಕಯ್ಯಮುತ್ತಾ ಬಬಳಾದಿಗೆ ತಂದು ಸ್ಥಾಪಿಸಿದ್ದ. ಆಕೆಯಿಂದ, ಚಿಕ್ಕಯ್ಯನಿಂದ ಹಿಡಿದುಕೊಂಡು ಮುಂದಿನ ಆರು ಹೀಳಿಗೆಯವರಿಗೆ ವಾಕ್‌ಸಿದ್ಧಿ ದೊರೆತಿತ್ತು. ಹೀಗಾಗಿ ಬಬಳಾದಿಯಲ್ಲಿ ಅವರ ‘ಪರುಕಾಳಿ’ ನಡೆದಿತ್ತು.

ಜೊತ್ತೆಪ್ಪನ ಸುದ್ದಿ ಅವರಿಗೆ ತಿಳಿಯಿತು. ಅವನನ್ನು ಪರೀಕ್ಷೆಸಬೇಕೆಂದು ಮನಸ್ಸಿನಲ್ಲಿ ಮೂಡಿತು. ಕುದುರೆಯನ್ನು ಕೊಟ್ಟು ತೇರದಾಳಕ್ಕೆ ಕಳುಹಿಸಿದ.

‘ಇದನ್ನು ಅಂತರ್ಭಾರತೀಯಿಂದಲೇ ತಿಳಿದುಕೊಂಡ ಜೊತ್ತೆಪ್ಪ. ಕುದುರೆಯವನು ಜಮಖಿಂಡಿಗೆ ಬರುವಷ್ಟರಲ್ಲಿಯೇ ಅವನನ್ನು ಎದುರುಗೊಂಡ.

‘ಸದಾಶಿವಪ್ಪ ಕಳಿಸಿದವನು ನೀನೇ ಏನು?’

‘ಕಾಲಿ ಹೋರಟ ಕುದುರೆಯನ್ನು ನೋಡಿ ಜೊತ್ತೆಪ್ಪ ಪ್ರಶ್ನಿಸಿದ.

‘ಹೌದು, ನಾನು ತೇರದಾಳಕ್ಕೆ ಹೋರಟದ್ದೇನೆ.’

‘ಪಕೆ?’

‘ಅಲ್ಲಿ ಜೊತ್ತೆಪ್ಪ ಎಂಬುವವನಿದ್ದಾರೆ. ಅವನನ್ನು ಕರೆತರುವಂತೆ ಸ್ವಾಮಿಗಳು ಅಪ್ಪಣೆ ಮಾಡಿದ್ದಾರೆ.

‘ಸರಿ, ಹಾಗಾದರೆ ನಡೆ ಹೋಗೋಣ ನಾನೇ ಜೊತ್ತೆಪ್ಪ’.

---

ಎ. ಪತ್ರ ಬರೆದಿದ್ದೇನೆ. ಅವನಿಂದ ಇನ್ನೂ ಉತ್ತರ ಬಂದಿಲ್ಲ.

ಕರೆಯ ಬಂದವನಿಗೆ ಅಚ್ಚಿಯಾಯಿತು. ತೇರದಾಳ ಇನ್ನೂ ದೂರ. ನಡುದಾರಿಯಲ್ಲಿ ಈತ ತನ್ನನ್ನು ಹೇಗೆ ಗುರುತಿಸಿದ? ಆದರೂ ಹಿಂಬಾಲಿಸಿದ. ಕುದುರೆಯನ್ನೇರುವಂತೆ ವಿನಂತಿಸಿದ. ಜೊತ್ತೆಪ್ಪ ನಿರಾಕರಿಸಿದ.

ಇಬ್ಬರೂ ಶಾಡಿ ಬಬಲಾದಿಯನ್ನು ತಲುಪಿದರು.

‘ಸದಾಶಿವಪ್ಪನವರು ಸ್ವಾಗತಕ್ಕೆ ಅಣಿಯಾಗಿದ್ದರು. ಅಲ್ಲಾಕಿಕರ ಸ್ವಾಗತ ಅಲ್ಲಾಕಿಕವಾಗಿಯೇ ಇರುತ್ತದೆ. ನಮಸ್ಕಾರ, ಚಮತ್ವಾರಗಳಾಗಲಿ, ತಂಬಿಗೆತುಂಬಿ ಕಾಲಿಗೆ ನೀರು ಕೊಡುವುದಾಗಲಿ ಯಾವುದೂ ನಡೆಯಲಿಲ್ಲ. ಒಮ್ಮೆಲೇ,

‘ಆಕಾಶವನ್ನು ಅಳೆದು ತರದೆ ಏಕೆ ಬಂದೆ?’ ಎಂದರು ಸದಾಶಿವಪ್ಪನವರು.

ಈ ಮಾತಿಗೆ ಜೊತ್ತೆಪ್ಪ ಮುಗುಳ್ಳಕ್ಕೆ. ಹಿಂದಿರುಗಿದ ಉರಲ್ಲಿ ಒಂದು ನಂಬಿಗೆ, ಉರ ಹೋರಗೆ ಒಂದು ತಂಬಿಗೆ ಎನ್ನುವಂತೆ ತನ್ನ ಜೊತೆಗೆ ತಂದ ತಂಬಿಗೆಯ ಬಾಯನ್ನು ಮುಚ್ಚಿಕೊಂಡು,

‘ಆಕಾಶವನ್ನು ಅಳೆದು ತಂದಿದ್ದೇನೆ. ಆದನ್ನು ಎಲ್ಲಿ ಇಡಬೇಹು?’

\* ತಂಬಿಗೆ ಹಿಡಿದ ಶ್ರೇಷ್ಠನ್ನು ಮುಂದೆ ಭಾಬಿದ.

ಸದಾಶಿವಪ್ಪನವರಿಗೆ ಉತ್ತರ ದೂರಯಿತು.

ಇಬ್ಬರೂ ಒಬ್ಬರನ್ನೇಬ್ಬರು ಅಪ್ಪಿಕೊಂಡರು. ಅನ್ನದ ಪರಿಣ್ಮೈ ಅಗುಳಿನಿಂದಾಯಿತು. ಲೋಕವಾಗಿ ಸಂಪ್ರದಾಯದಂತೆ ಮುಂದೆ ಎಲ್ಲಷ್ಟೂ ನಡೆಯಿತು.

ಇಪ್ಪು ಹೇಳುವವ್ವರಲ್ಲಿ ಗುರಪ್ಪನಿಗೆ ಆಯಾಸವಾಗಿತ್ತು. ಆದರೂ ಹಿರಿಯರ ಕಥೆಯನ್ನು ಹೇಳುವಲ್ಲಿರುವ ಸಂತೋಷ ಅವನ ಮುಖಿದ ಮೇಲಿತ್ತು.

‘ಮುಂದೇನು ನಡೆಯಿತು ಆಜ್ಞ?’

‘ಮುಂದಿನ ವಿಷಯವೇ ಸ್ವಾರಸ್ಯಕರವಾದುದು. ಜೊತ್ತೆಪ್ಪನ ಕುಶಾಗ್ರಮತೆಯನ್ನು ಮೆಚ್ಚಿಕೊಂಡ ಸದಾಶಿವಪ್ಪನವರು ‘ಸೈ ಸೌದಾಗರ’ ಎಂದು ಬೆನ್ನು ಚಪ್ಪರಿಸಿದರು. ಹಿತಾಧಿಪತಿ ಪವಾಡ ಪ್ರರುಷರೊಬ್ಬರು ಈ ರೀತಿ ಬಾಯ್ದಿಂಬಿ ಕರೆದಾಗಿ, ಆಗುವ ಆನಂದಕ್ಕಿಂತ ಬೇರೆನಿದೆ? ಜೊತ್ತೆಪ್ಪ ಸಂತೋಷಭರಿತನಾದ.’

‘ಈಹೇಬರೆ, ಬಬಲಾದಿಯಲ್ಲಿಯ ಒಂದು ವಿಶೇಷವೆಂದರೆ ‘ತೀರ್ಥ’. ತೀರ್ಥವೆಂದರೆ ಹಿರಿಯೆಳೆಯ ನೀರಲ್ಲಿ ಅದೂ ತೀರ್ಥವೇ. ಅದರೆ ‘ಸೌರೀಗೆ ಇಲ್ಲಿ ತೀರ್ಥವನ್ನುತ್ತಾರೆ. ಅಲ್ಲಿಗೆ ಹೋದವರೆಲ್ಲರೂ ಈ ತೀರ್ಥವನ್ನು ಸೇವಿಸುತ್ತಾರೆ. ಮೇಜವಾನಿ ನಡೆಯುವದು. ಈ ತೀರ್ಥದಿಂದಲೇ.

‘ಜೊತ್ತೆಪ್ಪನಿಗೂ ತೀರ್ಥದ ಮೇಜವಾನಿಯಾಯಿತು. ವಾಡಿಕೆಯಂತೆ ಜೊತ್ತೆಪ್ಪ ಕುಡಿಯುವುದನ್ನು ಮುಗಿಸಿ ಬಟ್ಟಲನ್ನು ಡೆಬ್ಬಿ ಹಾಕಿದ. ಇದು ಮುಕ್ಕಾಯುದ ಸೂಚನೆ.

ಅದರೆ ಅಲ್ಲಿ ಇದಕ್ಕೆ ಮುಕ್ತಾಯವೆನ್ನುವದೇ ಇಲ್ಲ. ಸದಾಶಿವಪ್ಪನವರಿಗೆ ಇದು ಅಪಮಾನವನೇಸಿತು. ಉಗ್ರವಾಗಿ,

‘ಚೋಡೈಪ್ಪು, ನಿನಗೆ ಶಾಪಕೊಡುತ್ತೇನೆ.’

‘ನಿನ್ನ ಮರಣವೆ ನಿನಗೆ ಗೊತ್ತಿರದವನು, ನನಗೇನು ಶಾಪಕೊಡುತ್ತಿ?’

‘ನಿನ್ನ ಮರಣವಾದರೂ ನಿನಗೆ ಗೊತ್ತಿದೆಯೇ?’

‘ನನ್ನ ಮರಣವೂ ಗೊತ್ತಿದೆ, ನಿನ್ನ ಮರಣವೂ ಗೊತ್ತಿದೆ.

ನನ್ನ ಹೆಣ ಯಾರಿಗೂ ತಿಳಿಯದೆ ಮೂರುದಿನ ಮೇರೆಯುತ್ತದೆ. ನೀನು ಮೂರಾದಿ ಮಣ್ಣಾಗುತ್ತಿ.

‘ಆಗಲಿ ನೋಡಿಕೊಳ್ಳುತ್ತೇನೆ.’

ಮಾತು ಮುಂದುವರಿಯಲಿಲ್ಲ. ಒಂದೆರಡು ದಿನ ಆತಿಥ್ಯವನ್ನು ಸ್ವೀಕರಿಸಿ, ಚೋಡೈಪ್ಪು ಹೊರಟಿ. ಸದಾಶಿವಪ್ಪನವರು ಸಕಲ ಮಯಾದೇಗಳಿಂದ ಬೀಳೋಡುತ್ತ

‘ಇದು ‘ಮೇಕ ಮುಂಗಲಿ’ ದಿಗ್ರಿಜಯದ ಗುರುತು. ಇದನ್ನು ನಿನಗೆ ಕೊಡುತ್ತೇನೆ.

ನಿನಗೆ ಉತ್ತರೋತ್ತರ ಯಶೋಭಿವೈದಿಯಾಗಲಿ.

‘ಮಹಾಪ್ರಸಾದ’

ಚೋಡೈಪ್ಪು ಅದನ್ನು ಸ್ವೀಕರಿಸಿ, ಬೀಳೋಡಿಂದು ತೇರದಾಳನ್ನು ತಲುಪಿದ.

ಅಂದು ಚೋಡೈಪ್ಪನನ್ನು ‘ಸ್ವಿ ಸೌಧಾಗರ’ ಎಂದು ಕರೆದುದೆ ಮುಂದೆ ಅವನ ಹೆಸರಾಯಿತು. ಹಾಡಿನ ಆಗಮದಲ್ಲಿ ಅದನ್ನೇ ಇರಿಸಿಕೊಂಡ. ಅವನ ಶಿಷ್ಯರು ಅವನನ್ನು ಸೌಧಾಗರ ಗುರುವೆಂದೇ ಕರೆದುಮಂಟು.

ಹುಲಿರಾಜ ಬಂದ ಗದ್ದನಿಯ ಹೊಡುದಾ

ಹಂಡಿಮರಿ ಹೋತ ಪತ್ತೆ ಇಲ್ಲಾದ್ದಾ॥

ಮೇಕಮುಂಗಲಿ ಹಚ್ಚಿ ಮರದಾ

ಯಾರ ಕೇಳಲಿಲ್ಲ ಮುಂಗೈ ಹಿಡಿದಾ॥

ಸೌಧಾಗರ ಗುರು-ಕೊಟ್ಟಿದ್ದ ಬಿರದಾ

ಗೋಷಾಳ-ದುರುದುಂಡಿ ಅವನಿಂದ ಮರದಾ॥

ಈ ಸಕೆಯಲ್ಲಿ ಇದನ್ನು ಕಾಣುತ್ತೇವೆ. ಆ ‘ಮೇಕಮುಂಗಲಿ’ಯನ್ನು ಪ್ರತಿವರ್ಣವೂ ಉಂಟಾಗಿ ಮೇರೆಸುತ್ತಿದ್ದರು. ಈಗಿಗೆ ಅದೂ ನಿಂತುಹೊಗಿದೆ.

‘ಮುತ್ತಾ,’ ‘ಮೇಕಮುಂಗಲಿ’ ಅಂದರೇನು?

‘ಅದೊಂದು ಕಟ್ಟಿಗೆಯ ಮುಂಗಲಿ, ಜಯದ ಗುರುತು’.

‘ಈಗ ಅದು ನೋಡಲು ಸಿಗುತ್ತದೆಯೇ?’

‘ಹಿಂದೆ ಪಾತ್ರದವರ ಮನೆಯಲ್ಲಿ ಇತ್ತು. ಈಗ ಅಲ್ಲಿಯೂ ಇದ್ದಂತೆ ಇಲ್ಲ. ಎಲ್ಲಿದೆ ಎನ್ನುವದು ನನಗೂ ಗೊತ್ತಿಲ್ಲ. ನಾನು ಆ ಹವಾಸದವನಲ್ಲ. ನಿಮ್ಮಿಧವರು ಬಂದು ಈಗ ಕೇಳತೋಡಗಿದ್ದರಿಂದ ಅದರ ಮಹತ್ವ ನಮಗೆ ಗೊತ್ತಾಗಿಹತ್ತಿದೆ. ಅದರೆ

ಮಾಡುವದೇನು? ಅಡಿಗೆ ಮುಗಿದಿದೆ. ಒಲೆ ಉರಿಯತೊಡಗಿದೆ. ಪ್ರೇರು ಒಡಗಿದೆ. ಮಳೆಸುರಿಯಲಾರಂಭಿಸಿದೆ.

ಗುರಪ್ಪೆ ನಿಟ್ಟುಸಿರು ಬಿಟ್ಟು.

ನಾನು ಅಲೋಚನೆಗೆ ತೊಡಗಿದೆ.

ಸೈ ಶಿದಾಗರ, ಮೇಕಮುಂಗಲಿ ಇವುಗಳನ್ನು ಅವರಿವರ ಬಾಯಿಂದ ಕೇಳಿದ್ದೆ. ಹಾಡುಗಳ ಅಗಮದಲ್ಲಿ ಬಂದಿರುವುದನ್ನು ನೋಡಿದ್ದೆ. ಇದು ಸರಿಯೆನಿಸಿತು.

ಆದರೆ ಒಂದು ಮಾತು ನನ್ನ ತಲೆ ತಿನ್ನತೊಡಗಿತು. ಅದು ಬಬಲಾದಿಯ ಆ ಸ್ವಾಮಿಗಳು ಯಾರು? ಸದಾಶಿವಪ್ಪನವರೋ? ಆಥವಾ ಚಿಕ್ಕಯ್ಯಪ್ಪನವರೋ? ಎಂಬುದು.

ತುಕಾರಾಮನ ವಂಶಜರಾದ ಎಪ್ಪತ್ತು ವರ್ಷದ ಬಾಬು, ಪವತ್ತು ವರ್ಷದ ಮಹಾದೇವ, ಇನ್ನಿತರ ಹಲವು ಜನ ಹಿರಿಯರನ್ನು ಕೇಳಿದಾಗ ಅವರೂ ಇದೇ ಕಥೆಯನ್ನು ಹೇಳಿದ್ದರು. ಆಗ ಈ ಸಂದೇಹ ಇರಲಿಲ್ಲ. ಆದರೆ ಕ್ರಿ.ಶ. ೧೯೦೮ರಲ್ಲಿ ಜನಿಸಿದ ಗುರಪ್ಪನಿಂದ ಜೊತೆಪ್ಪೆ ಐದನೆಯ ತಲೆಮಾರಿನವನೆಂದಾಗ ಆ ಸಂದೇಹ ಹುಟ್ಟಿಕೊಂಡಿತು. ಏಕೆಂದರೆ, ಕ್ರಿ.ಶ. ೧೯೦೮ರಿಂದ, ಒಂದು ತಲೆಮಾರಿಗೆ ಮೂವತ್ತು ವರ್ಷವೆಂದು ಹಿಡಿದರೂ ಇಂಜಿನಿಯರಿಷಿಟ್ಟು ಹಿಂದೆ ಹೋಗುತ್ತದೆ. ಅಂದರೆ ಕ್ರಿ.ಶ. ೧೯೫೫ರ ಸುಮಾರಿಗೆ ಬರುತ್ತದೆ. ಇದು ಸದಾಶಿವಪ್ಪನವರ ಕಾಲವಂತೂ ಅಲ್ಲವೇ ತಲ್ಲಿ. ಅವರು ಜೀವಿಸಿದ್ದಂದು ಕ್ರಿ.ಶ. ೧೯೬೪-೧೯೬೫. ಇನ್ನು ಹೀಗೆಯೇ ಬಬಲಾದಿಯ ಸ್ವಾಮಿಗಳ ಚರಿತ್ರೆಯನ್ನು ನೋಡುತ್ತೇ ಹಿಂದಕ್ಕೆ ಹೋದರೆ ಕಾಲಜ್ಞಾನಿಗಳಾದ ಚಿಕ್ಕಯ್ಯಮುತ್ತಾ ಇವರ ಸಮಯಕ್ಕೆ ಹೊಂದಿಕೊಳ್ಳುತ್ತದೆ. ಚಿಕ್ಕಯ್ಯಮುತ್ತಾ ಹುಟ್ಟಿದ್ದ ಶಕೇ ಇಂಡಿಯಾ ಅಂದರೆ ಕ್ರಿ.ಶ. ೧೯೬೮.

೨. ಬಬಲಾದಿಯ ಚಿಕ್ಕಯ್ಯನವರು ನೂರಾರು ಪದಗಳನ್ನು ರಚಿಸಿದ್ದಾರೆ. ಉತ್ತರ ಕನಾಟಕದಲ್ಲಿಲ್ಲ ಇವರ ಪದಗಳನ್ನು ಭಜನಯಲ್ಲಿ ಹಾಡುತ್ತಾರೆ. ಇವುಗಳಲ್ಲಿ ಮುಂಡಿಗೆ ಕಾಲಜ್ಞಾನ, ಮಂಗಳಾರತಿ, ನೀತಿ ಮುಂತಾದ ವಿಷಯಗಳು ಬರುತ್ತವೆ. ಅವರಿಗೆ ‘ಮೇಕ ಮುಂಗಲಿ’ ಎಂಬ ಬಿರುದು ಇದ್ದತ್ತ. ಅದನ್ನು ಒಂದು ಮುಂಡಿಗೆಯಲ್ಲಿ

ನಾಮ ಹಚ್ಚುವ ಕೇಲ ನೇಮದಿ ಹೇಳಾನು.

ಪ್ರೇಮದಿ ಕೇಳುತಾರಣ್ಣಿ!

ನಾಮದ ಕೇಲವು ಅರಿಯದ ಪಾಮರ ಜನರಿಗೆ

‘ಮೇಕಮುಂಗಲಿ’ಕಟ್ಟಿ ಮೇರಿಯುತಾರಣ್ಣಿ॥

ಎಂದೂ ಒಂದು ಕಾಲಜ್ಞಾನದಲ್ಲಿ,

ಧರ್ಮರು ಬಂದಾಯ ಧರಿಗೆ ಹಿರಿಯರೆಂದು

ಮರ್ಮಬಲ್ಲವರು ಕೇಳಿರಣ್ಣಿ!

ಸಿದ್ಧಾಮೇಶ್ವರ ಬಂದು ಬಬಲಾದಿ ಮತದೊಳೆ

‘ಮೇಕಮುಂಗಲಿ’ ಕಟ್ಟಿ ಮೇರಿಯುವರಣ್ಣಿ॥

ಎಂದೂ ಹೇಳಿರುವುದನ್ನು ಕಾಣಬಹುದು.

ಈ ಮೇಕಮುಂಗಲಿಯನ್ನೇ ಜೊತೆಪ್ಪನಿಗೆ ಕೊಡುಮಾಡಿದ್ದು.

ಅಲ್ಲದೆ ಜೋತೆಪ್ಪ ಬಬಲಾದಿಯ ಸ್ವಾಮಿಗಳಿಗೆ ‘ಮೂರಾದಿ ಮಹಾನ್ವಿ’ ಎಂದು ಹೇಳಿದ್ದಾನೆ. ಹೀಗೆ ಮೂರಾದಿ ಮಹಾನ್ವಿವರು ಜಿಕ್ಕುಯ್ಯನವರೆ. ಏಕೆಂದರೆ, ದುರೀಯಿಂದ ಪಾರಾಗಲು ಸಾರವಾಡ, ತೊನೆಸ್ಯಾಳ ಮತ್ತು ಕಾವಿಂಡಕೆ ಈ ಮೂರು ಉಂಟಿನ ದಾರಿ ಕೊಡುವಲ್ಲಿ ಇವರು ಏಕ್ಕರಾದರೆಂದು ಒಂದು ಹೇಳಿಕೆ ಜನರ ಬಾಯಲ್ಲಿ ಇದೆ. ಈ ಕಥೆಗೂ ಈ ಹೇಳಿಕೆಗೂ ಹೋಲಿಕೆ ಕಂಡುಬಿರುವುದರಿಂದ ಜೋತೆಪ್ಪನ ಸಮಾಗಮವಾದುದು ಸದಾಶಿವಪ್ಪನರೊಂದಿಗಿರದೆ ಜಿಕ್ಕುಯ್ಯನವರೊಂದಿಗಿರಬೇಕೆಂಬುದು ವಿದಿತವಾಗುವುದು.

ಜಿಕ್ಕುಯ್ಯನವರು - ಜೋತೆಪ್ಪ ಸ್ವಲ್ಪ ಹೆಚ್ಚು ಕಡಿಮೆ ಸಮಕಾಲೀನರೇ ಆಗುತ್ತಾರೆ. ಜನರ ಬಾಯಲ್ಲಿ ಜಿಕ್ಕುಯ್ಯನವರ ಬಿದಲಾಗಿ ತಪ್ಪಿ ಸದಾಶಿವಪ್ಪನವರು ಎಂದು ಹೇಗೋ ಬಂದು ಬಿಂಬಿರುವೇತೆ.

ಗುರಪ್ಪನಿಗೆ ಅಯಾಸವಾದಂತಾಗಿತ್ತು. ಚಹಾಮಾಡಿ ತರಿಸುವದಾಗಿ ಹೇಳಿದ. ಆದರೆ ನಾನು ಚಹಾ ಕುಡಿಯುವುದಿಲ್ಲವೆಂದಾಗ ತಾನೂ ಬಿಟ್ಟ. ನೀರು ತರಿಸಿ ಕುಡಿದೆ. ಮತ್ತೆ ಅವನನ್ನು ಕೇಳಿದೆ.

‘ಅಜ್ಞ ಅವನ ತಂದೆ-ತಾಯಿ, ಅಜ್ಞ- ತಮ್ಮ ಅವನ ಬಾಲ್ಯದಿಷ್ಟನ ಇವುಗಳ ಬಗ್ಗೆ ನಿನಗೇನಾದರೂ ಗೊತ್ತಿರಬಹುದಲ್ಲ? ಈಗ ಹಿರಿಯನೆಂದರೆ ನೀನೇ ಒಬ್ಬಿನಿಸ್ಯಂದಲೇ ಏನಾದರೂ ತಿಳಿಯಲು ಸಾಧ್ಯ, ಅಲ್ಲವೇ?’

‘ಸಾಹೇಬರೆ, ನನಗೆ ಆಷ್ಟು ನೇನಪಿಲ್ಲ. ಜೋತೆಪ್ಪನಿಗೆ ಒಬ್ಬ ಅಜ್ಞನೊ ಅಥವಾ ತಮ್ಮನೋ ಇದ್ದನಂತೆ, ಆವನಿಂದಲೇ ನಮ್ಮ ವಂಶದ ಸಂತಕಿ ಬೇಕೆಂದು.’

‘ಅಂದರೆ ಜೋತೆಪ್ಪನಂದು?’

‘ಅವನ ಸಂತತಿ ಉಳಿದಿಲ್ಲ, ಆವನಿಗೂ ಮದುವೆಯಾಗಿತ್ತು. ಸಾಧ್ಯಾದ ಹೆಂಡತಿಯಿದ್ದಳು. ಆದರೆ ಮಕ್ಕಳಿರಲಿಲ್ಲ. ಅವರದೇನು ಪ್ರಾಪಂಚ! ಅವರು ಲೌಕಿಕದಲ್ಲಿ ಇದ್ದ್ಯು ಇಲ್ಲದಂಥವರು. ಪ್ರಾಪಂಚದ ಕಡೆಗೆ ಅವರ ಹವ್ಯಾಸವೇ ಇರಲಿಲ್ಲ. ಸ್ವಲ್ಪ ಜಮಿನು ಇತ್ತಂತೆ.’

‘ಈಗ ಇಲ್ಲವೇ?’

‘ಇಲ್ಲ, ಅದು ಯಾವಾಗ ಹೋಗಿದೆಯೋ, ಅದು ಎಲ್ಲಿತ್ತೊ ಏನೋ ಗೊತ್ತಿಲ್ಲ. ಅದನ್ನು ಯಾರೋ ಕೆಲಸ ಮಾಡುತ್ತಿದ್ದರು. ಆ ಹೊಲದ ಸುತ್ತು ಮುತ್ತಿನವರು ತಮ್ಮ ಹೊಲದೊಂದಿಗೆ ಅದನ್ನು ಬಿತ್ತುತ್ತಿದ್ದರು. ತಮ್ಮಾದಿಗೆ ರಾಶಿ ಮಾಡುತ್ತಿದ್ದರು. ಅವರು ತಂದು ಹಚ್ಚಿದ ಆ ಧಾನ್ಯದಲ್ಲಿಯೇ ಆ ಸಾಧ್ಯ ಮನೆ ನಡೆಸಿಕೊಂಡು ಹೋಗುತ್ತಿದ್ದಳು.’

‘ಜೋತೆಪ್ಪ ಮನೆಗೆ ಬಂದುದೆಷ್ಟೋ ಹೊರಗೆ ಇದ್ದುದೆಷ್ಟೋ! ಮನೆಯ ಆಗು-ಹೋಗಳ ಕಡೆಗೆ ಅವನ ಗಮನವಿಲ್ಲ, ಆಗ ಇನ್ನೂ ಬೀಸುವ ಗಿರಣಿಗಳಿರಲಿಲ್ಲ. ಮನೆಯಲ್ಲಿಯೇ ಬೀಸುವದು. ಜೋತೆಪ್ಪನ ಮನೆಯಲ್ಲಿ ಬೀಸುವ ಸಪ್ತಳವಾಗದಿದ್ದಾಗ

ಯಾರು - ಯಾರೋ ಜೋಳ ಕೊಡುತ್ತಿದ್ದರು. ಇನ್ನಿತರ ಪದಿ ಪದಾರ್ಥಗಳನ್ನು ಪೂರ್ವಸ್ತುತಿದ್ದರು. ಪ್ರಪಂಚ ಹೀಗೆಯೇ ನಡೆಯಿತ್ತತ್ವ. ಅದರೂ ಎಂದೂ ಅವರಲ್ಲಿ ವಿರಸ ಬಂದುದಿಲ್ಲ. ಜೋತಿಗೆ ತಕ್ಕ ಬತ್ತಿ ಅವಳಾಗಿದ್ದಳು.

‘ಅವರಿಭ್ಯರೂ ದ್ಯುಮೃತರುಷರು ಅಂತೆಯೇ ಇಂತಹ ಸಾಹಿತ್ಯ ಹೊರಹೊಮ್ಮಿತು.

ಅವನು ಯಾವುದೋ ಲೋಕದಲ್ಲಿದ್ದಂತೆ ಭಾಸವಾಯಿತು. ಜೋತಿಪ್ಪ ಸಾಮಾನ್ಯನಾಗಿರದೆ ಒಬ್ಬ ಕಾರಣಕವರುಷನೆಂಬುದು ಅವನ ಭಾವನೆ. ಅಷ್ಟೇ ಏಕೆ, ಆ ಸುತ್ತು-ಮುತ್ತು ಎಲ್ಲರ ವಿಬಾರಪೂ ಇದೇ ಆಗಿದೆ.

‘ಅವನಲ್ಲಿ ಈ ಕವಿತ್ವಶಕ್ತಿ ಹೇಗೆ ಉತ್ಕನ್ನವಾಯಿತು? ಈ ಬಗ್ಗೆ ಏನಾದರೂ ಹೇಳಿಕೊಂಡಿವೆಯೆ?’

‘ಅದೂ ಒಂದು ದೂಡ್ಯ ಕಥೆಯೇ ಇದೆ. ಜೋತಿಪ್ಪ ಚಿಕ್ಕವನಾಗಿದ್ದ ದಿನಾಲು ಹನುಮಂತದೇವರಿಗೆ ಎಡೆ ಕಳಿಸುತ್ತಿದ್ದರು. ಅದನ್ನೋಯಿವವ ಜೋತಿಪ್ಪ. ವಿಶೇಷ ಆ ಕಡೆ ಯಾರೂ ಗಮನವಿರುತ್ತಿರಲಿಲ್ಲ. ಒಂದೆರಡು ಸಾರೆ ಹಾಲಿತಂದ ತಟ್ಟೆಯನ್ನು ನೋಡಿದರು. ಗುಡಿಯಲ್ಲಿ ಯಾವಾಗಲೂ ಪೂಜಾರಿಗಳಿರುತ್ತಿರಲಿಲ್ಲ. ಹಬ್ಬ-ಹರಿದಿನಗಳಲ್ಲಿ ಮಾತ್ರ ಇರುತ್ತಿದ್ದುದು ವಾಡಿಕೆ. ಆದರೆ ದಿನಾಲು ಹಾಲಿತರುವ ತಟ್ಟೆಯನ್ನು ನೋಡಿ ಹಿರಿಯರಲ್ಲಿ ಸಂಶಯ ಬಂದಿತು. ಒಂದು ದಿನ ಅವನನ್ನು ಜಬರಿಸಿ ಕೇಳಿದರು.

‘ಜೋತಿ ಒಯ್ದು ಎಡೆಯನ್ನು ಏನು ಮಾಡುತ್ತಿ?’

‘ತಟ್ಟೆಯನ್ನು ಹೊಸ್ತಿಲ ಮೇಲೆ ಇಡುತ್ತೇನೆ. ದೇವರು ಅದನ್ನು ತೆಗೆದುಕೊಳ್ಳುತ್ತಾನೆ.’

ಯಾವಾ ಏಕಾರಗಳಿಲ್ಲದೆ ಸಹಜವಾಗಿಯೆ ನುಡಿದ.

‘ಕಲ್ಲಿನ ದೇವರು ಎಂದಾದರೂ, ತೆಗೆದುಕೊಳ್ಳುವದುಂಟೇ? ನೀನೇ ತಿಂದು ದೇವರ ಮೇಲೆ ಹಾಕುತ್ತಿಯಾ?’

ತಂದೆ ಗದ್ದರಿಸಿದರು.

‘ಇಲ್ಲ, ನಾನು ಸುಳ್ಳಿ ಹೇಳುವುದಿಲ್ಲ. ನಡೆದದ್ದು ಸತ್ಯ.’

ಹುಡುಗನ ಮಾತಿನಲ್ಲಿ ದೃಢತೆಯಿಲ್ಲಿತು. ಆತ್ಮಿಶ್ವಸವಿದ್ದಿತು.

‘ಹಂಗು, ತಿಂದಿದ್ದರೆ ತಿಂದಿರುವದಾಗಿ ಹೇಳು. ನಾನು ನಿನಗೆ ಏನೂ ಮಾಡಬೇಡುವುದಿಲ್ಲ. ಸುಳ್ಳಿ ಮಾತ್ರ ಹೇಳಬೇಡ.’

ತಾಯಿ ಮಂಗುವನ್ನು ತಬ್ಬಿಕೊಂಡು ಸಂತ್ಯೇ ಕೇಳಿದರು.

‘ಇಲ್ಲ ಅಮ್ಮ ನಾನು ತಿಂದಿಲ್ಲ, ನನ್ನ ಮಾತಿನಲ್ಲಿ ನಿಮಗೆ ವಿಶ್ವಸವಿಲ್ಲದಿದ್ದರೆ ನೀವೇ ಬಂದು ನೋಡಬಹುದು?’

‘ಆಗಲಿ ನಡೆ’

ಮತ್ತೊಂದು ಎಡೆ ಮಾಡಿಕೊಂಡು ಗುಡಿಗೆ ಹೋದರು. ಎಂದಿನಂತೆ ಜೋತಿಪ್ಪ ಎಡೆಯನ್ನು ಹೊಸ್ತಿಲ ಮೇಲೆ ಇಟ್ಟ. ನಿರೇಕ್ಷಿಸಿದ ದೇವರು ಸ್ವೀಕರಿಸಲಿಲ್ಲ. ಎಂದಿನಂತೆ ತೆಗೆದುಕೊಳ್ಳಲು ಚೇಡಿಕೊಂಡ. ಕಾಯ್ ಕೈಗೂಡಲಿಲ್ಲ.

ಜೊತೆಗೆ ಹೋದವರಿಗೆ ಸಿಟ್ಟು ಅವರಿಸಿತು.

‘ದಿನಾಲು ನೀನೇ ತಿಂದು ದೇವರು ತೆಗೆದುಕೊಳ್ಳುವನೆಂದು ಸುಳ್ಳ ಹೇಳುವೆಯಾ?’

ಅವನನ್ನು ಹೊಡೆಯಲು ಹೋದರು. ಅವನು ತಪ್ಪಿಸಿಕೊಂಡು ಗುಡಿಯ ಹಿಂದೆ ಬ್ರಹ್ಮಿದ.

ಗುಡಿಯೊಳಗಿಂದ ಒಂದು ಘ್ರನಿ ಹೊರಹೊಮ್ಮಿತು.

‘ಮಗು, ನಿನ್ನ ಭಕ್ತಿಗೆ ಮೆಚ್ಚಿದ್ದೇನೆ. ಇದೊಂದು ದಿನ ನಿನ್ನ ಎಡಯನ್ನು ತೆಗೆದುಕೊಳ್ಳುತ್ತೇನೆ. ಇನ್ನೆಂದು ಹೀಗೆ ತೆಗೆದುಕೊಳ್ಳಲಾರೆ. ನಿನ್ನ ಎಡೆಯಿಂದ ನನ್ನ ನಾಲಿಗೆ ರಸಮಯವಾಗಿದೆ. ಇನ್ನು ಮುಂದೆ ನಿನ್ನ ನಾಲಿಗೆ ರಸಮಯವಾಗಲಿ. ನೀನು ಮಾತನಾಡಿದ್ದು ಹಾಡಾಗಿ ಹರಿಯಲಿ, ನಿನ್ನ ನಾಲಿಗೆಯ ಮೇಲೆ ಸರಸ್ವತಿ ಸದಾ ನರ್ತಕಿತ್ವಿತರಿ. ಯಾವಾಗಲೂ ನಿನ್ನ ಬೆಸ್ಥಮೇಲಿದ್ದು ನಿನ್ನನ್ನು ರಕ್ಷಿಸುತ್ತೇನೆ.

ನೋಡುತ್ತಾರೆ ಹಿಂದಿನಿಂದ, ಕಂಡಿಯಲ್ಲಿ, ಹನುಮಂತನ ಮೂರ್ತಿ ಗೋಚರಿಸಿತು. ತಟ್ಟಿ ಹಿಡಿದು ತಿಸ್ತುತ್ತಿದ್ದಾನೆ. ಆಶ್ಚರ್ಯವೂ ಆಶ್ಚರ್ಯ.

‘ಅಂದು ಕನಕನಿಗೆ ಬಲಿದ ಕೃಷ್ಣ ಕಂಡಿಯಲ್ಲಿ ದರ್ಶನವಿತ್ತನೆಂದು ಕೇಳಿದ್ದು, ಇಂದು ಪ್ರತ್ಯಕ್ಷಾವಾಯಿತು, ಕಣ್ಣನ ಬರ ಕಳೆಯಿತು’.

ನೇರದ ಜನ ಹಷ್ಮಾರ್ಥಾರ ಮಾಡಿದರು.

‘ಒಂದರೆಕ್ಕಣಿ, ಮತ್ತೆ ಹನುಮಂತ ಮೂರ್ತಿಯಲ್ಲಿ ಆಡಗಿದ. ಆದರೆ ದಿಕ್ಕು ಬದಲಾಗಿಲ್ಲ. ಇಂದಿಗೂ ನಮ್ಮೊಲಿನ ಹನುಮಂತ ಉತ್ತರಾಭಿಮಳಿನಾಗಿಯೇ ಇದ್ದಾನೆ.’

ಜ್ಯೋತಿಪ್ಪ ಕಥೆಯಾದುದನ್ನು ಗುರವ್ವ ಹೇಳಿ ನಿಟ್ಟಿಸಿರು ಬಿಟ್ಟ. ಮತ್ತೆ ಮುಂದುವರಿಸಿದ.

ಆಂದಿನಿಂದ ಅವನು ಇನ್ನೂ ಅಂತಮುರಿಯಾದ. ತಾನಾಯಿತು, ತನ್ನ ದೇವರು ಹನುಮಂತನಾಯಿತು. ಪೂಜೆ-ಧಾರ್ಣಾಗಳಲ್ಲಿಯೇ ಅವನು ವೇಳೆ ಕಳೆಯತ್ವಾಡಗಿದ. ಪುರಾಣ, ಪುಣ್ಯಕಥೆ, ಪ್ರವಚನಗಳು ಎಲ್ಲಿ ನಡೆಯುತ್ತವೆಯೋ ಅಲ್ಲಿ ಈತನಿರ್ತಿದ್ದ. ಮನಮುಟ್ಟಿ ಕೇಳುತ್ತಿದ್ದ. ಇದರಿಂದ ಅಂತರಿಕವಾಗಿ ಅವನ ಅನುಭವ ಬೆಳೆಯಿತು. ಆತ ಅನುಭಾವಿಯಾದ.

‘ದಾಸರಂತೆ, ಶಿವಯೋಗಿಗಳಂತೆ ಅನುಭವದ ಪದಗಳನ್ನು ಬರೆಯ-ಬಹುದಾಗಿತ್ತಲ್ಲ?’

‘ಬರೆಯ ಬಹುದಿತ್ತು. ಆದರೆ ಅಂದು ಈ ಭಾಗದಲ್ಲಿ ಪ್ರಚಲಿತವಿದ್ದ ಶಾವಿರಕಿ ಅವನ ಮನಸ್ಸನ್ನು ಕೆಳೆಯಿತು. ಅಲ್ಲಿ ಬರುವ ನೀತಿಯ, ಪೌರಾಣಿಕ ಕಥೆಗಳು, ಅನುಭಾವದ-ತಾತ್ಕಾರ್ಥಿಕ ಪದಗಳು ಇವನ ಮೇಲೆ ವಿಶೇಷ ಪರಿಸಾಮ ಬೀರಿದವು. ತಾನೂ ಅವುಗಳನ್ನು ಮೆಲುಕು ಹಾಕಿದ. ನಾಲಿಗೆಯ ಮೇಲೆ ಸರಸ್ವತಿ, ದೇವರು ಹೇಳಿದಂತೆ, ನರ್ತಿಸತ್ಯಾಗಿದವಳು. ನಿರಾಕಾರ ಸ್ವರೂಪನಾದ ಆ ಪರಮಾತ್ಮೆ ಅವನ ವ್ಯಾದಯವನ್ನೇ ಸೂರೆಗೊಂಡ. ಆ ಜ್ಯೋತಿಸ್ತರೂಪವನ್ನೇ ಪದಗಳನ್ನಾಗಿ ಹಾಡತೊಡಗಿದ. ಹರದೇಶಿ ಅವನ ಉಸಿರಾಯಿತು. ಪ್ರಕೃತಿಯು ಪುರುಷನ ನೇರಳೆಂಬುದನ್ನು ಆತ ಆರಿತ.

ನಾಗೇಶೀಯವರಿಗೆ ಗಂಡನಾಗಿ ಪದಗಳನ್ನು ನಿರ್ಮಿಸಲೊಡಗಿದೆ. ಈತನ ಖ್ಯಾತಿ ಸುತ್ತಲು ಪಸರಿಸಿತು. ಈ ಪ್ರಸಿದ್ಧಿಯೇ ಬಬಳಾದಿಯ ಸ್ವಾಮಿಗಳು ಇವನನ್ನು ಬರಮಾಡಿಕೊಳ್ಳುವಂತೆ ಮಾಡಿದ್ದು:

‘ಇವನೇನಾದರೂ ಅಭ್ಯಾಸ ಮಾಡಿದ್ದನೆ? ಆ ಬಗ್ಗೆ ನಿಮ್ಮ ಹೇಳಿಕೆಯೇನು? ನನಗೆ ತಿಳಿದಮಲ್ಪಿಗೆ ನಮ್ಮ ತಂಡೆ, ಅಜ್ಞ ಯಾರೂ ಕಲಿತರಲ್ಲ. ಆದರೆ, ಆವನು ಒರೆದಿಟ್ಟಿದ್ದುದನ್ನು ನೋಡಿದರೆ ಕಲಿತಿರಬೇಕೆಂದು ತೋರುತ್ತದೆ.’

‘ತುಕಾರಾಮ ಕಲಿತವನಾಗಿರಿದ್ದರೂ, ಬೇರೆಯವರಿಂದ ಬರೆಸುತ್ತಿದ್ದನೇಂದು ಕೇಳಿದೇನೆ. ಹಾಗೇನಾದರೂ ಬರೆಸಿದರೆ?’

‘ಹಾಗೂ ಇರಬಹುದು.’

‘ನಿಮ್ಮ ತಂದೆ, ಅಡ್ಡ ಇವರ ವಿಷಯ ಹೇಳಿದಿ. ಅವರ ಹೆಸರೇನು?’

‘నమ్మ తండే మల్లప్ప ఆవన తండ్రి, నమ్మ ముత్కాగురుప్ప. అందరే నమ్మ ముత్కాను కేసరన్నే ననగే ఇట్టిద్దారే. హగేయి నమ్మ తమ్ముదిరిగూ ముత్కాగళ కేసరన్నే ఇట్టిద్దరు.’

ಅವನು ಹೇಳುವ ಪ್ರಕಾರ ಅವರ ವಂಶವ್ಯಕ್ತಿಗಾಗುತ್ತದೆ.

- ೧) ಗುರ್ತು ೨) ತಿವಮೂರ್ತಿ ೩) ಭಗವಂತ ೪) ಅಲ್ಲಪ್ತ ೫) ಬಸವ್  
 ↓ . . . .  
 ಮಲ್ಲಪ್ತ  
 ↓

- ಇ) ಗುರ್ತು ಅ) ಶಿವಮೂರ್ತಿ ಒ) ಭೀಮಪ್ಪ ಆ) ಅಲ್ಲಪ್ಪ ಇ) ಭಗವಂತ್ ಈ) ಮಹಾದೇವ

‘గురప్పజ్జ జోతెప్పన హసరు ఎల్లియూ కాణేసువుదిల్లవల్ల?’

‘ನಮ್ಮ ಮುತ್ತಾನ ಹಿಂದೆ ಚೈಲ್ಡೆಪ್ಪನೆಂದು ಯಾರಾದರೂ ಇದರ್ಲೊ ಏನೋ ನನಗೆ ಗೊತ್ತಿಲ್ಲ. ನಮ್ಮ ತಮ್ಮ ಲಿವಮೂರ್ಟಿಯ ಮಗನಿಗೆ ಚೈಲ್ಡೆಪ್ಪ ಎಂದು ಹೆಸರಿಟಿದ್ದೇವೆ. ನಮೂರಲ್ಲಿಯೇ ಕಿಂಫಿಗೇರ ಸಿದ್ದಪ್ಪ ಎನ್ನುವವ ಬೀಲಗತ್ತ ಲಾವಣಿ ಹಾಡುತ್ತಿದ್ದು. ಒಮ್ಮೆ ಅವನು ನಮ್ಮ ಮನಸೆಗೆ ಬಂದಾಗ ಈ ಹೆಸರನ್ನು ಕೇಳಿದ. ಕೂಡಲೇ ಅದನ್ನು ಬದಲಿಸುವಂತೆ ಒತ್ತಾಯಿಸಿದ. ‘ಅಂತಹ ಪುಣ್ಯತ್ವ ಹೆಸರನ್ನಿಟಿ ಮೇಲೆ ಅವನು ಹಾಗೆ ಆದರೆ, ಒಳ್ಳೆಯದು. ಇಲ್ಲವಾದರೆ ಅವನಿಗೆ ಅಪಭಾರ ಮಾಡಿದಂತಾಗುತ್ತದೆ.’ ಎಂದವನೆ ಮಲ್ಲಪ್ಪ ಎಂದು ಬದಲಿಸಿದ. ಆದು ನಮ್ಮ ತಂಡೆಯ ಹೆಸರೂ ಹೌದು. ನಮಗೆ ವೃತ್ತಿಹೇಳಲು ಮಾತು ಬರಲಿಲ್ಲ. ಈ ಕಾರಣಕ್ಕಾಗಿಯೇನೇ ಚೈಲ್ಡೆಪ್ಪನ ಹೆಸರು ಇಲ್ಲ. ಆದರೂ ಅವನ ಎಷ್ಟೂ ವಿದ್ಯಾರ್ಥಿ ಮುಂದಿನವರಲ್ಲಿ ಇಂದು ಬಂದಿದ್ದವು.

ನಮ್ಮ ಹಿರಿಯರು 'ಮೇಲುಚಿಕ್ಕೆ'ಯನ್ನು ನೋಡಿ ಪಂಚಕವನ್ನು ಹೇಳುತ್ತಿದ್ದರು. ಪಂಚಕವೆಂಬುದು ಇರುವದು ಒಂದು ಕ್ಷಣಿ. ಅದು ಹೋದ ಮೇಲೆ ಏನೂ ಇಲ್ಲ. ಎಂದು ಹೇಳಿ, ಬಣವೇಯ ಮೇಲೆ ನಿಂತು ಒಂದು ಸೂಡು ಹಿಡಿದರೆ ಅದು 'ಸುಟ್ಟು' ಹೋಗುತ್ತಿದ್ದಿತೆಂದು ಹೇಳುತ್ತಿದ್ದರು.

ಇದು ಜ್ಯೋತಿಷ್ಯ ಶಾಸ್ತ್ರಕ್ಕೆ ಸಂಬಂಧಿಸಿದ ವಿಷಯ. ಕೆದಕ್ಕತ್ತೆ ಇನ್ನೂ ಹಲವು ವಿಷಯಗಳು ಬರಬಹುದಾಗಿತ್ತು. ಆದರೆ ಅವನ ಆಯಾಸ ಹೆಚ್ಚಾಯಿತು. ಮಧ್ಯಾಹ್ನದ ಬಿಸಿಲು. ಮೇಲೆ ಪತ್ರಾಂಶಿನ ಜಳ. ಲೋಕಾಭಿರಾಮವಾಗಿ ಏನೇನೋ ಮಾತನಾಡಿ, ಮತ್ತೆ ಬರುವುದಾಗಿ ಹೇಳಿ, ಅವರಿಂದ ಬೀಳೊಂಡೆವು.

ಈ ರಂಜನೀಯವಾಗಿತ್ತು. ನನ್ನ ಕುತ್ತೊಹಲವನ್ನು ಕೇರಳಿಸಿತ್ತು. ಹೋಗಿ ಗುಡಿಯನ್ನು ನೋಡಿದೆ. ಉತ್ತರಾಭಿಮುಖವಾಗಿಯೇ ಇತ್ತು. ಜೀಣ್ಣೋದ್ಭಾರವಾಗಿದ್ದುದರಿಂದ ಹೊದಲಿನದು ಅಲ್ಲವೆಂಬುದು ಗೋಚರವಾಯಿತು. ಅಲ್ಲಿಂದ ತೇರದಾಳದ ಹನುಮಂತದೇವರ ಗುಡಿಯನ್ನು ನೋಡಿದೆ. ಅದು ದಕ್ಷಾಭಿಮುಖವಾಗಿದೆ.

ನನ್ನ ಚಿಕಿತ್ಸಕ ಬುದ್ಧಿ 'ಇದು ಸಾಧ್ಯವೇ?' ಎಂದಿತು. ಕನಕವಿಗಾಗಿ ಕೃಷ್ಣ ಹಿಂದಿರುಗಿದ್ದು ಸಾಧ್ಯವಾಗಿರುವಾಗ ಇದೇಕೆ ಆಗಬಾರದು?' ಎಂದಿತು ಮನಸು.

ಮನಸ್ಸು -ಬುದ್ಧಿಗಳಲ್ಲಿ ತಾಕಲಾಟ ನಡೆಯಿತು. ವೈಜ್ಞಾನಿಕ ಕಾರಣವೇನಾದರೂ ಇರಬಹುದೆ?' ಆ ಅಲೋಚನೆ ಆರೋಚನೆಯಾಗಿಯೇ ಉಳಿಯಿತು.

ಹಾಡುಗಳು ತನ್ನಲ್ಲಿ ಇಲ್ಲವೆಂದೇ ಗುರವ್ವ ಮುತ್ತಾ ಹೇಳಿದ್ದ. ಈಗ ಹರದೇಶಿ ಹಾಡುವವ, ಅದರಲ್ಲಿಯೂ ತೇರದಾಳದ ಹಾಡುಗಳನ್ನೇ ಹೆಚ್ಚಾಗಿ ಹಾಡುವವ, ಎರಡನೆಯ ತುಕಾರಾಮರನ್ನು ತನ್ನ ವಸ್ತುದವನ್ನಾಗಿ ಮಾಡಿಕೊಂಡವ ತಮದಡ್ಡಿಯ ಶ್ರೀಗಂಗಪ್ತ ಗಿರಿಮಲ್ಲಪ್ಪ ಜಕ್ಕಾವರ. ಇವನನ್ನು ಕಂಡರೆ ಏನಾದರೂ ಮಾಹಿತಿ ತಿಳಿಯಬಹುದೆಂದು ತಮದಡ್ಡಿಗೆ ಹೋದೆ.

\* \* \*

ಗಂಗಪ್ತನ ಮನತನದ ಉದ್ಯೋಗ ಒಕ್ಕಿಲಿತನ. ಹವ್ಯಾಸಕ್ಕಾಗಿ ಡಷ್ಟಿನಪದ ಹಾಡುತ್ತಾನೆ. ಅವನದೇ ಒಂದು ಮೇಳವಿದೆ. ಹಾಡುವಿಕೆಯಲ್ಲಿ ಪ್ರಸಿದ್ಧನಾಗಿದ್ದಾನೆ. ಬೆಳಗಾವಿಯಿಂದ ಕಲಬೀರ್ - ಕಲಾಳಿದವರೆಗೆ ಹೋಗಿ ಹಾಡಿದ್ದಾನೆ ಪುರಿತೋದಿಲ್ಲ. ಆದರೂ ಸಂಪರ್ಕದಿಂದ ಕಲಿತ್ತಿದ್ದಾನೆ. ಈಗ ಕನ್ನಡ ಓದಬಲ್ಲ; ಬರೆಯಬಲ್ಲ.

ತನ್ನ ಮಗನ ಸಲುವಾಗಿ ಒಂದು ಕಿರಾಣ ಅಂಗಡಿಯನ್ನಿಟ್ಟಿದ್ದಾನೆ. ನಾನು ಹೋದಾಗ ಅಲ್ಲಿಯೇ ಇದ್ದ. ಹಸನ್ನುಖಿಯಾಗಿ ನಮನ್ನು ಸ್ವಾಗತಿಸಿದ. ತೇರದಾಳದ ಶ್ರೀ ಪರಮಣ್ಣವರ ಶ್ರೀಕರು ನಾನು ತೇರದಾಳದ ಲಾಖೆಕಾರರ ವಿಷಯವಾಗಿ ಬರೆಯುತ್ತಿರುವುದನ್ನು ತಿಳಿಸಿದ್ದರಿಂದ, ನಾನು ಕೇಳಿದೂಡನೆ ನೇರವಾಗಿ ವಿಷಯಕ್ಕೆ ತೊಡಗಲು ಅನುಕೂಲವಾಯಿತು.

ಗಂಗಪ್ಪ ಎರಡನೆಯ ತುಕಾರಾಮನ ಶಿಷ್ಟ. ಅದ್ದರಿಂದ ಸ್ವಾಭಾವಿಕವಾಗಿಯೇ ತೇರದಾಳದ ಲಾವಣೀಕಾರರ ಬಗ್ಗೆ ಅಭಿಮಾನ. ಅದರಲ್ಲಿಯೂ ಚೋತೆಪ್ಪನ ಬಗ್ಗೆ ಇನ್ನೂ ಹೆಚ್ಚಿಗೆ.

ನಾನು ಗುರಪ್ಪ ಮುತ್ತಾನ ಹತ್ತಿರ ಹೋದುದನ್ನು ಅವನು ಹನುಮಂತ-ದೇವರ ಗುಡಿಯಲ್ಲಿ ಮಾಡಿದ ಪವಾಡವನ್ನು ತಿಳಿಸಿದೆ. ಅವನೂ ಅದನ್ನು ಒಟ್ಟಿಕೊಂಡ. ಇನ್ನೂ ಒಂದು ಘಟನೆಯನ್ನು ಹೇಳಿದ.

‘ಸರ್, ಗುರಪ್ಪ ಹೇಳಿದಂತೆ ಚೋತೆಪ್ಪ ಹನುಮಂತದೇವರ ಆಪ್ತಿಭಕ್ತ. ಪ್ರತಿದಿನ ಪೂಜೆಯಾಗುವ ವೇಳೆಯಲ್ಲಿ ಆತ ಅಲ್ಲಿ ಇರುತ್ತಿದ್ದ. ಜನರು ತಂದ ಕರ್ಪಾರವನ್ನು ತನ್ನ ಕೈಯಲ್ಲಿಯೇ ಉರಿಸುತ್ತಿದ್ದ. ಅದು ಒಂದು ರೀತಿಯಲ್ಲಿ ಪವಾಡವ ಆಯಿತು. ಇದನ್ನು ನೋಡುವ ಸಲುವಾಗಿಯೇ ಎಷ್ಟೋ ಜನರು ಕರ್ಪಾರ ತೆಗೆದುಕೊಂಡು ಪೂಜೆಯ ವೇಳೆಗೆ ಅಲ್ಲಿ ಬರುತ್ತಿದ್ದರು. ಎಲ್ಲ ಮುಗಿದ ಮೇಲೆ ಕೇಜೋಡಿಸಿ, ದೇವರಿಗೆ ನಮಸ್ಕರಿಸಿ ಹೋಗುತ್ತಿದ್ದ.’

‘ಅವನ ಕ್ಷೇತ್ರ ಏನೂ ಅಗುತ್ತಿರಲಿಲ್ಲವೇ?’

‘ಇಲ್ಲ, ದೇವರಲ್ಲಿರುವ ವಿಶ್ವಾಸ ಹಾಗೆ ಮಾಡಿಸುತ್ತದೆ. ಬರಿ ಗಾಲಿಂದ ಅಗ್ಗಿ ಹಾಯುವದಿಲ್ಲವೇ? ಹಾಗೆ’

‘ಕೊನೆಗೆ ಹನುಮಂತದೇವರು ಅವನಿಗೆ ಪ್ರಸನ್ನಾಗಿ ತಾನು ಯಾವಾಗಲೂ ಅವನ ಬೆಸ್ತುಲ್ಲಿ ಇರುವದಾಗಿ ಹೇಳಿ ಬೆಸ್ತು ಮೇಲೆ ಮೂಡಿದ. ಅವನು ಬಂತ್ಯೇಯಿಲ್ಲದೆ ಬರಿಮೈಯಲ್ಲಿ ನಿಂತಾಗ ಜನರು ಹನುಮಂತಮೂರ್ತಿಯನ್ನು ನೋಡುತ್ತಿದ್ದರಂತೆ.’

‘ಇದನ್ನು ನೀವು ನಂಬುತ್ತೀರಾ?’

‘ನಾವು ನಂಬಿವದು, ಬಿಡುವದು ಬೇರೆಯ ವಿಷಯ. ಅವನು ಹನುಮಂತನ ಭಕ್ತನಿದ್ದುದಂತೂ ನಿಜ. ಅವನ ಶಿಷ್ಟ- ಪ್ರಶಿಷ್ಟರಲ್ಲಿ ಅನೇಕರು ಹನುಮಂತನ ಹೇಸರನ್ನು ಹೇಳಿದ್ದನ್ನಾದರೂ ನಾವು ನಂಬಲೇಬೇಕು.

ಕೊ.ಪ. ಹನೊಂದು ಹಣಿಯಾವ ಹಣಮಂತ ಸೌದಾಗರ

ಗೋಪಾಳ ಹೇಳಾನ ದುರದುಂಡಿ॥೫೬೩॥

ಇದು ‘ಹಾದಿಹಿಡದ ಹಾಡಬೇಕ’ ಎಂಬ ಗೋಪಾಳ ದುರದುಂಡಿ ಬರೆದ ಒಂದು ಹಾಡಿನ ಅಗಮ.

ಕೊ.ಪ॥ ಗುರುಹಣಮಂತ ಆರೋಪದೋಳಗ

ವಿಶ್ವಾಸ ಇಟ್ಟ ನಡದಾವ ವಿರೆ॥೫೬೪॥

ಇದು ಯಂತನ ‘ಶಿರಶಿರ’ ಎಂಬ ಪದದ ಅಗಮ.

ಚಾಲ್ || ಗಂಡಮೆಟ್ಟೆ ತೇರದಾಳ ಶಾರಾ ||  
 ಗುರು ಸೈದಾಗರ ವಿದ್ಯಾದ ಮಡಾ ||  
 ತಗದ ಹೇಳ್ಯಾರ ಅನುಭವ ತೋಡಾ ||||  
 ಹೊಪ್ || ಚತುರ ತುಕಾರಾಮ ಗೋವಾಳ ದುರದುಂಡಿ  
 ಪ್ರಸನ್ನ ಅವರಿಗೆ ಬಾಲಹಣಮಾ ||ಇ ಚೌಕ್ ||

ಇದು ‘ಮದರಂಗಿಗಿಡ’ ಎಂಬ ಪದದಲ್ಲಿ ಬರುವ ಇನ್ನೊಂದು ಅಗಮ.’ ಈ ಅಗಮಗಳನ್ನು ಕೇಳಿದಾಗ ಅವನು ಹನುಮಂತನ ಭಕ್ತನೀಂಬುದು ನನಗೂ ನಿಜ ಅನಿಸಿತು.

ಬಬಲಾದಿ ಸ್ತುಮಿಗಳ ಸಂಪರ್ಕದ ವಿಷಯವಾಗಿ ಕೇಳಿದೆ. ಸಂಪರ್ಕ ಬಂದುದನ್ನು ಒಟ್ಟೊಂದ. ಮತ್ತೊಂದ. ಹೇಳಿದ.

‘ಚೋಡ್ಯತೆಪ್ಪ ಅಂತರ್ಜಾಪ್ನಿಯಾಗಿದ್ದ. ಪ್ರಾವಾಂಭಾವಿಯಾಗಿ ಅವನಿಗೆ ಎಲ್ಲವೂ ತಿಳಿಯುತ್ತಿತ್ತು. ಬಡಿಗನಲ್ಲಿ ಹೋಗಿ ಬಂದು ಗೂಟವನ್ನು ಕೆತ್ತಿಸಿ ತಂದು ಮನೆಯ ಮುಂದೆ ಅಂಗಳದಲ್ಲಿ ಬಡಿಯುತ್ತಿದ್ದ, ಯಾರಿಂದಾದರೂ ಒಂದಿಷ್ಟು ಮೇವು ತರಿಸಿ ಇಡ್ಯತ್ತಿದ್ದ. ಇದೆಲ್ಲ ಏಕ? ಎಂದು ಕೇಳಿದರೆ, ‘ಆ ಬಬಲಾದಿಯ ಸ್ತುಮಿ ಬರುವವನಿದ್ದಾನೆ. ಅವನ ಕುದುರೆಗಾಗಿ ಇದೆಲ್ಲ ಮಾಡಬೇಕಾಗಿದೆ ಎನ್ನುತ್ತಿದ್ದ ಜನರು ಅದನ್ನು ನಿರೀಕ್ಷಿಸುತ್ತಿದ್ದರು. ಅವನ ಹೇಳಿಕೆ ನಿಜವಾಗುತ್ತಿತ್ತು.

“‘ಅವನೊಬ್ಬ ಯೋಗಿಕವ್ಯಕ್ತಿಯಾಗಿದ್ದನೀಂದು ನಿಮಗೆ ಅನ್ನಿಸುತ್ತದೆಯೆ?’ ಖಿಂಡಿತವಾಗಿಯೂ ಅವನೊಬ್ಬ ಯೋಗಿಕ ವ್ಯಕ್ತಿ. ಇದರಲ್ಲಿ ಯಾವ ಸಂದೇಹಪೂರ್ವ ಇಲ್ಲ. ಹಿರಿಯರು ಹೇಳುವ ಬಂದು ಫಟನೆಯನ್ನು ಕೇಳಿದರೆ ಈ ಮಾತಿನ ಸತ್ತೆ ನಮಗೆ ಅರಿವಾಗದೆ ಇರದು. ಅದು ಹೀಗಿದೆ-

‘ಚೋಡ್ಯತೆಪ್ಪನೀಂದ ಪ್ರಭಾವಿತನಾದ ಒಬ್ಬ ವ್ಯಕ್ತಿ ಅವನಿಂದ ಉಪದೇಶ ಪಡೆದ. ಎಮ್ಮೇ ದಿನಗಳು ಕಳೆದವು. ಅವನು ತನ್ನ ಗತಿಯಲ್ಲಿ ಮುಂದುವರಿದಿದ್ದ. ಬಂದು ದಿನ ಅಲ್ಲಿಗೆ ನೀಲಗಾರರ ಗುರು ಬಂದ. ಉಪದೇಶ ಪಡೆದ ಇವನೂ ನೀಲಗಾರವನಾಗಿದ್ದರಿಂದ ಅವನ ಮನಸ್ಸು ಹೊಯ್ದಾಟಕ್ಕಿಷ್ಟಿತು. ತಮ್ಮ ಕುಲಗುರುಗಳಿಂದ ಉಪದೇಶ ಪಡೆಯಬೇಕೆಂದು ಬಯಸಿದ.

‘ಆ ಗುರುಗಳ ಬಳಿಗೆ ಹೋದ. ತನಗೆ ಅನುಗ್ರಹ ಮಾಡಬೇಕೆಂದು ವಿನಂತಿಸಿಕೊಂಡ. ಆಗ ಗುರುಗಳು,

‘ಕೂ ಮೊದಲು ನೀನು ಯಾರಿಂದಲಾದರೂ ಅನುಗ್ರಹ ಪಡೆದಿರುವೆಯಾ?’

‘ನಮೂರ್ವವನೆ ಆದ ಚೋಡ್ಯತೆಪ್ಪನೀಂದ ಪಡೆದಿದ್ದೇನೆ.’

‘ಹಾಗಿದ್ದರೆ, ಆ ಮೊದಲಿನ ಉಪದೇಶವನ್ನು ಅವರಲ್ಲಿಯೇ ಬಿಟ್ಟು ಬರಬೇಕು. ಅಂದರೆ ನನಗೆ ಮುಂದೆ ಉಪದೇಶ ನೀಡಲು ಬರುತ್ತದೆ.’

ಆ ವ್ಯಕ್ತಿ ಯಾವುದನ್ನು ವಿಚಾರಿಸದೆ ಜೊತೆಪ್ಪನ ಬಳಿಗೆ ಬಂದ. ನಡೆದ ವಿಷಯವನ್ನು ವಿವರಿಸಿದ. ಜೊತೆಪ್ಪ ಯಥಾರ್ಥವ್ಯಕ್ತಿ ‘ಅಗಲಿ’ ಎಂದ. ಒಂದು ತಂಬಿಗೆ ನೀರನ್ನು ತರಿಸಿದ. ಕೆಳಗೆ ಒಂದು ದೊಡ್ಡ ಕಲ್ಲು, ಅದರ ಮೇಲೆ ಕ್ಯೊಡ್ಡುವಂತೆ ಆ ವ್ಯಕ್ತಿಗೆ ಹೇಳಿದ. ಅವನ ಕೈಮೇಲೆ ನೀರು ಹನಿಸಿದ. ಶಾದಲೆ ಕಲ್ಲು ಹಾರಿಹೋಯಿತು. ಎಲ್ಲಾರಿಗೂ ಆಶ್ಚರ್ಯ.

‘ಈ ಸುಧಿ ಆ ನೀಲಗಾರ ಗುರುವಿಗೂ ತಲುಪಿತು. ಅವನು ಗುಣಗ್ರಹಿ. ತಾನೇ ಜೊತೆಪ್ಪನಲ್ಲಿಗೆ ಬಂದ.

‘ನಿಮ್ಮ ಉಪದೇಶವೇ ಇರಲಿ. ನನ್ನ ಉಪದೇಶ ಇದಕ್ಕಿಂತ ಮಿಗಿಲಾಗಲಾರದು.’

‘ಹೊಟ್ಟಿವನು ತೆಗೆದುಕೊಂಡ, ನಾನೇನು ಮಾಡಲಿ?’

ಜೊತೆಪ್ಪ ವಿನಮ್ಮವಾಗಿ ನುಡಿದ.

ಯಾರೆಂದಲೂ ಮಾತು ಹೊರಡಲಿಲ್ಲ.

ಇವೆಲ್ಲ ಪವಾಡಗಳು ಸಾಮಾನ್ಯವಾಗಿ ಮಹಾತ್ಮರ ಚರಿತ್ರೆಗಳಲ್ಲಿ ಬಂದೇ ಬರುತ್ತವೆ. ಆದರೆ ಜೊತೆಪ್ಪನ ವಿಷಯವಾಗಿ ಇವು ಏಕೆ ಹುಟ್ಟಿಕೊಂಡಿರಬೇಕು? ಎಂದು ಆಲೋಚಿಸಿದೆ. ಅವನಲ್ಲಿರುವ ಕಲಾನೈಪುಣಿ, ಕಾವ್ಯಸ್ಫುಟಿ ಅವನನ್ನು ಹೀಗೆ ಮಾಡಿರಬೇಕಂದು ಗಂಗಪ್ತ ಮುಂದೆ ಹೇಳಿದ ಒಂದು ಘಟನೆಯಿಂದ ನನಗೆ ವಿದಿತವಾಯಿತು. ಅವನು ಹೇಳಿದ್ದ-

‘ಸಾಮಾನ್ಯವಾಗಿ ‘ಕಣೆ’ ಬಾರಿಸುವುದರಲ್ಲಿ ಅಕ್ಕರಗಳನ್ನು ಹೊರಡಿಸುತ್ತಾರೆ. ಮಹಾಲಿಂಗಪುರದ ಶ್ರೀವೀರಭದ್ರಪ್ಪ ರುದ್ರಪ್ಪ ಕರಡಿ ಇವನು ತನ್ನ ಕರಡಿಯಿಂದ ಇಂತಹ ಅಕ್ಕರ ಹೊರಡಿಸುವುದನ್ನು ಕೇಳಿದ್ದೇನೆ. ಈತ ಗ್ರಂಥಲ್ಲಿ ದಿಲ್ಲಿಯಲ್ಲಿ ಪ್ರಜಾರಾಚೊತ್ತುವದಂದು ಭಾಗವತಿ ಪ್ರಧಾನಿ-ರಾಷ್ಟ್ರಪತಿಯವರಿಂದ ಪ್ರಶಸ್ತಿ ಪಡೆದಿದ್ದ. ಹಾಗೆಯೇ ಜೊತೆಪ್ಪನೂ ‘ಕಣೆ’ ಬಾರಿಸುವುದರಲ್ಲಿ ಪ್ರವೀಣನಾಗಿದ್ದ.

‘ಹಚ್ಚೆಂದರೆ’ ಕಣೆಯಲ್ಲಿ ಇಂದ ಅಕ್ಕರಗಳನ್ನು ನುಡಿಸುವುದುಂಟು. ಅಂತಲಗಿಯ ಅದವಿ ಸಿದ್ಧೋತ್ತರ ಮರದಲ್ಲಿ ಪ್ರತಿವರ್ಣವೂ ಜಾನಪದ ಕಲಾಮೇಳ ನಡೆಯುತ್ತದೆ. ದಿಕ್ಕ ದೇಶಗಳಿಂದ ಕಲಾಕಾರರು ಬಂದಿಯತ್ತಾರೆ. ಹಾಗೆ ಜೊತೆಪ್ಪನೂ ತನ್ನ ಗೀಗೀ ಮೇಳ ತೆಗೆದುಕೊಂಡು ಅಲ್ಲಿಗೇ ಹೋಗಿದ್ದು. ಅಲ್ಲಿ ಕಲಾಕಾರರು ನೆರೆಯುವುದರಿಂದ ತಮ್ಮ ಕಲಾಪ್ರದರ್ಶನಕ್ಕೆ ಅದೊಂದು ಉತ್ತಮ ಸ್ಥಳವೆಂದು ಕಲಾಕಾರರು ಅಲ್ಲಿಗೇ ಹೋಗುವುದುಂಟು. ಸಾರ್ವಜನಿಕರ ಗಮನಕ್ಕೆ ಬರುವಂತೆ ಮರದ ಒಂದು ಗೋಡೆಯಲ್ಲಿ ಕರೆಬಾರಿಸುವ ಗುಣಯನ್ನು ಜೊತೆ ಬಿಡಲಾಗಿತ್ತು. ಅದರ ಮೇಲೆ ಇಂದ ಗ್ರಂಥ ಅಕ್ಕರಗಳನ್ನು ನುಡಿಸಿದವರು. ಇದನ್ನು ಪಡೆಯಲು ಅರ್ಥರು ಎಂದು ಬರೆಯಲಾಗಿತ್ತು.

‘ಬಂದವರೆಲ್ಲ ಇದನ್ನು ನೋಡುತ್ತಿದ್ದರೆ ಹೊರತು ಅದನ್ನುಪಡೆಯುವ ಹವಾಸ ಮಾಡಿರಲಿಲ್ಲ. ಅಲ್ಲದೆ ಇಂದಾಗಿ ಅಕ್ಕರಗಳನ್ನು ನುಡಿಸುವುದು ಸಾಮಾನ್ಯವಲ್ಲ.

‘జ్ఞోతెప్ప ఇదన్న నోడిద. బుద్ధి విచారకై తొడగితు. పణ కట్టిరువరిందరి హీగే బాలిశలు బరలేబేహు. ఎందు నిణయిసిద. ఆదన్న గేద్దుకోండే తీరబేంబ హట మూడితు. అదు సాక్షిక హట.

‘తేరదాళకై ఒందమేలే కంచగారర పరసప్ప ఎంబవనిగే ఈ అక్షర నుడిసువదక్కే కలిసతోడగిద. దినే దినే ఆవనల్లి ప్రగతి కాణిసతోడగితు. జ్ఞోతెప్పనల్లి విల్మాసపుట్ట జనరు ఈ కాయిదల్లి ఆశేయాగి నింతరు. || 11 || అక్షరగళు హోరహోమువువరేగూ దినకేళ్లందరంతే హోస కణగళన్న బిగిసిదరు. కోనెగూ జ్ఞోతెప్ప పరసప్పనన్న గురి ముట్టిసిద. గేద్దే తీరువేనెంబ ఆత్మిల్మాస మూడితు.

‘అంకలగిగే పయణిసిదరు. పరసప్ప కణిబారిసిద. ఒందు ఎరదు మూరు సారే మజలు నడేయితు. కలాపరిణతరు కేళిదరు. తలేమాగిదరు. కరతాడన మాడిదరు. దహోఽధార గగనవన్న వ్యాపిసితు. పరసప్ప, వస్తార జ్ఞోతెప్ప ఎల్లర కైగళ మేలే రారాజిసిదరు.

‘స్నామిగటు ఆదరపూవక సత్కరిసిదరు. గుణకే మత్తరపుంటే?

ఈ లుభ్వప నోడలు, పణకిట్ట గుణియన్న తరలు తేరదాళదింద నూరాయ ఎత్తినగాడి తుంబి జన జోగిద్దరంతే.

‘సరా, ఇదు పవాడవో? కలేయో?’

‘నిజవాగియూ ఇదోందు కలే. ఇదరల్లి సందేహవేనిద?’

‘కలాప్రవీణారిగే కలే, తిళయదవరిగే ఒందు పవాడ.’

గంగప్పన లక్ష్మి యుక్తియక్కవాగిత్తు.

‘సరా గేగీ మజలినల్లియూ ఇంతహ పవాడ సదృశ ఆనేశ ఘటనేగళన్న హేళుత్తారే. నిమగే అవకాశివద్దరే హేళుత్తేనే.’

‘అవశ్య హేళు. నాను ఒందిరుపుదు ఆపుగళన్న కేళువుదక్కగియే. అపుగళన్న భావేయల్లి హిడిదిట్టు, ముందిన పేళగేయవరిగే అరుకలు. గంగప్ప హేళుతోడిద.

‘తేరదాళ హరదేశియవర గండుమేట్టు ఇరువంతే అథణ నాగేశియవర ముఖ్యస్థలు. అదరంతే అల్లి హరదేశియూ అష్టే ప్రభావశాలియాగిత్తు. ముత్కామోదినశా, మకటులశా, ఇమామశా, సిద్ధరూమచ్ఛేరి ముంతాదవరు నాగేశియ వస్తాదరు. హణ్ణు, హచ్చు మాడి వద మాడువవరు.

‘ದೀಪಕರಾಗ ಮಾಡುವುದರಿಂದ ದೀಪ ಹೊತ್ತಿಕೊಳ್ಳುವಂತೆ, ಡಟ್ಟಿನಬದ ಹಾಡುವುದರಿಂದ ತಕ್ಕಡಿಯ ಮೇಲೆ-ಕೆಳಗೆ ಆಗುತ್ತದೆಂದು ಒಂದು ಹೇಳಿಕೆ. ಒಮ್ಮೆ ಅಥವೆಯಲ್ಲಿ ಮಣಿನ ಪರಡಿಯುಳ್ಳ ಒಂದು ತಕ್ಕಡಿಯನ್ನು ಸಿದ್ಧಗೊಳಿಸಿದ್ದರು- ಆ ಪರಗಳಿಗೆಲ್ಲ ತೂತು, ಒಂದು ಪರಡಿ ನಾಗೇಶಿಯದಾದರೆ ಇನ್ನೊಂದು ಹರಡೇಶಿಯದು. ತಮ್ಮಹಾಡಿನಿಂದ ನಾಗೇಶಿಯ ಪರಡಿ ಭಾರವಾಗಿ ಕೆಳಕ್ಕೆ ಒಂದು ಹರಡೇಶಿಯ ಪರಡಿ ಮೇಲಕ್ಕೆ ಹೋಗಬೇಕು. ಹೀಗೆ ಒಂದು ಹಾಡನ್ನು ಕಟ್ಟಿ ಸಾಧನೆ ಮಾಡಿದ್ದರು. ಇದು ಯಾರಿಗೂ ಗೊತ್ತಾಗದೆ ಗುಪ್ತವಾಗಿ ನಡೆದುದು.

‘ಒಂದು ಉತ್ತಮವದ ಸಮಯದಲ್ಲಿ ತೇರದಾಳದವರಿಗೆ ಹಾಡಲು ಎಲೆಕೊಟ್ಟರು. ಅವರೂ ಅದನ್ನು ಹಿಡಿದರು. ಆ ಪ್ರಕಾರ ಮಜಲು ಕೂಡಿತು. ವಾಡಿಕೆಯಂತೆ ಹರಡೇಶಿಯವರಾದ ತೇರದಾಳದವರು ಅಡ್ಡೆ ಏರಿದರು.

ಗಣಪತಿಯ ಸ್ಮರಣೆ ಮಾಡಿದರು. ಒಂದು ಪದಹಾಡಿ, ಖ್ಯಾಲಿ ಹೇಳಿ ಇಳಿದರು.

‘ಅಡ್ಡೆಯ ಮೇಲೆ ತಕ್ಕಡಿ ತೂಗುತ್ತಿತ್ತು. ನಾಗೇಶಿಯ ಅಥವೆಯ ಮೇಳದವರು ಸ್ಮರಣೆಯಾಡಿ ಹಾಡತೋಡಿದರು. ತಕ್ಕಡಿಯಲ್ಲಿಯ ನಾಗೇಶಿಯ ಪರಡಿ ಕೆಳಕ್ಕಿಳಿಯಿತು. ಖ್ಯಾಲಿ ಹಾಡಿ ಅಡ್ಡೆ ಇಳಿದರು. ಇಳಿಯವಾಗ ‘ಮುಂದೆ ಹಾಡುವವರು ಈ ತಕ್ಕಡಿಯನ್ನು ಸಮ ಮಾಡಿದ್ದರೆ ಡಪ್ಪೆ ಇಟ್ಟುಹೋಗಬೇಕು.’ ಎಂದು ಶತ್ರು ಹಾಕಿದರು. ‘ಇಂದೇ ಅಲ್ಲ, ಎಂದು ಬೇಕಾದರೂ ಹಾಡಿ ತಕ್ಕಡಿಯನ್ನು ಸಮಪಾಡಬಹುದು.’ ಎಂದು ಅಹ್ವಾನವಿತ್ತರು. ತೇರದಾಳದವರಿಗೆ ಇದು ಗೊತ್ತಿರಲಿಲ್ಲ. ಇದೊಂದು ಅನನುಭವಿಕರ ಗಂಪು. ಡಪ್ಪೆ ಇಡಬೇಕಾಯಿತು.

‘ಈ ತರುಣರ ಮೇಳ ಜೊತ್ತೆಪ್ಪನಿಗಾಗಲಿ, ತುಕಾರಾಮಾನಿಗಾಗಲಿ ಹೇಳಿರಲಿಲ್ಲ. ಅವರನ್ನು ಕೇಳಬೇ ಎಲೆ ಹಿಡಿದಿದ್ದರು. ಪರಸ್ಪರಿ ಹೀಗಾದಾಗ ಅವರಲ್ಲಿಯೆ ಒಬ್ಬ ರಾತ್ಮೋರಾತ್ಮಿ ತೇರದಾಳಕ್ಕೆ ಒಂದು ಜೊತ್ತೆಪ್ಪ, ತುಕಾರಾಮಂಗೆ ವಿವಯ ನಿವೇದಿಸಿದ.

‘ಜೊತ್ತೆಪ್ಪ ಒಂದರೆಕ್ಕಣ’ ಯೋಚಿಸಿದ.

‘ನಡಿ ತುಕಾರಾಮ’ ಎಂದ.

ಎಲ್ಲರೂ ಕೂಡಿ ಹೊರಟಿರು.

‘ಜೊತ್ತೆಪ್ಪ ಪದರಚನೆ ಮಾಡುತ್ತ, ತುಕಾರಾಮನಿಗೆ ಹೇಳುತ್ತ ದಾರಿ ಕ್ರಮಿಸಿದರು. ಚೆಳಗು ಹರಿಯುವದರೂಳಗೆ ಅಥವೆಯನ್ನು ತಲುಪಿದರು. ಪದವೂ ಸಿದ್ಧವಾಗಿ ತುಕಾರಾಮನ ಕಂಠಗತವಾಗಿತ್ತು. ಅವನು ಅಡ್ಡೆ ಏರಿ ಚಾಪಹಾಕಿದ ಡಟ್ಟಿನ ಮೇಲೆ. ಜನಸ್ಮೋಮ ಒಮ್ಮೆ ಕೊಗಿ ಚಪ್ಪುಳಿ ಹಾಕಿ ಶಾಂತವಾಯಿತು.

‘ಚಾಪ ಕೊಟ್ಟ ಹಾಡಲಾರ ಒಂದಿವ.. ಎಂದು ಪ್ರಾರಂಭಿಸಿದ. ಒಂದು, ಎರಡು ಚೊಪುಗಳು ಮುಗಿದವು. ಚಪ್ಪುಳಿ ಹಷ್ಟೋದಾಗ್ನರಗಳು ಮೋಳಗತೋಡಿದವು. ಈವಿ ಗಡಚಿಕ್ಕಿದವು. ತಕ್ಕಡಿ ಸಮದಂಡಿಗೆಯಾಗಿತ್ತು.

‘ಮುಂದಿನ ಚೌಕ ಪ್ರಾರಂಭವಾಯಿತು. ಹರದೇಶಿಯ ಪರದಿ ಕೆಳಕ್ಕಿಳಿ-ಯತೊಡಗಿತು. ಪದಮುಗಿಯುತ್ತಿದ್ದಂತೆ ಚಿತ್ತ ಆದಲು ಬದಲಾಗಿತ್ತು. ಮೇಕಮುಂಗಲಿ ಕಟ್ಟಿ ಜ್ಯೋತಿರ ಮಾಡಿದರು. ಮೂಡಣಾದಲ್ಲಿ ಸೂರ್ಯಮೇಲೆ ಬಂದ, ತೇರದಾಳದ ಜೋತಿ ಸುತ್ತಲೂ ವ್ಯಾಪಿಸಿತು.

‘ಅಂದಿನಿಂದ ತೇರದಾಳದವರು ‘ಕಾಟಾಹಚ್ಚಿ’ ಹಾಡುವವರು ಎಂದು ಪ್ರಸಿದ್ಧರಾದರು.’

ನನ್ನ ಕುಶಾಹಲ ಕೇರಳಿತು.

‘ಆ ಹಾಡಾ ಹಾಡಿರಿ. ಆದನ್ನ ತೆಗೆದುಹೊಳ್ಳುತ್ತೇನೆ.’

‘ನನಗೆ ಅದು ಬರುವುದಿಲ್ಲ, ನನ್ನ ವಸ್ತುದ ಬಾಲತುಕಾರಾಮ ಅದನ್ನ ಕಲಿಯಬೇಡ, ಹಾಡಬೇಡ ಎಂದು ನಿಷೇಧಿಸಿದ್ದಾನೆ.

‘ವಿಕೆ ಹಾಡಬಾರದು? ಅದು ಮುಂದಿನವರಿಗೆ ತಿಳಿಯಬೇಡವೇ?’

‘ನೀವು ಹೇಳುವುದು ಸರಿ. ಆದರೆ ಹಾಡಿದವನು ಪ್ರಪಂಚವನ್ನೇ ಪರಿತ್ವಾಗ ಮಾಡುವನೆಂದು ಪ್ರತೀತಿಯಿದೆ. ಅದಕ್ಕೇ ಹಾಡಬಾರದು.’

ಹಾಗಾದರೆ ಇಂತಹ ನಂಬಿಕೆಯಿಂದ ಅತ್ಯಮೂಲ್ಯವಾದ ಆ ಸಂಪಾದ- ಜವಾಬಿನ ಸಂಪತ್ತನ್ನೇ ಕಳೆದುಹೊಂಡಂತಾಯಿತು.

‘ಹೌದು’ ತಲೆತೊಗಿದ.

ಸಂಜೀಯಾಗುತ್ತ ಬಂದಿತು. ಅವರ ಮನೆಯಿಂದ ಕರೆಬಂದಿತು. ಹೊತ್ತು ಮುಳುಗುವದರೊಳಗೆ ಉಂಟ ಮಾಡಬೇಕು. ಏಕೆಂದರೆ ಅವನು ‘ವ್ಯಾಂಸಾ’ ಮಾಡುತ್ತಿರುವದಾಗಿ ಹೇಳಿದ. ಇದರಿಂದ ಅವನು ಜೈನನೆಂದು ತಿಳಿಯಿತು.

ನಾವೂ ಹೊರಬೇವು.



## ಚತುರ ತುಕಾರಾಮು

ಮನೆತನ

ಜ್ಯೋತಿಷ್ಪತ್ರ ತೇರದಾಳದ ಲಾವಣೀ ಸಂಪ್ರದಾಯಕ್ಕೆ ಮೂಲ ಪುರಣನಾಗಿದ್ದರೆ ಈ ಲಾವಣೀಗೆ ಹೇಸರು ತಂದವನು ತುಕಾರಾಮು. ಸತ್ಯಾಶ್ವನಿಂದಲೇ ಸತ್ಯ ಸಂಪ್ರದಾಯಕ್ಕೆ ಉತ್ತರವ್. ತುಕಾರಾಮು ಉತ್ತಮ ಗುರುವಿಗೆ ತಕ್ಕ ಶಿಷ್ಯ.

ತೇರದಾಳದಲ್ಲಿ ತುಕಾರಾಮನ ಮನೆತನದವರಿದ್ದಾರೆ. ಅವರಲ್ಲಿ ಶ್ರೀ ಬಾಬು ವೆಂಕಟ್ ಹೋಪಗಾರ ಇವರು ಹಿರಿಯರು. ಸುಮಾರು ೩೦ ವರ್ಷ ವಯಸ್ಸು.

ಅವರದು ಸಣ್ಣ ಮನೆ. ಆದರೆ ಮನಸ್ಸು ದೊಡ್ಡದು. ಮನೆಯಲ್ಲಿ ತಾಪತ್ಯಾವಿರಬಹುದೇನಿಸಿತು. ಆದರೂ ಅದರಲ್ಲಿಯೇ ಸಾವರಿಸಿಕೊಂಡು ಇದ್ದವರು. ನಾನು ಹೋದಾಗ ಅನಾರೋಗ್ಯದ ಮೂಲಕ ವಿಚಾಪುರಕ್ಕೆ ಹೋಗಿ ಬಂದಿದ್ದರು. ದೇಹ ನಿತ್ಯಾವಾಗಿತ್ತು. ಪ್ರವಾಸದಿಂದ ಬಳಲಿಕೆಯೂ ಆಗಿತ್ತು. ಆದರೂ ನಾನು ಬುಂದ ವಿಷಯ ಅವರ ಅನ್ನ ತುಕಾರಾಮನ ಮಗ ತಿಳಿಸಿದ. ನಮಗೆ ಬರಲು ಹೇಳಿದರು. ನಾವು ಅಲ್ಲಿಗೆ ಹೋದೆವು. ನಮನ್ನ ಆತ್ಮಿಯವಾಗಿ ಬರಮಾಡಿಕೊಂಡರು.

ನನ್ನ ಪರಿಚಯವನ್ನು, ನಾನು ತೊಡಗಿದ ಕಾರ್ಯವನ್ನು ಸ್ವಲ್ಪದರಲ್ಲಿ ವಿವರಿಸಿ ನೇರವಾಗಿ ವಿಷಯಕ್ಕೆ ಬಂದೆ. ಹೆಚ್ಚು ಮಾತನಾಡಿ ವೇಳೆ ಕಳೆಯುವಂತಿರಲ್ಲ. ದಣದವನಿಗೆ ಇನ್ನಷ್ಟು ದಣವು ಮಾಡಬೇಕೆನಿಸಲಿಲ್ಲ.

‘ನಿಮ್ಮ ಆರೋಗ್ಯ ಚೆನ್ನಾಗಿಲ್ಲ. ಅಯಾಸವಾಗಿದೆ. ಆದರೂ ನಿಮ್ಮ ಮನೆತನದ ಬಗ್ಗೆ ನಿಮಗೆ ಗೊತ್ತಿರುವ ವಿಷಯವನ್ನು ಸ್ವಲ್ಪದರಲ್ಲಿ ಕೇಳಬೇಕೆನಿಸಿದೆ. ಹೇಳಬಹುದಲ್ಲವೇ.’?

‘ಹೇಳುತ್ತೇನೆ. ಇದರ ಸಲುವಾಗಿಯೆ ಅಲ್ಲಿಂದ ಇಲ್ಲಿಯವರೆಗೆ ಬಂದಿರುವಿರ. ಹೇಳಬೇಕೆಂದು ಕ್ಷಮಾತ್ಮಕದೆಯೇ? ಹೇಳುತ್ತೇನೆ. ಈ ವಿಷಯವನ್ನು ಎಲ್ಲಿಂದ ಪ್ರಾರಂಭಿಸಲಿ?

‘ಆಂದರೆ?’

‘ತೇರದಾಳದಿಂದಲೋ? ಅಥವಾ ಅದಕ್ಕೂ ಹಿಂದಿನಿಂದಲೋ?’

‘ನಿಮಗೆ ಗೊತ್ತಿದ್ದರೆ ಅದಕ್ಕೂ ಹಿಂದಿನಿಂದಲೇ ಹೇಳಿರಿ.

‘ಮೂಲತಃ ನಾವು ತೇರದಾಳದವರಲ್ಲ. ಜತ್ತಿ, ಇಂದಿನ ಸಾಂಗತಿ ಜಲ್ಲಿಯ ಒಂದು ತಾಲೂಕು. ಅಂದು ಇದೊಂದು ಸಂಸ್ಥಾನವಾಗಿತ್ತು. ಈ ಸಂಸ್ಥಾನದಲ್ಲಿ ಡಪ್ಲಾಪುರ ಒಂದು ಹಳ್ಳಿ. ಅದು ನಮ್ಮ ಮೂಲ ಸ್ಥಳ. ಅಲ್ಲಿಂದ ನಮ್ಮ ಹಿರಿಯರು ಜತ್ತಿಯಲ್ಲಿ ಕೆಲವು ವರ್ಷ ಇದ್ದರಂತೆ. ಕೆಲಸ ಹುದುಕುತ್ತಾ. ಕುಡಚಿಗೆ ಹೋಗಿ, ಅಲ್ಲಿಂದ ತೇರದಾಳಕ್ಕೆ ಬಂದುದಾಗಿ ತಿಳಿಯತ್ತದೇ.’

‘ನಮ್ಮ ಮನೆತನದ ಹೇಳವರು ಹೇಳುವ ಅಥಾರದ ಮೇಲಿಂದ ಈ ಮಾತನ್ನು ನಾನು ಹೇಳುತ್ತಿದ್ದೇನೆ. ನಮ್ಮ ಹಿಂದಿನವರು ಅಷ್ಟಾಗಿ ಕಲಿತವರಲ್ಲ. ಏನನ್ನೂ ಬರೆದಿಟ್ಟಿಲ್ಲ, ನಾನೇನೂ ಸ್ವಲ್ಪ ಮಟ್ಟಿಗೆ ಕಲಿತಿದ್ದೇನೆ. ಅಳಿದುಳಿದದ್ದನ್ನು ಸಂಗ್ರಹಿಸಿದ್ದೇನೆ. ಹೇಳವರ ಅಥಾರದಿಂದಲೇ ನಾವಿಂದು ಹೇಳುವದು.’

‘ನೀವು ಹೇಳಿದ ಸಂಗತಿಯನ್ನು ನೋಡಿದರೆ ನಿಮ್ಮ ಮನೆತನದವರು ಅಲೇಂದಾರಿ ಎಂದು ಅನಿಸುವದಿಲ್ಲವೇ?’

‘ಅನಿಸುತ್ತಿದೆ. ನಾವು ಜಾತಿಯಿಂದ ಉಪ್ಪಾರರು. ವೆಂಕಟರಮಣನ ಭಕ್ತರು. ಆದರೂ ಮಂಗಸೂಳಿಯ ಮಲ್ಲಯ್ಯ ನಮ್ಮ ಕುಲದೇವರು. ಅದರಂತೆ ಚಿಂಚಲಿಯ ಮಾಯವ್ಯಾನನ್ನು ನಮ್ಮವರು ಆರಾಧಿಸುತ್ತೇ ಬಂದಿದ್ದಾರೆ. ಹೀಗಿದ್ದರೂ ನಮ್ಮ ವೃತ್ತಿ ಮೋಪಗಾರಿಕೆ ಅಂದರೆ ಮನೆಕಟ್ಟವುದು.’

‘ಮನೆ ಕಟ್ಟುವವರಿಗೇ ಸಾಫಿಯಾಗಲು ಮನೆಯಿರಲಿಲ್ಲವೇ?’

‘ಸಾಹೇಬರೆ, ನೇಕಾರನ ಹೆಂಡತಿ ಬತ್ತಲೇ ಎನ್ನುವ ಗಾದೆಯ ಮಾತು ಸುಳ್ಳಲ್ಲ. ಮೋಪಗಾರರ ಸ್ಥಿತಿಯೂ ಹಾಗೇಯೆ.’

‘ಮೂಲಸ್ಥಳವಾದ ಡಪ್ಲಾಪ್ರರದಿಂದ ಕೆಲಸಕ್ಕಾಗಿ ಹೊರಟವರು ಕೆಲಸ ಸಿಕ್ಕ ಕಡೆ ಮುಖಿಮಾಡಿ ಹೊರಟರು. ಕೆಲಸ ಸಿಕ್ಕಲ್ಲಿ ಕೆಲ ದಿನ ನಿಂತರು. ಮತ್ತೆ ಮುಂದೆ ನಡೆದರು. ಆದರೆ ಐದಾರು ತೇರದಾಳದಲ್ಲಿಯೇ ನಿಂತಿದ್ದಾರೆ.’

‘ಇದಕ್ಕೆ ಕಾರಣವೇನಿರಬಹುದು?’

‘ನನಗನಿಸುವಂತೆ ನಮ್ಮ ಮೂಲ ತುಕಾರಾಮನಿಗಿಂತ ಹಿಂದೆಯೇ ನಮ್ಮ ಹಿರಿಯರು ತೇರದಾಳಕ್ಕೆ ಬಂದಿರಬೇಕು. ಈ ಉಳಿನ ಪ್ರಾರ್ಥನೆ ಅಗನೆಯಲ್ಲಿ ಒಂದು ವೆಂಕಟರಮಣನ ಗುಡಿಯಿರುವುದನ್ನು ನೀವು ನೋಡಿರಬೇಕು. ಅದರಂತೆ ನಮ್ಮ ಮನೆಯ ಪಕ್ಕದಲ್ಲಿಯೂ ಒಂದು ವೆಂಕಟರಮಣನ ಗುಡಿ ಇದೆ. ಅದು ದೊಡ್ಡ ಗುಡಿ, ಇದು ಸಣ್ಣ ಗುಡಿ. ಯಾವ ಕಾರಣಕ್ಕಾಗಿ ಎರಡು ಗುಡಿಗಳಾದುವೋ ನನಗೆ ಗೊತ್ತಿಲ್ಲ. ಆ ದೊಡ್ಡ ಗುಡಿಯ ಪೂಜೆಯನ್ನು ಬ್ರಾಹ್ಮಣಾರು ಮಾಡುತ್ತಿದ್ದರೆ, ಈ ಸಣ್ಣ ಗುಡಿಯ ಪೂಜೆಯನ್ನು ನಮ್ಮ ಹಿರಿಯರು ಮಾಡುತ್ತಾ ಬಂದಿದ್ದಾರೆ. ಸಾಮಾನ್ಯವಾಗಿ ನಮ್ಮ ಮನೆತನದ ಹಿರಿಯನಾದವನೇ ಈ ಪೂಜೆಯನ್ನು ಮಾಡುವದು ನಡೆದು ಬಂದ ರೀತಿ. ಆ ಪ್ರಕಾರ ನಮ್ಮ ಅಣ್ಣ ತುಕಾರಾಮನಿಗೇ ಈ ಪೂಜೆ ಇದ್ದಿದ್ದು, ಅವನ ತರುವಾಯ ಅವನ ಮಗ ಕಲ್ಲಪ್ಪ. ಇಲ್ಲಿ ಉಳಿಯದೆ ನರಸೋಬಾಡಿಗೆ ಹೋಗಿದ್ದಾನೆ. ಇದರ ಜೀವೋದ್ಧಾರಕಾಗಿ ಒಂದು ಟ್ರಿಸ್ಟ್‌ನ್ನು ಮಾಡಿ ನನ್ನ ಬೇರೋಮನ್ ಮಾಡಿದ್ದಾರೆ. ಹೀಗಾಗಿ ಆ ಪೂಜೆ ನನಗೆ ಬಂದಿದೆ.

‘ಕೂ ರಗಳೆಗಳನ್ನಲ್ಲ ಏಕೆ ಹೇಳುತ್ತಿರುವೆಂದು ನಿಮಗನಿಸಿರಬಹುದಲ್ಲವೇ? ಕೇಳಿರಿ, ಆ ವೆಂಟಿರಮಣ ಪೂರ್ವಿಗಾಗಿ ಒಬ್ಬ ಬ್ರಾಹ್ಮಣ ಇಂ ಎಕರೆ ಜಮೀನು ಕೊಟ್ಟಿದ್ದಾನೆ. ಬಹುತರವಾಗಿ ಅವನೇ ಈ ಗುಡಿಯನ್ನು ಕಟ್ಟಿಸಿರಬಹುದು.’

‘ಹೌದು, ನಿಮ್ಮ ತರ್ಕ ಸರಿಯಾದುದೆ. ಎತ್ತಿಕೊಂಡು ಹೋಗುವಂತಹ ವಸ್ತುವಿದ್ದರೇ ನಿಮ್ಮ ಹಿರಿಯರು ಹಾಗೇಯೇ ಮಾಡುತ್ತಿದ್ದರೇನೋ! ಹಾಗೆ ಮಾಡಲು ಬಾರದಿರುವುದರಿಂದ ಸಾಗುವಳಿ ಮಾಡುತ್ತಾ ಇಲ್ಲಿಯೇ ನಿಂತಿದ್ದಾರೆ.’

ಎಲ್ಲರು ನಕ್ಷೆ.

‘ನಿವೆನುವುದು ನಿಜ. ಜಮೀನು ಆಜೆಹಾಕಿ ನಿಲ್ಲಿಸಿದಂತಾಯಿತು. ಇಲ್ಲಿಯೇ ಉಂದರು.’

‘ಇದಕ್ಕಿಂತಲೂ ಹೆಚ್ಚಾಗಿ, ನಮ್ಮ ಮನೆತನದ ಕೇತ್ತಿ ಇಲ್ಲಿಯೇ ಬೆಳಗಬೇಕಿತ್ತು. ಅದಕ್ಕಾಗಿಯೇ ಇಲ್ಲಿ ಬಂದು ನಿಂತಿರಬೇಕು.’

‘ಅದು ಹೇಗೆ?’ ಅವನ ಒಗಟು ಅಥವಾಗದೆ ಕೇಳಿದೆ.

‘ನಮಗೆ ಇತಿಹಾಸದಲ್ಲಿ ಒಂದು ಸ್ಥಾನ ದೊರೆತದು ತುಕರಾಮನಿಂದ; ಲಾವಣ್ಯ ಸಾಹಿತ್ಯದಿಂದ. ತುಕರಾಮನಿಗೆ ಬೆಳಕು ನೀಡಿದವನು ತೇರದಾಳದ ಕಲ್ಪಿಯ ಜ್ಯೋತಿಪ್ರೇ. ಅವನ ಸಹವಾಸ ದೊರೆಯುವ ಸಲುವಾಗಿಯೆ ತುಕರಾಮ ಇಲ್ಲಿ ಹುಟ್ಟಬೇಕಾಯಿತು. ಇದು ಒಂದು ದೃವಯೋಗವೆಂದು ಹೇಳಬೇಕು.’

‘ಇದನ್ನು ನೀವು ನಂಬುತ್ತಿರಾ?’

‘ನಂಬಲೇ ಬೇಕು ಸಾಹೇಬರೆ, ಅವಿದ್ಯಾವಂತರಾದ ಅಸಂಸ್ಕೃತರಾದ ನಮ್ಮ ಮನೆತನಕ್ಕೆ ಸಂತನಾದ ಜ್ಯೋತಿಪ್ರೇನ ಆಶೀರ್ವಾದ ದೊರೆಯುವುದಾಗಲಿ, ಪಾಮರನಿಂದ ಹಿಡಿದು ಪಂಡಿತರವರಿಗೆ ಎಲ್ಲರಿಂದ ಹಾಡಿನಲ್ಲಿ ಸ್ವ ಎನ್ನಿಸಿಕೊಳ್ಳುವುದಾಗಲಿ ದೃವಬಲವಿಲ್ಲದೆ ಸುಮನ್ನೆ ಆಗುತ್ತದೆಯೆ?’

‘ಜ್ಯೋತಿಪ್ರೇನ ವಿಷಯವಾಗಿ ‘ಸಂತ’ ಎಂದಿರುವುದನ್ನು ಕೇಳಿ ನನಗೆ ಕುತೂಹಲ ಉಂಟಾಯಿತು- ಗುರಷ್ಟ ಇವನನ್ನು ಅಲ್ಲಾಕ ವ್ಯಕ್ತಿ ಎಂಬಂತೆ ನಿರೂಪಿಸಿದ್ದ . ಇವನೂ ಸಂತ ಎಂದು ಹೇಳಿದ. ನಾನು ಕೇಳಿದೆ.

‘ಜ್ಯೋತಿಪ್ರೇ ಸಂತನಾಗಿದ್ದನೆ?’

‘ಕೊರಳಲ್ಲಿ ಏಣ ಹಾಕಿ, ತಂಳಿಗಿ ಮಾಲೆ ಧರಿ, ಪಂಥರಪುರದ ವಾರಕರಿಯಾಗಿದ್ದನೇ ಇಲ್ಲವ್ಯಾ ನನಗೆ ಗೊತ್ತಿಲ್ಲ. ಆದರೆ ಸಂತ, ಸಾಧು ಎನ್ನುವಲ್ಲಿ ಯಾವ ಸಂದೇಹವೂ ಇಲ್ಲ, ಇಂದು ನಮಗೆ ಅವನು ರಚಿಸಿದ ಪದಗಳು ಸಾಕಷ್ಟು ಸಿಗದಿದ್ದರೂ ದೊರೆಯುವ ಕೆಲವೇ ಕೆಲವು ಪದಗಳಾದರೂ ಬಹುಮೌಲ್ಯಗಳಾಗಿವೆ. ಅಲ್ಲದೆ ತನ್ನ ಒಂದು ಹಾಡಿನಲ್ಲಿ,

ಖಾಲ್ || ಕೂಟನಲ್ಲಿ ಕೂಡಿದವ ಶೈವಾ |  
ಸಾಧು ಸೌಧಾಗಾರನ ಕವಿ ನೇಟಾ ||

ಕೂ.ಪ್ || ಜಗವಲ್ಲಾ ಪರಬಹ್ಯ ಸ್ವರೂಪಾ ಬಾಕಿಯಾಲ್ಲಾ ಸುಳ್ಳಾ ||೨||  
-ಎಲ್ಲಾ ಸುಳ್ಳಾ

ಇಲ್ಲಿ ಬಳಸಿರುವ ಸಾಧು ಎನ್ನುವ ಪದ ಅಹಮ್ಮಿಕೆಯಿಂದ ಹೇಳಿಕೊಂಡಿರುವುದಲ್ಲ.  
ನಿರಾಭಾರಿತ್ವವನ್ನು ತಿಳಿಸುವಂತಹುದು.

ಅವರು ಮುಂದುವರಿಸಿದರು.

‘ನಮ್ಮ ಮನತನದ ಕುಲಕುಣಿ ಮೋಪಗಾರಿಕೆಯಾದುದರಿಂದ ಸರ್ವಸಾಮಾನ್ಯವಾಗಿ  
ಬಹಳ ಜನರ ಸಂಪರ್ಕ ಬರುವದು ಸಹజ. ಈಗಾಗಲೇ ಜ್ಯೋತಿಷ್ಪತ್ರ ಪ್ರಸಿದ್ಧಿಯನ್ನು  
ಪಡೆದ ಸ್ವೇಂದ್ರಾದಾಗರನಾಗಿದೆ. ಹೇಗೋ ಆವನ ಸಂಪರ್ಕ ನಮ್ಮ ತುಕಾರಾಮನಿಗೆ  
ಉಂಟಾಯಿತು.’ ‘ಇವನಿಗಂತ ವೋದಲೇ ಸೌಧಾಗಾರನದು ಒಂದು ಲಾವಣಿ ಮೇಳ  
ಇದ್ದಿರಚೇಕೆಸುತ್ತದೆ. ಏಕೆಂದರೆ, ಸೌಧಾಗಾರನನ್ನು ಗುರುವೆಂದು ಮನ್ನಿಸುತ್ತಾನೆ.  
ಬಹುತರವಾಗಿ ತೆಲ ತಲಾಂತರಗಳಿಂದ ಮುಂದಿನವರೂ ಅವನನ್ನು ಗುರುವೆಂದು  
ಪೂಜ್ಯಭಾವನೆಯಿಂದ ತಮ್ಮ ಹಾಡಿನ ಅಗಮಗಳಲ್ಲಿ ಕರೆದುಕೊಂಡು ಬಂದಿದ್ದಾರೆ.  
ಆದರೆ ಅವನನ್ನು ವಸ್ತುದನೆಂದು ಕರೆದಿಲ್ಲ. ತುಳಜಾರಾಮನು ತನ್ನ ವಸ್ತುದನೆಂದು  
ಹೇಳಿದ್ದಾನೆ. ಅಂದರೆ, ಸೌಧಾಗರ ಮತ್ತು ತುಕಾರಾಮನ ನಡುವೆ ಈ ತುಳಜಾರಾಮ  
ಇದ್ದಿರಬೇಕು.’

‘ ಈ ತುಳಜಾರಾಮನ ಬಗ್ಗೆ ಹೆಚ್ಚಿಗೆ ಏನಾದರೂ ತಿಳಿಯುತ್ತದೆಯೆ? ’

‘ಇಲ್ಲ, ಹೆಚ್ಚಿಗೇನು ತಿಳಿಯುವುದಿಲ್ಲ.’

ತುಕಾರಾಮನ ಕಾಲ

‘ಇವರು ಎಂದು ಹುಟ್ಟಿ-ಬಾಳಿ-ಬೆಳಿಗಿದರೆಂಬ ಬಗೆಗೆ ಏನಾದರೂ ಹೇಳಬಹುದೆ?’

‘ಎಂದು ಹುಟ್ಟಿದರು ಎಂಬುದರ ಬಗೆಗೆ ಖಚಿತವಾದ ಆಧಾರಗಳಿಲ್ಲ. ಎಮ್ಮೆ  
ವರ್ವಣಗಳ ಹಿಂದೆ ಎಂಬುದೂ ನಮಗೆ ಗೊತ್ತಿಲ್ಲ. ಆದರೆ ಒಂದು ಏಷಯವನ್ನು  
ನಿಮಗೆ ತಿಳಿಸುತ್ತೇನೆ. ಆದರ ಮೇಲಿಂದ ಅವರು ಇದ್ದ ಕಾಲವನ್ನು ನೀವೇ ಲೇಕ್ಕೆ  
ಹಾಕಬಹುದು.’

‘ಹೇಳಿರಿ ಏನಾದರು ಸುಳಿವು ದೊರೆಯುತ್ತಿದ್ದರೆ ಅದನ್ನು ಹಿಡಿದು ಉಹಳೆಯ  
ಕುದುರೆಯನ್ನು ಓಡಿಸಬಹುದು.’

ಕಡಲಲ್ಲಿ ಮುಳುಗುತ್ತಿರುವವನಿಗೆ ಒಂದು ಕಟ್ಟಿಗೆಯ ತುಂಡು ದೊರೆತಮ್ಮೆ  
ಸಂತೋಷವಾಯಿತು. ಯಾರನ್ನು ಕೇಳಿದರೂ ನಕಾರಾತ್ಮಕ ಉತ್ತರವೇ ಕಾಯ್ದಿರುತ್ತು..

ಅಂದು ಗುರಪ್ಪೆ ಮುತ್ತಾನೋಂದಿಗಿನ ಚಚೆಯಲ್ಲಿ ಒಂದು ರೀತಿಯ ಸಮಾಧಾನವುಂಟಾಗಿತ್ತು. ಹಾಗೆಯೇ ಇಲ್ಲಿಯೂ ಏನಾದರೊಂದು ಆಶಾಕಿರಣ ಮೂಡಬಹುದೆಂದು ಅತ್ಯಾಸಕ್ತಿಯಿಂದ ಕೇಳಲ್ಪೊಡಿಗಿದೆ.

‘ಇದಕ್ಕಿ ಮತ್ತೆ ನಮ್ಮ ಹೆಳವರನ್ನು ಆಶ್ರಯಿಸಬೇಕು. ಅವರನ್ನು ಕೇಳಿದಾಗ ನಮಗೆ ಅವರು ನಮ್ಮ ವಂಶಾವಳಿಯನ್ನು ಕೊಟ್ಟಿದ್ದಾರೆ-ತುಕಾರಾಮನಿಂದ ಈಚಿನದನ್ನು. ಅವರ ಪ್ರಕಾರ ನಮ್ಮ ವಂಶಾವಳಿ ಹೀಗಿದೆ.’

### ವಂಶಾವಳಿ

ಈ ವಂಶಾವಳಿಯನ್ನು ನೋಡಿದೆ. ಇಂದಿನಿಂದ ಬದಾರು ತಲೆಮಾರಿನಮ್ಮೆ ತುಕಾರಾಮ ಹಿಂದೆ ಕಂಡ. ಗಜಿಂ ವರ್ಷಗಳಷ್ಟುದರೂ ಹಿಂದೆಯೇ ಇದ್ದಿರಬೇಕೆನಿಸಿತು. ಅಂದರೆ ಕೀ.ತ. ಗಳ್ಳಿ-ಅಂರ ಸುಮಾರಿಗೆ ಹುಟ್ಟಿರಬೇಕೆನಿಸಿತು.

ಇದು ಸ್ವಲ್ಪ ಮಟ್ಟಿಗೆ ನನಗೆ ಸರಿಯೆ ಅನಿಸಿತು. ‘ಸಂಗ್ರಾಮ ಅಪರಾಧ ಮತ್ತು ಸಾಖ್ಯ’ ಎಂಬ ಲಾಖಣಿಯನ್ನು ಜೆ.ಎಫ್.ಆಷ್ಟೇಟರು ಸಂಗ್ರಹಿಸಿದ್ದಾರೆ. ಇದನ್ನು ಬರೆದವನು ಬೈಲಹೊಂಗಲದ ‘ಅಪ್ಪೆ’ ಎಂಬ ಕವಿ. ಅವನು ತನ್ನ ವಸ್ತುದ ‘ತುಕಾರಾಮ’ನಿಂದು ಹೇಳಿಕೊಂಡಿದ್ದಾನೆ.

ಉರಾಚೆಲಹೊಂಗಲ ದೂಡ್ಕ ಶಹರ ಹಾಹೀರಾಸುತ್ತ ರಾಜ್ಯದ ಒಳಗ ತೇಸರಾ॥  
ಹಂಮಂತ ದೇವರಾ ಆವಗ ನಮಸ್ಕಾರಾ। ತುಕಾರಾಮ ನಮ್ಮ ವಸ್ತುದರಾ॥  
ಶಾಯಿರ ಕವಿ ಅಪ್ಪೆ ಮಾಡಿದ ತಯಾರಾ। ದೇವಭೂತಿಸ್ತರ ಇಲ್ಲದಾಂಗ ಕಸರಾ॥  
ಅವರ ದಷ್ಟಿನ ಮ್ಯಾಗ ಮುತ್ತಿನ ತುರಾ। ಸಂತುಬಸ್ಸಿ ಜೀವದ ಗೆಳೆಯರಾ।  
ಪ್ಯಾರಿಗ ಮಾಡ್ಯಾರ. ಅವರ ಜೇರಾ। ಇಂತ ಕಲಗಿಗೆ ನೀರಾ॥

ಏರ || ಮಾಧುರಾವ ಕಲಿಗಿ ಬಿಡ್ಡನ ಗಂಟಾ. ಹಾಡಿನೊಳಗ ಮುಕಪಾಯ ||

ಈ ಪದರಚನೆಯಾದುದು ಘಟನೆ ನಡೆದ ಸುತ್ತ ಮುತ್ತಾ . ಆದ್ದರಿಂದ ಕೀ.ತ.ಗಳ್ಳಿ-ಅರಲ್ಲಿ ರಚನೆಗೊಂಡಿರಬೇಕು. ಕೀ.ತ. ಗಳ್ಳಿ-ಅಂರಲ್ಲಿ ಹುಟ್ಟಿದ ತುಕಾರಾಮನು ಅಪ್ಪನಿಗೆ ವಸ್ತುದನಾಗುವದು ಸಾಧ್ಯವಾಗುತ್ತದೆ.

ಅಲ್ಲದೆ ಜೊತೆಪ್ಪನು ಸು.ಕೀ.ತ. ಗಳ್ಳಿ-ಅಂರಲ್ಲಿ ಹುಟ್ಟಿರಬೇಕೆಂದು ಚಿಕ್ಕಯ್ಯಾ ಸ್ಯಾಮಿಯ ಆಧಾರದಿಂದ ನೋಡಿದ್ದೇವ. ಅವನಿಗಿಂತ ಚಿಕ್ಕವನಾದ ತುಕಾರಾಮನು ಕೀ.ತ ಗಳ್ಳಿ-ಅಂರಲ್ಲಿ ಹುಟ್ಟಿರಬೇಕೆನ್ನುವುದು ಸರಿಯಿನಿಸುತ್ತದೆ.

ಇನ್ನ ನಾನು ಹೀಗೆಯೇ ಪದಗಳನ್ನು ತಿರುವಿಹಾಕುತ್ತಿದ್ದಾಗ ‘ ಜೀವ ಸ್ವೇಹದ ಲಗ್ಗು’ ಎಂಬುದು ನನ್ನ ದೃಷ್ಟಿಗೆ ಬಿದಿತು. ಇದು ಬಾಲ ತುಕಾರಾಮನ ಪದ. ಇದರಲ್ಲಿ ನಿನ್ನ ಜವಾಬ ಹುಡತಿನ ಬದ್ದಾ।  
ತೇರದಾಳದವರ ಕ್ಯಾಗಿಂದ ಹೋಗ ಉಳದಾ॥  
ಏಳ ತೇಲಿ ಶಾವಿರಕ ಬಿರದಾ।  
ಇದನ ಸುಳ್ಳಂಧ್ರ ನಿನ್ನ ಸೀರಿ ಕಳದಿನ ಎಳದಾ॥

ಹೀಗೆ ಬರುತ್ತದೆ. ಇಲ್ಲಿ ಏಳು ತಲೆಮಾರಿನ ಶಾವಿರಕ ತೇರದಾಳದಲ್ಲಿ ಇದೆ ಎಂದು ಬಾಲ ತುಕಾರಾಮ ಹೇಳಿದಾನ್ನೇ. ಹಾಗ ಅದು ನನಗೆ ಅಷ್ಟಾಗಿ ಹೊಳೆದಿರಲಿಲ್ಲ. ಏನೂ ಹೇಮ್ಮೆಲಿಂದ ಹೇಳಿರುವ ಮಾತಿರಬಹುದೆಂದು ಭಾವಿಸಿದ್ದೆ. ಈ ತುಕಾರಾಮನ ವಂಶಾವಳಿಯನ್ನು ನೋಡಿದರೆ, ಜ್ಯೋತಿಪ್ಪನಿಗೆ ಏಳು ತಲೆಮಾರುಗಳಾಗುತ್ತವೆ.

ಗ) ಬಾಲತುಕಾರಾಮ ಅ) ವೆಂಕಟ್ ಇ) ದೇಸಪ್ಪ ಇ) ಗಂಗಪ್ಪ ಇ) ತುಕಾರಾಮ ಇ) ತುಳಜಾರಾಮ ಇ) ಜ್ಯೋತಿಪ್ಪ ಆಥವಾ ಇದನ್ನು ಹೀಗೆ ಲಾವಣೆಕಾರರ ತಲೆಮಾರನ್ನು ಹಿಡಿಯಾಬಹುದು ಗ) ಬಾಲತುಕಾರಾಮ ಅ) ಬಾಲತಣ್ಣರಾಮ ಇ) ಗೋಪಾಲ-ದುರದುಂಡಿ ಇ) ಅಣ್ಣರಾಮ ಇ) ತುಕಾರಾಮ ಇ) ತುಳಜಾರಾಮ ಇ) ಜ್ಯೋತಿಪ್ಪ.

ಶಾವಿರಕಿಯ ತಲೆಮಾರಿನ ದೃಷ್ಟಿಯಿಂದ ಎರಡನೆಯದೆ ಹೆಚ್ಚು ಸಮಂಜಸವನಿಸುತ್ತದೆ.

ನಾನು ಆಲೋಚನಾಮಗ್ನನಾಗಿದ್ದೆ. ಬಾಬು ಕೇಳಿದರು.

‘ಪಕೆ, ಏನು ಆಲೋಚಿಸುತ್ತಿರುವಿರಿ? ಇದು ನಿಮಗೆ ಹಿಡಿಸಲಿಲ್ಲವೇ?’

ನಿಮ್ಮ ವಿಚಾರಕ್ಕೆ ಹೊಂದಿಕೆಯಾಗಲಿಲ್ಲವೇ?’

‘ಅದೇನಿಲ್ಲ ತಲೆಯಲ್ಲಿಯೇ ಅನೇಕ ಒದಿದ ಘಟನೆಗಳನ್ನು ತಾಳೆಹಾಕುತ್ತಿದ್ದೆ. ನಿಮ್ಮ ವಂಶಾವಳಿ ಅದಕ್ಕೆ ಹೊಂದಿಕೆಯಾಯಿತು.’

‘ಹಾಗಾದರೆ ನಮ್ಮ ಹಿರಿಯ ಲಾವಣೆಕಾರ ಎಂದು ಇದ್ದಿರಬಹುದು?’

“ನನಗನ್ನಿಸುವಂತೆ ಕ್ರ.ಶ.೧೯೯೦-೮೦ರಲ್ಲಿ ಹುಟ್ಟಿರಬಹುದೆಂದು ದೊರೆತ ಆಧಾರಗಳಿಂದ ಹೇಳಬಹುದಾಗಿದೆ.”

ಎಲ್ಲರೂ ಕೆಲ ಸಮಯ ಮೌನವಾದರು.

ಅಷ್ಟರಲ್ಲಿ ಒಳಗಿಸಿಂದ ಚಹಾ ಬಂಡಿತು. ಬಾಬು ತಮ್ಮಬಾಲ್ಯ ಸ್ನೇಹಿತರೊಂದಿಗೆ ಹರಟುತ್ತಲೇ ಎಲ್ಲರೂ ಚಹಕುಡಿದರು. ಎಲೆ ಅಡಕೆಯ ‘ತಲಬು’ ಮಾಡಿದರು.

ತುಕಾರಾಮನ ಬಾಲ್ಯ ಮತ್ತು ವಿದ್ಯಾಭ್ಯಾಸ

ತುಕಾರಾಮನ ಬಾಲ್ಯ ಜೀವನ, ವಿದ್ಯಾಭ್ಯಾಸ ಇವುಗಳ ಬಗ್ಗೆ ಏನಾದರೂ ಹೇಳಿಕೊಳ್ಳಬೇಯೆ?’

‘ಬಾಲ್ಯದ ಬಗ್ಗೆ ಏನೂ ತಿಳಿಯವುದಿಲ್ಲ. ಈಗಿನಂತೆ ಆಗ ಇನ್ನೂ ಬಾಲಕಾರ್ಮಿಕ ವೃತ್ತಿ ಇರಲಿಲ್ಲ. ಮಕ್ಕಳನ್ನು ಸಾಕುವುದು ಅಷ್ಟು ಹೊರೆಯಾಗಿರಲಿಲ್ಲ. ಮಳೆ- ಬೆಳೆಗಳು ಸಮೃದ್ಧವಾಗಿರುತ್ತಿದ್ದುದರಿಂದ ಪ್ರಪಂಚ ಭಾರವೆನಿಸುತ್ತಿರಲಿಲ್ಲ. ಹೀಗಾಗಿ ಮಕ್ಕಳು ಉಂಡಟ್ಟು ಸುಖದಿಂದ ಕಾಲಕೆಳಿಯುತ್ತಿರುವೇಕು. ತುಕಾರಾಮನೂ ಇದಕ್ಕೆ ಹೊರೆತಾಗಿರಲಿಭ್ಯಲ್ಲ.

‘ಇನ್ನು ವಿದ್ಯಾಭ್ಯಾಸದ ವಿಷಯ. ಅವನು ಕಲಿತಿರಲಿಕ್ಕಿಲ್ಲವೆಂದೇ ನನ್ನ ಗ್ರಹಿಕೆ. ಬಹುತರವಾಗಿ ಅಂದಿನ ದಿನಗಳಲ್ಲಿ ಈಗಿನಂತೆ ಸಾಲೆಗಳಿರಲಲ್ಲ. ಬ್ರಾಹ್ಮಣರೂ, ಮತದ ಸ್ವಾಮಿಗಳೂ ಇಲ್ಲವೇ ಶ್ರೀಮಂತರಾದವರೂ ಮಾತ್ರ ಕಲಿಯುತ್ತಿದ್ದರು. ಉಳಿದವರು ತಮ್ಮ ಕುಲಕೆಸಬನ್ನ ಮಾಡಿಕೊಂಡಿರುತ್ತಿದ್ದರು. ಹಾಗೆ ತುಕಾರಾಮನೂ ವಯಸ್ಸಿಗೆ ಬಂದ ಮೇಲೆ ತಂದೆಯೊಂದಿಗೆ ಮೋಪಗಾರಿಕೆ ಮಾಡಿರಬೇಕು.’

ನಾಗೇಶಿಯ ಗಂಡ

‘ಇವನ ವಿಷಯವಾಗಿ ಮತ್ತೇನು ಗೊತ್ತಿದೆ.?’

‘ತುಕಾರಾಮನು ನಾಗೇಶಿಯವರಿಗೆ ಮಿಂಡನಾಗಿದ್ದನೇಂಬಂತೆ ಜನರು ಹೇಳುತ್ತಾರೆ. ಸರ್ವಸಾಮಾನ್ಯರ ಬಾಯಲ್ಲಿರುವ ಈ ಒಂದು ಪದವು ಇದಕ್ಕೆ ನಿದರ್ಶನ. ಅದರ ಪಲ್ಲವಿ ಹೀಗಿದೆ.

ನಾಗಿ ನಿನ್ನ ತೋರಮನಿ ಜಮವಿಂಡಿ  
ತೇರದಾಳ ತುಕಾರಾಮನಿಟಗೊಂಡಿ॥

‘ಇಲ್ಲಿ ಜಮವಿಂಡಿಯನ್ನೇ ಏಕ ಹೆಸರಿಸಲಾಗಿದೆ?’

‘ಸಾಮಾನ್ಯವಾಗಿ ಒಂದೊಂದು ಉಂರು ಒಂದೊಂದು ಸಂಪ್ರದಾಯಕ್ಕೆ ಪ್ರಸಿದ್ಧಾಗಿರುತ್ತದೆ. ತೇರದಾಳ ಹರದೇಶಿಗೆ ಪ್ರಸಿದ್ಧಾಗಿದ್ದರೆ, ಮದರಖಾಡಿ, ಜಮವಿಂಡಿಗಳು ನಾಗೇಶಿಗೆ ಹೆಸರುವಾಸಿಯಾಗಿದ್ದವು. ಈಗಲೂ ಜಮವಿಂಡಿಯಲ್ಲಿ ಹರದೇಶಿಯವರು ಇರುವರಾದರೂ ನಾಗೇಶಿಯವರದೇ ಪ್ರಾಬಲ್ಯ. ಮೊನ್ನೆ ಮೊನ್ನೆ ದೈಪದಿ ಎನ್ನುವವರು ಹಾಡುತ್ತಿದ್ದಳು. ಬಹುತರವಾಗಿ ಈಗ ಬಿಟ್ಟಂತೆ ಕಾಣುತ್ತದೆ.

‘ಹೌದು ಆಕೆ ಹಾಡುವುದನ್ನು ನಿಲ್ಲಿಸಿದ್ದಾಳೆ. ಮುಂದೆ ಯಾರನ್ನು ತಯಾರಿಸಿದಂತೆ ಕಾಣುವುದಿಲ್ಲ, ಆಕೆಯ ಮಗನೊಬ್ಬ ಹವ್ಯಾಸಿ ಕಲಾ ಮೇಳದಲ್ಲಿ ನಾಟಕದಲ್ಲಿ ಪಾತ್ರವಹಿಸುತ್ತಾನೆ.’

ನನಗೆ ದೈಪದಿಯ ಪರಿಚಯವಿತ್ತು, ನಾನು ನನ್ನ ಇದೇ ವಿಷಯದ ಪ್ರಸ್ತುತಿಗಳಾದ ‘ಚಾಪಹಾಕತೀವ ದಪ್ಪಿನಮ್ಯಾಲ-ತರಂಗ ಇ, ಮತ್ತು ತರಂಗ ಎ’ ನ್ನು ಹೊರತರುವಾಗ ಆಕೆಯನ್ನು ಬೆಟ್ಟಿಯಾಗಿದ್ದೆ. ಲಾವಣೆ ಸಾಹಿತ್ಯದ ವಿಷಯವಾಗಿ ಕೆಲ ಮಾಹಿತಿಯನ್ನು ಪಡೆದಿದ್ದೆ. ಆಕೆ ಸುಶ್ರಾವ್ಯವಾಗಿ ಹಾಡುತ್ತಿದ್ದಳು. ಈಗ ಹಾಡುವುದನ್ನು ಏಕ ಬಿಟ್ಟಿಗೊತ್ತಾಗಲಿಲ್ಲ.

ತಮದಡಿಯ ಗಂಗಪ್ತಿ ಈ ಮೊದಲನೆಯ ತುಕಾರಾಮನ ಬಗ್ಗೆ ಒಂದು ಫೆಟನೆ ಹೇಳಿದ್ದು. ಅದು ತುಕಾರಾಮನ ಚಾಕ್ಕಿಗೆ, ಪ್ರಸಿದ್ಧಿಗೆ ಒಂದು ನಿದರ್ಶನ. ಅವನು ಹೇಳಿದ್ದು.

‘ಮುದೋಳ ಆಗ ಸಂಸಾನವಾಗಿತ್ತು. ಅಲ್ಲಿಯ ಮಹಾರಾಜ ಕಲಾಹವಾಸಿಯಾಗಿದ್ದ. ಆಗಾಗ ಕಲಾಕಾರರನ್ನು ಕೂಡಿಸುತ್ತಿದ್ದ. ಮಜಲು ಏಪ್ರಾಡಿಸುತ್ತಿದ್ದ. ಒಮ್ಮೆ ಒಬ್ಬ ಚಿಕ್ಕಲಗಾರವ ಅಲ್ಲಿಗೆ ಈ ಸುದ್ದಿ ಹೇಳಿ ಬಂದ. ಆತ ನಾಗೇಶಿಲಾವಣೀಕಾರ. ಹರದೇಶಿಯವರನ್ನು ವಾದದಲ್ಲಿ ಜಯಿಸುತ್ತಲೇ ಇಲ್ಲಿಗೆ ಬಂದಿದ್ದ. ಅವನ ಜಯದ ಕುರುಹೆನ್ನುವಂತೆ ಸೋತವರಿಂದ ಪಡೆದ ಹಲಗೆಗಳನ್ನು ಬಂದು ಒಂಟೆಯ ಮೇಲೆ ಹೇರಿದ್ದ.

‘ಈ ಸುದ್ದಿ ತುಕಾರಾಮನಿಗೂ ಮುಟ್ಟಿತು. ಹರದೇಶಿಯ ಅಭಿಮಾನ ಅವನನ್ನು ನಿಲ್ಲಗೊಡಲಿಲ್ಲ. ಮುಧೋಳಕ್ಕೆ ತಂಡಿತು. ಇಬ್ಬರೂ ಹಾಡುವುದಕ್ಕೆ ಅಣಿಯಾದರು. ಸರತಿಯಂತೆ ‘ಅಡ್ಡ’ ಏರಿದರು. ಹಾಡಿದರು. ಮಜಲು ಒಳ್ಳೆ ರಬಸಕ್ಕೆ ಬಂದಿತು. ತುಕಾರಾಮನ ಕಂಠಮಾಧುಯ್ಯ, ಡಪ್ಪಿನ ಚಾಪ ಸಭಿಕರನ್ನು ದಂಗುಗೊಳಿಸಿತು. ಕರತಾಡನಗಳಿಂದ ತಮ್ಮ ಸಂತೋಷ ವೃಕ್ಷಪಡಿಸಿದರು. ಇದರಿಂದ ಅವನಲ್ಲಿ ಇನ್ನೂ ಹುರುಪು ಹೆಚ್ಚಿತು. ತೋಡಿಗೆ-ತೋಡಿ, ಸವಾಲು-ಜವಾಬು ತುರಸಿನಿಂದಲೇ ನಡೆದಷ್ಟು. ಯಾವುದಕ್ಕೂ ತುಕಾರಾಮ ಒಳಗಾಗಲಿಲ್ಲ.

‘ಇದುವರೆಗೂ ತನ್ನನ್ನು ಈ ರೀತಿಯಾಗಿ ಎದುರಿಸಿದವರಾರನ್ನೂ ಕಂಡಿರದ ಚಿಕ್ಕಲಗಾರ ಅಧಿರನಾದ. ಸ್ಥಿಮಿತ ತಪ್ಪತೋಡಿತು. ಹಾಡು ಹೊಯ್ದಾಟಕ್ಕಳಿಯಿತು. ಅವಕ್ಕಾದ. ಮುಂದೆ ಹಾಡುವದೇ ತೋಡಲಿಲ್ಲ. ಡಪ್ಪು ಕೆಳಗಳಿಸಿದ. ಕೂಡಿದ ಜನ ‘ಹೂಯ್’ ಎಂಡಿತು. ತುಕಾರಾಮನ ಹೇಸರಿನಿಂದ ಜಯಜಯಕಾರ ಮಾಡಿತು. ಡಪ್ಪಗಳನ್ನು ಹೊತ್ತೆ ಒಂಟೆ ತೇರದಾಳನ್ನು ಸೇರಿತು.’

ಗಂಗಪ್ಪ ನಡೆದ ಫಾಟನೆಯನ್ನು ಕಥೆಯಾಗಿ ಹೇಳಿ ಮುಗಿಸಿದ. ಅವನು ತನ್ನನ್ನೇ ಮರೆತು ಅದರಲ್ಲಿ ಏಕೇಘೂತನಾಗಿದ್ದ. ಕಥೆಯೂ ರಂಜನೀಯವಾಗಿತ್ತು.

ಹೇಳುವದು ಮುಗಿದ ಮೇಲೆ ಸ್ವಲ್ಪ ಹೊತ್ತು ನಾನೂ ಆಲೋಚನಾ ಮಗ್ನಾದೆ. ‘ಚಿಕ್ಕಲಗಾರರೂ ಈ ರೀತಿಯಾಗಿ ಹಾಡುತ್ತಾರೆಯೇ? ಎನ್ನುವ ಸಂದೇಹ ನನ್ನಲ್ಲಿ ಮುಗಿತು.

‘ಗಂಗಪ್ಪ, ಜೈತ್ಯಾತ್ಮ ಮಾಡುವಪ್ಪು ಪ್ರಾವಿಣ್ಯತೆಯನ್ನು ಚಿಕ್ಕಲಗಾರರು ಪಡೆದು ಹಾಡಬಹುದೆ? ಇದು ಅಭಾಸವನೆಸುವದಿಲ್ಲವೇ?’

‘ಇಲ್ಲ ಸರ್, ಇದರಲ್ಲಿ ಅಭಾಸವಾಗುವಂತಹದೇವಿದೆ? ಚಿಕ್ಕಲಗಾರರಿಗೂ ಕನ್ನಡ ಭಾಷೆ ಬರುತ್ತದೆ. ನೀವು ಸಾಕಷ್ಟು ಶಾವಿರರನ್ನು ನೋಡಿರುವಿರಿ. ಅವರಲ್ಲಿ ಮುಸಲಾಣರೂ ಇರುವರೆಂಬುದನ್ನು, ತಾತ್ತ್ವಿಕ ಪದಗಳನ್ನು ಬರೆದು ಹಾಡುವರೆಂಬುದನ್ನು ನೀವು ಗಮನಿಸಿರಬೇಕು. ಮುಸಲಾಣರು ಇಲ್ಲಿ ಸ್ವಧಾರಾಳಗಳಾಗಲು ಸಮಧಾರಾಗಿರುವಾಗ ಚಿಕ್ಕಲಗಾರರೇಕಾಗಬಾರದು? ಉಮಾನೆಯವರೂ ಚಿಕ್ಕಲಗಾರರಂತೆಯೇ ಅಲ್ಲವೇ? ಮುಸಬಿನಾಳದ ಶ್ರೀಲಕ್ಷ್ಮಿ ರಾಮಪ್ಪ ರಾಲೋಡ ಲಮಾನೆ. ಅವರ ಮೇಳ ಇಂದು ಪ್ರಸಿದ್ಧ ಪಡೆದಿದೆಯೆಂದಾಗ ಸಂದೇಹ ಪಡುವ ಕಾರಣವೇನು?’

ಗಂಗ್ಯೈ ಕೊಟ್ಟ ಮಸಬಿನಾಳದ ಶ್ರೀ ಲಕ್ಷ್ಮಿ ರಾತೋಡ ಇವರ ಉದಾಹರಣೆ ನನ್ನ ಸಂದೇಹವನ್ನು ಮರೆಮಾಡಿತು. ನಾನು ಅವನ ಹಾಡುಗಳನ್ನು ಹಲವು ಬಾರಿ ಕೇಳಿದ್ದೇನೆ. ಸಾಮಾನ್ಯ ವ್ಯವಹಾರದಲ್ಲಿ ಚನ್ನಾಗಿ ಮಾತನಾಡಲು ಬಾರದ ಅವನು ಹಾಡತೊಡಗಿದರೆ ಅವನ ಸ್ಥಿತಿಯೇ ಬೇರೆಯಾಗುತ್ತದೆ. ‘ಜೀ’ ಹಿಡಿಯುತ್ತ ಹಿಂದೆ ಇರುವ ಅವನ ವಸ್ತಾದ ಎತ್ತಿಕೊಡುತ್ತಿದ್ದಂತೆ ಮಜಲಿಗೆ ರಂಗು ತರುತ್ತಾನೆ. ನಡು-ನಡುವೇ ಆಹೇರಿ ಮಾಡಿದವರಿಗೆ ಹಾಡಿನಲ್ಲಿಯೇ ಆಭಾರ ಸಲ್ಲಿಸುತ್ತಾನೆ. ಇದು ಒಂದು ಕಲಾಪ್ರತಿಭೆ ಅಪ್ಪೇ.

### ಸಂಘಟನೆ

ತೇರದಾಳದ ಹೋಪಗಾರ ಮಹಾದೇವನೊಂದಿಗೆ ಚಚ್ಚೆಸುತ್ತಿರುವಾಗ

‘ಮಹಾದೇವ, ತುಕಾರಾಮನ ಲೋಕವಿಶ್ವಾತಿಗೆ ಇನ್ನೂ ಏನಾದರು ಕಾರಣವಿರಬಹುದೆ?’

‘ಇದ ಅವನೊಬ್ಬ ಉತ್ತಮ ಸಂಘಟನಾ ಚರ್ತುರ. ಈ ಕಾರ್ಯದಲ್ಲಿ ಅನೇಕರನ್ನು ಕಲೆಹಾಕಿ ತನ್ನ ಮೇಳವನ್ನು ಬೆಳೆಸಿದ್ದ. ಜೊತ್ತೆಪ್ಪನ ಜಾಫ್ರಾಜೋತಿಯನ್ನು ಎಲ್ಲಿಡೆ ಪಸರಿಸಿದ್ದು’

‘ಇದನ್ನು ಹೇಗೆ ಹೇಳುತ್ತೀರಿ?’

‘ಸಾಹೇಬರೆ, ಅವನ ಪದಗಳ ಅಗಮಗಳೇ ಇದಕ್ಕೆ ನಿದರ್ಶನ.’

ತುಳಜಾರಾಮ ವಸ್ತಾದ ಹಿರ್ಯಾಂದ ನಮಗ ಅಯ್ಯಿ ಕೇಳಿ ಆತನ ಬಲಮಿ।

ಚರ್ತುರ ತುಕಾರಾಮ ಅಪ್ಪೈಚ್ಚೋಂಡಿ ಹಾಕಿಟ್ಟಾರ ಹಾಡಿನ ಕುಲಮಿ।

ರಾಮರಾಯಣ ಪರಸುಧರಮಣ ಹಾಡುದ ಬಾಳವರ ಕುಮಕುಮಿ॥

ಇದು ಒಂದು ಅಗಮ. ಈ ಅಗಮದಲ್ಲಿ ತಾನು ಪದರಚನೆ ಮಾಡುವಲ್ಲಿ ಅಪ್ಪೈಚೆ ಮತ್ತು ಧೋಂಡಿ ಇವರ ಸಹಾಯ ಪಡೆದಿರುವುದನ್ನು ಎಷ್ಟು ಮಾರ್ಮಿಕವಾಗಿ ಹೇಳಿದ್ದಾನೆ! ಅವರು ಹಾಡಿನ ಕುಲಮೆಯನ್ನೇ ಹಾಕಿದ್ದಾರೆ. ಕುಲಮೆ ಎಂಬಿದು ಕಂಬಾರರು ಕಬ್ಬಿಣವನ್ನು ಕಾಯಿಸುವುದಕ್ಕೆ ಇರುವ ಒಲೆ. ಅದು ಎಂಥ ಕಬ್ಬಿಣವನ್ನು ಕಾಯಿಸಿ ಸಾಮಾನುಮಾಡಬಲ್ಲದು. ಅದಕ್ಕೆ ಕೊರತೆಯೆಂಬಿದೆ ಇಲ್ಲ. ಹಾಗೆಯೇ ತಮ್ಮ ಪದರಚನೆ ಇದಕ್ಕೆ ಅಪ್ಪೈಚೆ ಧೋಂಡಿಯಂಥವರ ಸಹಾಯ.

ಇನ್ನು ರಾಮ, ರಾಯಣ, ಪರಸು, ಧರಮಣ ಇವರು ಹಾಡುವವರು. ಹಾಡುವುದಕ್ಕೆ ಅವರಿಗೆ ಬೇಸರವೇ ಇಲ್ಲ. ‘ಕುಮಕುಮಿ’ ಎಂಬ ಶಬ್ದ ಇದನ್ನು ಎತ್ತಿ ತೋರಿಸುತ್ತಾರೆ.

ಹಾಕಿ ಬಿಟ್ಟಾರ ಹಾಡಿದ ಕುಲಮಿ, ಹಾಡುವ ಬಾಳವರ ಕುಮಕುಮಿ ಈ ಪದಪ್ರಯಂಜಗಳನ್ನು ಕೆವಲ ಪ್ರಾಸಕ್ಕಾಗಿ ಜೋಡಿಸಿಲ್ಲ. ಇಲ್ಲಿ ಅರ್ಥಗಾಂಭೀಯವೂ ಇದೆ.

ಇನ್ನೊಂದು ಅಗಮದಲ್ಲಿ,

ವಸ್ತುದ ತುಳಜಾರಾಮ ಚತುರ ತುಕಾರಾಮ ಹರಿನಾಮ ಅಂಬಿ ಬೀಜಾ  
ಬ್ರಹ್ಮಿಭ್ರಾರ ಭೂಮಿಮ್ಯಾಗ ದುರದುಡಿ ಗೋಪಾಳಾ।

ಅಪ್ರೇಚಿ ಧೋಂಡಿ ಮಾಧುಫುಲಾರಾಮ ಹರಿನಾಮ ನೀನಿತಾರ ಸದಾ॥

ಮತ್ತೊಂದರಲ್ಲಿ,

ವಸ್ತುದ ತುಳಜಾರಾಮ ಅಂತಾನ ಸುಳ್ಳ ಅರ್ಪಿ ಪ್ರಪಂಚದ ಆಟಾ  
ಗೋಪಾಳ-ದುರದುಂಡಿ ಗಿಡಮಣ್ಣಾ ತುರಾಯಿ ಹಕ್ಕಾರ ಫೀಟಾ।  
ಯಂತ ಅಣ್ಣಾರಾಮ ಮಾಧುಫುಲಾರಾಯ ಪ್ರಂಡಾನಿಕ್ಕಾರ ಮಾಡಿತತ್ತ್ವಾರಾ॥

ಇವುಗಳಿಂದ ಅವನು ಒಂದು ಗುಂಪನ್ನು ನಿರ್ಮಿಸಿದ್ದನ್ನುವುದು ವಿದಿತವಾಗದೆ  
ಇರದು. ಗುಣಗ್ರಹಿಮಾದವನ ಸುತ್ತ ಗುಣಗಳು ನೆರೆಯುವದು ಸಹಜ.

‘ಈ ಸಂಘಟನೆಯ ಉದ್ದೇಶವೇನು? ಸುಮ್ಮೆ ಒಂದೆಡೆ ಸೇರಿದ್ದರೆ?’

‘ಸುಮ್ಮೆ ಕೂಡಿದ ಒಂದು ಗುಂಪಲ್ಲ. ಈ ಗುಂಪಿನಲ್ಲಿ ಒಬ್ಬೆಂಬ ಒಂದೊಂದು  
ಕೆಲಸವನ್ನು ಮಾಡುವವರಿದ್ದಾರೆ. ಹಿಂದ ನೋಡಿದಂತೆ ಅಪ್ರೇಚಿ, ಧೋಂಡಿ ಸಲಹೆಗಾರರು  
ರಾಮ, ರಾಮಣಿ, ಪರಸುಧರಮಣಿ, ಇವರು ಹಾಡುವವರು ಇನ್ನೊಂದು ಅಗಮದಲ್ಲಿ  
ಇನ್ನೂ ಸ್ವಷ್ಟವಾಗಿ ಇದನ್ನು ಕಾಣಬಹುದು.

ಜೋಲಿ॥ ಕಸಬಿ ತೇರದಾಳತಹರ ಪಗಡಿಬಾಜಾರ ಪ್ರಂಡಜಾಹೀರ।

ಪ್ರಂಡಜಾಹೀರಾ ॥ ೧ ॥

ಚನ್ನಪ್ರಭುಬಸಲಿಂಗನ ಅಕ್ಷರ ಅವರ ವಿಸ್ತಾರ ಸೋಸಿದ ಬಂಗಾರ।  
ಸೋಸಿದ ಬಂಗಾರ ॥ ೨ ॥

ಪ್ರಭುಚನ್ನ ಹಾಡಾ ಮಾಡುವರ ಅವರ ಶಿಷ್ಯರ ಹೊಡಸಿ ದಂಗಾರ।  
ಹೊಡಸಿ ದಂಗಾರ ॥ ೩ ॥ \*

ಕೂ.ಪ॥ ಮೇಕಮುಂಗಲಿಕ್ಕೆ ಸೋಮಣಿ ರಾಮ ವಚನ ಒಂದು ಹೇಳುವನು।

ಮಲ್ಲ ಮನಸಿಗೆ ಹೋದ ಅಂದಾನು ಕಲಿಗ್ಗಾಂದ ಕೇಳಿ ಸುಮೃದಾನು॥

ಇಲ್ಲಿ ಚನ್ನಪ್ರಭು ಬಸಲಿಂಗ ಇವರು ಬರೆಯುವವರು. ಪ್ರಭು, ಚನ್ನ ಇವರು  
ಕವಿಗಳು ಸೋಮಣಿ ರಾಮಾಯಣದ ಘಟನೆಯನ್ನು ತಿಳಿಸಿ ಹೇಳುವವನು. ಮಲ್ಲ  
ಸಂತೋಷದಿಂದ ಹೌದ ಹೌದ ಎನ್ನುವನು.

ತೇರದಾಳ ಪ್ರಭುಂದ ಶಾರ ಅಪ್ರೇಚಿ ರಣಧಿರ ತುಕಾರಾಮ  
ಹೇಳಿದ ಶಾವಿರ ಬಡದಾಂಗ ಬಾಣಾ॥

ಧೋಂಡಿರಾಮ ಹೇಳಿತಾರ ಸಾಪ ಧರಮಣಿನ ಹುರಪ ಗರಿಬ ಲಕ್ಷ್ಮಣಿ॥

ಇದು ‘ಸೋಮನಗಡ’ದ ಲಾವಣ. ಇಲ್ಲಿ ಅಪ್ರೇಚಿ ವೀರತ್ವವನ್ನು ತುಂಬಿದ್ದರೆ,  
ಧರಮಣಿ ಹುರುಪು ಕೊಡುತ್ತಾನೆ. ಧೋಂಡಿರಾಮರು ಮೆಚ್ಚಿಕೊಳ್ಳುತ್ತಾರೆ. ಲಕ್ಷ್ಮಣಿಗೆ

ಎನು ಮಾಡಬೇಕೆನ್ನುವದು ತೋಚಲಿಲ್ಲ. ಸುಮ್ಮನೆ ಕುಳಿತ. ಆದರೂ ಚತುರ ಕವಿಯಾದ ತುಕಾರಾಮು ಇದನ್ನು ಗೃಹಿಸಿದ. ‘ಗರಿಬ ಲಕ್ಷ್ಮಣ’ ಎಂದು ಪದಕ್ಕೆ ಪ್ರಾಣವಿರಾಮು ನೀಡಿದ.

ಚತುರ- ‘ಗೋಪಾಳ-ದುರದುಂಡಿ ತುಕಾರಾಮನನ್ನು ಚತುರ ಎಂದು ಕರೆದಿದ್ದಾರೆ. ಅಲ್ಲದೆ ತಾನೂ ಈ ಶಬ್ದವನ್ನು ತನ್ನ ಹೆಸರಿಗೆ ಹಚ್ಚಿಕೊಂಡಿದ್ದಾನೆ. ಇದರ ಇಂಗಿತವೇನು?’

‘ಇದು ತುಕಾರಾಮ ತನಗೆ ತಾನೆ ಇಟ್ಟುಕೊಂಡುದಲ್ಲ. ಬಬಲಾದಿಯ ಚಿಕ್ಕಯ್ಯಸ್ವಾಮಿಗಳು ಜೊನ್ನಿತೆಪ್ಪನನ್ನು ‘ಸ್ವೇಂದ್ರಾದಾಗಾರ’ ನೆಂದು ಕರೆದಿರುವಂತೆ ವಸ್ತುದ ತುಳಜಾರಾಮನು ತುಕಾರಾಮನನ್ನು ‘ಚತುರ’ ಎಂದು ಕರೆದಿದ್ದಾನೆ. ಅಣ್ಣಾರಾಮನು,

ನುಡಿ॥ ಚತುರ ತುಕಾರಾಮ ಅಂದ ತುಳಜಾರಾಮ

ಗೋಪಾಳ ದುರದುಂಡಿ ಮೈತ್ರಾ।

ರಾಮಲಿಂಗೋಽಜಿ ಸುರತಿ ಏಳಿಯತಾರ

ಯಂತಹಾಡುವಲ್ಲಿ ಬಹದ್ದೂರಾ॥

ಕೂ.ಪ॥ ಅಣ್ಣಾರಾಮ ಕವಿಮಾಡಿ ಹೇಳತಾನ

ಬಲ್ಲವರಿಗೆ ಆಗುದು ಸನಮಂತಾ॥

ಇಲ್ಲಿ ಈ ಮಾತನ್ನು ಸ್ವಷ್ಟಪಡಿಸಿದ್ದಾನೆ. ಆದ್ದರಿಂದ ತುಕಾರಾಮನಿಗೆ ಅವನ ವಸ್ತುದ ಕೊಟ್ಟಿ ಬಿರುದು ಇದಾಗಿದೆಯೆಂದು ಹೇಳಬಹುದು.

ಶಿಷ್ಟರು

‘ತುಕಾರಾಮನ ಈ ಸಂಘಟನೆಯಲ್ಲಿ ಗೆಳೆಯರು, ಶಿಷ್ಟರು,ಹಿತ್ಯೇಷಿಗಳು, ಸಲಹೆಗಾರರು ಇರುವಂತೆ ತೋರುತ್ತದಲ್ಲವೇ?’

‘ಹೌದು ಎಲ್ಲರನ್ನು ಸೇರಿಸಿಕೊಂಡು ಹೇಳಿದ್ದಾನೆ. ಆದರೂ ಅವನಿಗೆ ಆರು ಜನರು ಶಿಷ್ಟರಿದ್ದರೆಂಬುದನ್ನು,

ಸತ್ಯಸತ್ಯ ಹುಟ್ಟಿ ಹಾಕುತೀರಿ ಫೇರಾ।

ಹಿಂಗಹೇಳಿದ ನಮ್ಮ ಸೌದಾಗಾರಾ॥

ತುಕಾರಾಮ ಕವಿ ಚಾತುರಾ।

ಅವರಿಗೆ ಆರು ಮಂದಿ ಶಿಷ್ಟರಾ॥

ಕೂ.ಪ॥ ಗೋಪಾಳ-ದುರದುಂಡಿ ಹೌದಹೌದ ನಾಡಮೇಲೆ

ಕವಿ ಮಾಡುವಲ್ಲಿ ಜಾಹೀರಾ॥

ಎಂದು ಗೋಪಾಳ ದುರದುಂಡಿ ಒಂದು ಕಡೆ ಹೇಳಿದ್ದಾರೆ. ಯಂತೆ ಅಣ್ಣಾರಾಮು, ಮಾಧು-ಘುಲಾರಾಮ, ಗೋಪಾಳ-ದುರದುಂಡಿ ಇವರೆ ಆ ಆರು ಜನ ಶಿಷ್ಟರು. ನಾಮಣಿನೂ ತುಕಾರಾಮನ ಶಿಷ್ಟನೇ ಆಗಿದ್ದರೂ ಈ ಗುಂಟಿನಿಂದ ಮಾರವಿದ್ದಂತೆ

ಕಂಡುಬರುತ್ತದೆ. ಅಂತೆಯೇ ಅವನು ಇವರ ಹೇಸರನ್ನು ಎಲ್ಲಿಯೂ ಹೇಳಲ್ಲ. ಕೇವಲ ತನ್ನ ವಸ್ತುದ ತುಕಾರಾಮನೊಬ್ಬಿನನ್ನೇ ನೇನೆಸಿದ್ದಾನೆ.’

ಗಂಗಪ್ರಾಗಲಿ, ಮಹಾದೇವನಾಗಲಿ ಕಲಿತು ಹಾಡಿದವರಾದುದರಿಂದ ನನ್ನ ಪ್ರತಿಯೋಂದು ಪ್ರಶ್ನೆಗೂ ಉದಾಹರಣೆಗಳೆಂದು ಹಾಡುಗಳನ್ನು ಉದಾಹರಿಸಿ ಕೊಟ್ಟು ನನ್ನ ಸಂದೇಹಗಳನ್ನು ನಿರಾರಿಸಿದರು. ಇದರಿಂದ ತುಕಾರಾಮನ ಚರಿತ್ಯೆನ್ನು ರೂಪಿಸುವಲ್ಲಿ ಬಾಬುನೋಂದಿಗೆ ಇವರೂ ಕೈಗೂಡಿಸಿದರು.

ಇದಿಷ್ಟು ತುಕಾರಾಮ ಮೇಲ್ಮೈಯ ವಿಷಯವಾಯಿತು. ಅವನ ಅಂತರಂಗದ ವಿಷಯ ತಿಳಿಯಬೇಕಾದರೆ, ಅವನ ಕಾವ್ಯವನ್ನು ಆವಲೋಕಿಸಬೇಕು.

ತುಕಾರಾಮ ಬಳಿಹಾಸಿಕ, ಪೌರಾಣಿಕ, ಸಾಮಾಜಿಕ, ತಾತ್ಕಾರ್ಥ ಎಲ್ಲ ಪರಿಧಿಯಲ್ಲಿಯೂ ಕೈಯಾಡಿಸಿದ್ದಾನೆ. ಅಗಳಿನಿಂದ ಅನ್ನವನ್ನು ಪರೀಕ್ಷೆಸುವಂತೆ ಕೆಲವು ಉದಾಹರಣೆಗಳಿಂದ ಅವನ ಕೆವತ್ತ ಶಕ್ತಿಯನ್ನು ಅನುಭವವನ್ನು ತಿಳಿಯಬಹುದಾಗಿದೆ.

### ಸೋಮನಗಡ

ಇದೊಂದು ಖತಿಹಾಸಿಕ ಘಟನೆಯನ್ನು ಆಧರಿಸಿ ಬರೆದ ಲಾಖಣ. ಸೋಮನಗಡ ಶಿವಾಚೆಯ ಕೋಟಿ. ಇಲ್ಲಿಯ ಗಡಕರಿಯವರು ಅಂದರೆ ಕಲ್ಲೇದಾರರು ಕನಾಂಬಕದವರು. ಏಳೆಂಟು ತಲೆಮಾರಿನಿಂದ ಇದ್ದವರು

ಮೊಗಲರು ಈ ಕೋಟೆಯ ಮೇಲೆ ಹಲ್ಲಿ ಮಾಡಿದರು. ಆಗ ಗೋಲಮಾಸ ಮತ್ತು ಕಂಬಾರ ಎಂಬ ಶೂರಸೇನಾನಿಗಳು ತೋಪ್ಯ ಹಾರಿಸಿ ಮೊಗಲರ ದಂಡನ್ನು ಒಳಿಸಿದರು. ಅವರು ಹನ್ನೆರಡು ವರುಷ ತಳವೂರಿದರೂ ಕೋಟೆಯನ್ನು ಪತಮಾಡಿಕೊಳ್ಳಲಾಗಲಿಲ್ಲ. ಇದನ್ನು ಕವಿ,

ಜಗಳಾದುವ ಬಾಳದಿವಸ ಹನ್ನೆರಡ ವರ್ಷ ಹೋದುವ ತುಂಬಿಕ್ಕಾರಿ  
ಕುಂಡ್ಯ ಹೊಹಾರಿ॥

ತಮ್ಮ ಬನದಾಗ ಹಜ್ಜಾರ ಮಾವಿನ ಗಿಡ ಹಣ್ಣಿತಿಂದ್ರ ಪಾಡಾ ಹೋದ್ರೆ  
ತಿರಿಗ ಕ್ವಾರ ರಾತೋರಾತುರಿ॥

ಕೂಪ॥ ಗಡ ಆಗಲಿಲ್ಲ ಕೈವಶ ಕೂತಾರ ಹನ್ನೆರಡೊರಸ ಮೊಗಲ ಉದ್ದಾಸ .

ಆಗಿದುರದೇಸ ಬಾಳವಯರಾಣಾ॥

ಅವರ ಒಡಿ ಹ್ವಾಧ್ಯ ಬೆಳಗನಕ್ಕಾ ತಪ್ಪಿತುದಿಕ್ಕಾ ಹಾರಿತೊ ಹಲ್ಲಣಾ॥

ಈ ರೀತಿಯಾಗಿ ಹೇಳಿದ್ದಾನೆ. ಹಣ್ಣಿದ ಮಾವಿನಗಿಡ ಫಲ ಕೊಡುವವರಿಗೆ ಈ ಯುದ್ಧ ನಡಯಬೇಕಾದರೆ ಆ ಗಡದಲ್ಲಿಯ ಸೌಲಭ್ಯವೆಂತಹುದು, ಆದರ ರಕ್ತಕರು ಎಂಧವರು ಎಂಬುದನ್ನು ಉಂಟಿಸಬಹುದು.

ಮುಂದೆ ಬ್ರಿಟಿಶರು ಈ ಕೋಟೆಯನ್ನು ತೆಗೆದುಕೊಳ್ಳಲು ಹೋಂಟೆ ಹಾಕಿದರು. ಅವರಿಂದಲೂ ಯಾದ್ದುಮಾಡಿ ಪಡೆದುಕೊಳ್ಳಲು ಸಾಧ್ಯವಾಗಿದೆ ಇದ್ದಾಗ ಘಡೋಂಸಂಧವರಿಗೆ ಆಶೆ ತೋರಿಸಿ ಈ ಸೋಮನಗಡವನ್ನು ಸ್ವಾಧಿನೆ ಪಡಿಸಿಕೊಂಡ ರೀತಿ ಕರುಳನ್ನು

ಕೊರೆಯುತ್ತದೆ. ನಮ್ಮವರ ಅಲ್ಲ ಆಶೇಯಿ ಭಾರತದ ದುರ್ದೇಶಿಗೆ ಕಾರಣವಾಯಿತೆಂಬುದು ಮರುಭೇದಕವಾಗಿ ಕಂಡುಬರುತ್ತದೆ.

ಇಲ್ಲಿ ಗಡಕರಿಯವರ ಶೂರತನ ಬ್ರಿಟಿಶರ ತಂತ್ರ. ಫಡಣೇಸನಂಫವರ ಆಶೇಬುರುಕತನ ಇವು ಎದ್ದು ಕಾಣುತ್ತವೆ.

ಮೋಗಲರ ದಂಡ ಕನಾಟಕರಾದ ಗಡಕರಿಯರ ಮುಂದೆ ಏನೂ ಅಲ್ಲ ಎಂಬುದನ್ನು ‘ಉಪ್ಪಿಗಿ ಹಾಲಲ್ಲಾ’ ಒಂದೇ ಒಂದು ಸಣ್ಣ ಉದಾಹರಣೆಯಿಂದ ತಿಳಿಸಿದ್ದಾನೆ ತುಕಾರಾಮ. ಅವರ ಯುದ್ಧ

‘ದಂಡನೋಳಗ ಹೊಕ್ಕಾಗ ಹೆಬ್ಬಿಲಿ ಹೆಕ್ಕಾ ಒಂದರ ಮ್ಮಾಲಿ  
ಬಿದ್ದಾವ ಜಕಮಿಲಿ ನ್ಯಾತ್ರಾಕಾವಲಿ ಹರಿತೋ ಚಾನಾ॥  
ರಣಮಂಡಲ ಆದಿತ ಜಗಳ ಪುರ್ಯಾಗ ಹೊಕ್ಕಾಗ ತೋಳ ಬಿದ್ದಾವ  
ಹೊಗೋಳಾ ಇಲ್ಲದ ಗಳಿಕ॥’

ಈ ರೀತಿಯಾಗಿದ್ದಿತೆಂದು ಕಣ್ಣ ಮುಂದೆ ಕಟ್ಟಿವರೆತೆ ವರ್ಣಿಸಿದ್ದಾನೆ.

ಬ್ರಿಟಿಶರು ಫಡಣೇಸನನ್ನು ಒಲಿಸಿಕೊಂಡುದನ್ನು,

‘ಸಾಹೇಬ ತಗದ ಚೋತಾಸಿ ಗಡದಾನ ಫಡಣೇಸ ಕರಿಕೊಂಡ  
ಅವನಾ ಥಿತೂರಿ ಸಂಧಾನಾ॥  
ಫಡಣೇಸರೆ ಹೇಳತಾನ ಸಾಹೇಬ ಕಾಸ ರೂಪಾಯಿ ನೋಡ  
ಲಕ್ಷ್ಯ ಕೊಟ್ಟಿರಾಕ್ಕಣ ಥಿತೂರಿ ಕಾಗದನಾ॥  
ಫಡಣೇಸ ಹಿಡದ ವಿತೂರದ ಎಲಿ ಸಾಹಿಭ್ರ ಹಂತೀಲಿ ಬುಧವಾರ  
ಉದಯದಲ್ಲಿ ಬರ್ಣಿತಾನ ಮ್ಮಾಲಿ ಹಿಂಗ ಆಯವ ಪಚನಾ॥  
ರೋಕ್ಕು ಆಶಿ ಮಾಡಿದ ಹಾರುವಾ ಕಳದ ರಾಜ್ಯವಾ ಅಳದ ಸಂಘಾನಾ॥

ಈ ಪ್ರಸಂಗದಲ್ಲಿ

ಫಡಣೇಸಗ ಸಾಧಿಸಿತಲಾಗ ನೀರಕೊಡದಾಗ ತೋಂಡ ಲಗುಬ್ಬಾಗ  
ಹೊಕ್ಕಾಗದಾಗ ಮದ್ದಯಾಲ್ಲಾ ತೋಣಿ॥

ತೋಪ್ಪ ಹಾರದಂತೆ ಮಾಡಿದ. ಆದರೂ ಚತುರ ಕಂಬಾರ ಮದ್ದನ್ನು ಮರಿದು ತುಂಬಿ ತೋಪ್ಪ ಹಾರಿಸಿದರು. ಬ್ರಿಟಿಶರ ಸೈನ್ಯ ದಿಕ್ಕಾಪಾಲಾಯಿತು. ಆಗ ಕಂಪನಿ ಸರಕಾರ ಹಿಂದಿರುಗಲು ಆದೇಶ ನೀಡಿತು. ಆದರೆ ಗಡದಲ್ಲಿಯ ಮದ್ದ ಗುಂಡು ತೀರಿದ ಸುದ್ದಿಯನ್ನು ಫಡಣೇಸ ಬ್ರಿಟಿಶರಿಗೆ ತಿಳಿಸಿದ. ಅವರು ಆಕ್ರಮಿಸಿ ಜೋರಿನಿಂದ ಮದ್ದ-ಗುಂಡಿನ ಸುರಿಮಳೆ ಮಾಡಿದರು. ಈ ಪ್ರಸಂಗದಲ್ಲಿ,

ಮುಂಜಪ್ಪ ನಾಯಿಕೆ ಹೇಳಿದ ಗೋಲಿಮದಾಸ ನೋಡಂಡ ತುಸ  
ಚೋಪ ಕಾರಿಸ್ತಾನ ಕಾಸ ಯೋಳನೂರ ಸೋಜಾರ ಸರಸ  
ಹೆಣಾಕೆಡವಿದರಾಷಿ॥

ಅಂಬಾರಿ ಸಹಿತ ಆನಿದ ಹಾರಿಸಿದ ತೆಲಿ ಸತ್ಯಾವ ಒಮ್ಮೆಗೆ ಕಡದ ಬತ್ತ  
ಆಸಿ॥

ಬಾಲ॥ ಅಲ್ಲಿ ಆಡತಿತ್ವೇರಣ ಬದ್ದಾಪ್ರೋ ಹೆಕ್ಕಾ ಗೋರಹಿರಂಗಿ ಟೊಟ್ಟಿ  
ಸೂರ್ಯಾಗಿ॥

ಅವರ ಶೌಯವನ್ನ ವರ್ಣಿಸಿದ್ದಾನೆ. ಆದರೂ ಸೋಲನ್ನೊಷ್ಟುವ ಪ್ರಸಂಗ  
ಬಂದಾಗಲೂ ಮುಂಜಪ್ಪ ಧೈಯ್ ಕಳೆದುಕೊಳ್ಳಲಿಲ್ಲ.

ತನ್ನ ಗಾಣತಿಹತ್ತಿಗೆ ತಾಕೋರೆ ಮುಂಜಪ್ಪ ನಾಯಕ ಬಂದ  
ಮೋರ್ಚಮ್ಮಾಲ ಬಿಧ್ಯ ಟೊಟ್ಟಿಲಿ ಬಡಬಡದ ಮಾಡಿರಣಗತ್ತಳಾ॥

ಇಷ್ಟತ್ತ ಮುಂದಿನ ಕೊಂಡ ಜೀವದರಸಿ ಸಾಹೇಬ ಕಂಡ ಕುಸಿ ಆದಾನಲ್ಲಾ॥

ಹೇಗೆ ಮೋರಾಡುತ್ತಿರುವಾಗಲೇ ಗುಂಡು ಬಡಿಯುತ್ತವೆ. ಮೋರ್ಚ ಸಾಹೇಬ  
ತೆಕ್ಕಿನಲ್ಲಿ ಹಿಡಿಯತ್ತಾನೆ. ಏಸಿ ಬಂದು ‘ಬೇಡ ಬಕ್ಕಿಸ್’ ನಮ್ಮೆ ಹಂತೀಲಿ. ಇಡತೀವ  
ಸುಲಿದಲ್ಲಿ’ ಎನ್ನತ್ತಾನೆ. ಆದರೆ ಸ್ವಾಭಿಮಾನಿಯಾದ ಮುಂಜಪ್ಪ ತನ್ನ ಕೈಯಲ್ಲಿಯು  
ಬಾಕಿನಿಂದ ಇರಿದುಕೊಂಡು ಸಾಯುತ್ತಾನೆ. ಗಡ ಫಿರಂಗಿಯವರ ಕೈಪಶವಾಗುತ್ತದೆ.  
ಸಮುದ್ರ ಪುಢನ

ಹದಿನಾಲ್ಕು ರತ್ನಗಳು ಹುಟ್ಟಿದ ರೀತಿಯನ್ನ ತುಕಾರಾಮ ಸುಂದರವಾಗಿ  
ವರ್ಣಿಸಿದ್ದಾನೆ.

ಬ್ರಹ್ಮ ಆಕಾರ ಸಾಂಬಿ ನಿರಾಕಾರ ವಿಷ್ಣು ಅಂಬಾವ ಅದಿ ನಾರಾಯಣ ಎಂದು  
ಬ್ರಹ್ಮ ವಿಷ್ಣು ಮತ್ತು ಸಾಂಬರ ಶಿತಿಯನ್ನು ಮೊದಲಿಗೆ ತಿಳಿಸಿ, ನಿರಾಕಾರ ಮುರಿದು  
ಆಕಾರ ಮಾಡುವದು ‘ಇಚ್ಛಾತ್ಕ್ರಿ’ ಎಂದು.

ಹಾಂಗ ಬ್ರಹ್ಮಾದ ಹಾಂಗ ಶಿಂಡಾದ ಏಕರೂಪ ಇತ್ತ ಬಂದಾ  
ಮುರಿದ ನಿರಾಕಾರ ಮಾಡುದು ಆಕಾರ ಇಚ್ಛಾತ್ಕ್ರಿ ಕಡೆಸಿಂದಾ।  
ಈ ರೀತಿ ಹೇಳಿದ್ದಾನೆ.

ಮುಂದೆ ಹದಿನಾಲ್ಕು ರತ್ನಗಳು ಹೇಗೆ ಹುಟ್ಟಿದುವೆಂಬುದನ್ನ ವಿವರಸಿ, ಇದೇ  
ಸೃಷ್ಟಿಯ ಉತ್ತಮತ್ತಿಗೆ ಕಾರಣವೆಂದಿದ್ದಾನೆ.

‘ಬಾಳ ಮೋರ್ಚಿಲೆ ಹುಟ್ಟಿತ ಪಾರಿಜಾತ ಆವಾಗ ಇದ್ದಿದ್ದಿಲ್ಲ ವನಸ್ಪತಿ’ ಹೇಗೆ  
ಪಾರಿಜಾತದೊಂದಿಗೆ ವನಸ್ಪತಿಗಳು ಹುಟ್ಟಿದುವು. ಅದರಂತೆ ಉಳಿದವುಗಳ  
ಸೃಷ್ಟಿಯಾಯಿತೆಂದು ಹೇಳಿರುವುದು ಅಥವಾಣ.

ಅಮೃತ ಉಂಟಮಾಡಬೇಕೆಂದು ದೇವತೆಗಳು ಕುಳಿತಾಗ ಕೇತು ಅಲ್ಲಿಗೆ  
ಬರುತ್ತಾನೆ. ಇದನ್ನು ರಿತ ಲಕ್ಷ್ಮಿ ತನ್ನ ಕಿರಿಯೊಳಗಿರುವ ಬುಗುಡೆಯನ್ನೇ ಚಕ್ರಮಾಡಿ  
ಬಿಗೆದು ತುಂಡರಿಸುತ್ತಾಳೆ. ಆದರೆ,

‘ಅವುತ್ತ ಅವನ ಎದಿಯಾಗ ಸಿಕ್ಕಿತಂತ ಆಗಲಿಲ್ಲ ಆತಗ ಮರಣಾ’  
ರಂಡ - ಮುಂಡಗಳು ಬೇರೆಯಾಗಿ ಜೀವಂತವಿರುವುದಕ್ಕೆ ಕಾರಣವನ್ನು ತಿಳಿಸುತ್ತಾನೆ.

ಇಲ್ಲಿ ಶಕ್ತಿಗಿಂತಲು ಶಿವನು, ಪ್ರಕೃತಿಗಿಂತಲು ಪ್ರರುಷ ಮೊದಲು ಎಂಬುದನ್ನು  
ಕವಿ ನಿರೂಪಿಸಿದ್ದಾನೆ.

### ದಶಾವತಾರ

ಏಳು ಚೌಕುಗಳಷ್ಟು ದೊಡ್ಡದಾದ ಪದದಲ್ಲಿ ಹದಿನೆಂಟು ಪುರಾಣಗಳಿಂದ  
ವಿಷಯವನ್ನು ಆಯ್ದು ವಿಸ್ತಾರವಾಗಿ ದಶಾವತಾರವನ್ನು ವರ್ಣಿಸಿದ್ದಾನೆ. ಪ್ರತಿಯೊಂದು  
ಅವತಾರದಲ್ಲಿಯವ ವೈಶಿಷ್ಟ್ಯವನ್ನು ಎತ್ತಿ ತೋರಿಸಿದ್ದಾನೆ. ಪ್ರತಿ ಅವತಾರಕ್ಕೆ ಸಂಬಂಧಿಸಿದಂತೆ  
ಅವನು ಹುಟ್ಟಿದ ಸ್ಥಳ, ತಾಯಿ, ತಂದೆ, ಗುರು ಇವರೆಲ್ಲರ ಹೇಸರನ್ನು ಹೇಳಿದ್ದಾನೆ.  
ಇಲ್ಲಿ ಕವಿಯ ಅಭ್ಯಾಸವನ್ನು ಕಾಣಬಹುದಾಗಿದೆ.

ಈ ಲಾವಣೆ ವಿಷ್ಣುವೇ ತನ್ನ ವಿಷಯವನ್ನು ನಿರೂಪಿಸುವಂತೆ ರಚಿಸಲ್ಪಟ್ಟಿದೆ.

ದಶಾವತಾರಗಳನ್ನು ವಿಷ್ಣು ಏಕ ತಾಳಿದ ಎಂಬುದಕ್ಕೆ ತಾನೇ ಉತ್ತರಿಸುತ್ತಾನೆ.

ಪ್ರಥಮ ಇತ್ತು ವಾಯು ಸುಃ ತೇಜರಾಪ ನೀರ ಸುಷ್ಯಾ ಅಲ್ಲಿದ್ದಾ||

ಕೊಟಿ ಸೂರ್ಯನ ಬೆಳಕ ನನ್ನಾಳಗ ಇತ್ತು ಮುಂಚೆ ಯಾರು ಇಲ್ಲದ

ಅಲದ ಎಲಿಯಷ್ಟಾಲ ಬೇರಳಿಸುತ್ತೇ ನಾ ಮಲಗಿಸ್ತು ಅನಂದ||

ಹೀಗಿರುವಾಗಲೇ ನಾಭಿಕಮಲದಿಂದ ಬ್ರಹ್ಮಾನ್ನು ಅವನ ಭೂಕುಟಿಯಿಂದ  
ಮಹಾದೇವನನ್ನು ಹುಟ್ಟಿಸಿ ಅವರಿಂದ ಸೃಷ್ಟಿಯ ನಿರ್ಮಾಣ ಮಾಡಿಸಿದ. ಬ್ರಹ್ಮನು,

‘ಹದಿನಾಲ್ಯ ಲೋಕವ ಮಾಡಿದ ಬಯಲಿನ ಒಳಗ ಕಟ್ಟಿ ನಡುವ ನೇರಕಿ।  
ಬಯಲಿನಲ್ಲಿ ಇಂ ಲೋಕಗಳನ್ನು ಮಾಡುತ್ತಾನೆ.

ಸವಾಲಕ್ಷ್ಣಾವುದ ಆಕಾಶ, ಮೂರತ್ತು ನಾಲ್ಯ ಸಾವಿರಗಾವುದ ಪಾತಾಳ,  
ಸವಾಲಕ್ಷ್ಣಾವುದ ಉದ್ದ- ಅಗಲ ಭೂಮಿ, ಸವಾಲಕ್ಷ್ಣಾವುದ ಸಮುದ್ರ ಇವು  
ಅವುಗಳ ಅಳತೆ.

ಬ್ರಹ್ಮನೇ ಪಂಚಾಳ, ಈಡಾ, ಪಿಂಗಳಾ ಈ ಎರಡು ತಿದಿಗಳಿಂದ ಇಚ್ಛಾಶಕ್ತಿಯ  
ಉತ್ಪತ್ತಿ, ಪಾಪ-ಪುಣ್ಯಗಳಿಂಬ ಜುರಗಾವದಿಂದ ಗೊಂಬೆಗಳ ಸೃಷ್ಟಿ. ಸುಖಿಕ್ಕೆ ಇಂದ್ರ,  
ದುಖಿಕ್ಕೆ ಯಾರು. ಇದು ರೀತಿ. ಇಲ್ಲಿಯೂ

ನಾವು ಹೇಳಿವ ಆದ ಅನಾದಿ ಬಾಧ್ಯ ಬುನಾದಿ ಪನ್ಮಾ ಇಲ್ಲ ಆಚೀಕಾ।  
ಇಷ್ಟ್ಯ ನಿಂದ ಆಕಾರ ಇಚೀಕಾ॥

ಎಂದು ನಾಗೀಶಿಯ ಶ್ವಿತಿಯ ಈಚೀಕಾ ಎಂಬುದನ್ನು ಹೇಳಲಾಗಿದೆ. ಕಲ್ಲಿಯ ಸ್ವರೂಪವನ್ನು

ಮೈಮನಸ್ಯಾಂದು ಮಾರಿ ಕುದರಿದು ತೊಟ್ಟೆ ಬಂದನಿಂದ ಪುರಮಾನಸಿ।

ಎಂದು ಹೇಳಿರುವುದು ವಿಪರೀತವೇನಿಸುತ್ತದೆ. ಇದರ ವಿರುದ್ಧವಾಗಿರಬೇಕಲ್ಲವೇ? ಬುಹಾಂಡ

‘ಆ ರೂಪ’ ಅಂದರೆ ಆ ಪರಬ್ರಹ್ಮರುವುವೆ ನಿರಾಕಾರ, ನಿರಾಧಾರ ನಿರಂಜನ. ಇನ್ನು ಬುಹಾಂಡವು ಬ್ರಹ್ಮನು ಪ್ರಭಮ ಹೇಷ್ಟೋಟ್ಟೆ ಮಾಡಿದ್ದು. ಪರಬ್ರಹ್ಮನು ಒಬ್ಬನೆ. ಅದನ್ನೇ

ಒಬ್ಬನೆ ಶಿವ ಒಬ್ಬನೆ ಬ್ರಹ್ಮ ಒಬ್ಬ ಇರಾವ ತಾತ್ಸೂಲಿ।

ಮೂರ ಮಾತವಿರ ಒಬ್ಬ ದೇವರಾ ಒಬ್ಬನ ಹೋರ್ ಎರಡನೆ ಇಲ್ಲಾ!

ಎಂದು ಸ್ವಷ್ಟಪಡಿಸಲಾಗಿದೆ. ಈ ನಿರಾಕಾರದಿಂದ ಈಚೆಗೆ ಎಲ್ಲ ಜೀವರಾಶಿ ಸ್ವರ್ಗ, ಮೃತ್ಯು, ಪಾತಾಳ ಇವನ್ನು ಜನರ ಸಮಜಾತಿಗಾಗಿ ಮಾಡಲಾಗಿದ್ದು, ಆ ಮೂರು ಮುರದ ಮ್ಯಾಲ ಏನ ಉಳಿದಿತ್ತೂ ಮತ್ತೊಂದಿಲ್ಲ ಬಯಲಿಗೆ ಬಯಲಾ।

ಹಾಗೆಯೇ ಸೂರ್ಯಚೆಂದ್ರರಿಂದ ಹಗಲು ರಾತ್ರಿಗಳು ಇನ್ನು ಇಬ್ಬರು ಇಲ್ಲದಾಗ ಸುನ್ನಿ ಆದಿತು ಸುನ್ನಿ ಮ್ಯಾಲ ಎಣಕೆ ಇಲ್ಲಾ, ಎಂತಹ ಬೀಜ ಮಾತಿದು!

ಕೃತ,ತ್ರೈತಾ, ದ್ವಾಪರ ಮತ್ತು ಕಲಿಯಗಗಳ ಆಯುಷ್ಟೆ ಕ್ರಮವಾಗಿ ಹದಿನೇಳು ಲಕ್ಷ್ಯ ಇಷ್ಟತ್ವಾಂಶು ಸಾವಿರ, ಹನ್ನರದು ಲಕ್ಷ್ಯ ತೊಂಬತ್ತಾರು ಸಾವಿರ, ಎಂಂತು ಲಕ್ಷ್ಯ ಅರವತ್ತುನಾಲ್ಕು ಸಾವಿರ, ನಾಲ್ಕು ಲಕ್ಷ್ಯ ಮೂರತ್ತರದು ಸಾವಿರ ವರ್ಷಗಳು. ಈ ನಾಲ್ಕು ಮುರಿದಮೇಲೆ ಗುರು ರೂಪ. ಆದು ಒಂದೆ. ಆದರ ಅಳತೆ ಯಾರಿಗೂ ತಿಳಿಯದು. ಇಂತಹ ಮಾರ್ಮಿಕ ವಿಷಯವನ್ನು ಒಂದು ಚೌಕಿನಲ್ಲಿ ಹಾಡಿ ಮುಗಿಸಿದ್ದಾನೆ. ಇದು ಮಹಾಕವಿಶ್ವದ ಲಕ್ಷ್ಮಣ.

ಈ ಪದವು ನಾಗೇಶಿಯವರ ಯಗಗಳ ಅಳತೆ ಎಷ್ಟೇಂಬ ಪ್ರಶ್ನೆಗೆ ಉತ್ತರರೂಪವಾಗಿ ಮೂಡಿಬಂದುದು. ಇಲ್ಲಿ ಗುರುಪಾರಮ್ಯವನ್ನು ಎತ್ತಿಹೇಳಲಾಗಿದೆ. ಅದನ್ನೇ ಮುಂದಿನ ಚೌಕಿನಲ್ಲಿ ಮುಂದುವರಿಸಿ,

ಸ್ಥಳ ಸೂಕ್ತ ಕಾರಣ ಮಹಾಕಾರಣ ಇರವುದ ಇವು ನಾಲ್ಕು ದೇಹಗಳಾ!

ನಾಲ್ಕು ದೇಹ ಬಿಟ್ಟ ಇರವುದ ಗುರುರೂಪ ಒಂದೆ ಇತ್ತು ನೋಡ ನಿವಳಾ॥

ಎನ್ನಲಾಗಿದೆ.

ತಾನು ಉತ್ತರಕೊಟ್ಟಿ,

ಬರಿಬಲ್ಲಂಬಂತ ನಾಂವ ಕೇಳಿಂವ ಅಂದವರಕೊಡಯಾತರ ಜಿದ್ದಾ!

ಕಸಿಗೆ ಹಚ್ಚಿದ ಮ್ಯಾಗ ಹುಸಿಯೀಳಬಾದ್ ಇನ್ನ ಯಾರ ಇಡತಿರಿಕದ್ದಾ॥

ಎಂದು ವಿನಯಷ್ಠಾವಕ ಬೇದಿಕೊಂಡು

ಯಾವ ಯುಗದ ಒಳಗೆ ಬಸವಣ್ಣ ಹುಟ್ಟಿದ ತೋರಿಸಿ ಕೊಡಿ ನಮಗೆ  
ಇದರಭೇದಾ!

ಎಂದು ಪ್ರಶ್ನೆಯನ್ನು ಮುಂದಿಡಲಾಗಿದೆ.

ಬಹುತರವಾಗಿ ತುಕಾರಾಮನಿಗೆ 'ನಿರಕ್ಷರ್' ಎಂದು ಎದುರಾಳಿ ಮೂಡಲಿಸಿರಬೇಕು.  
ಅಂತೆಯೇ ಇಂತಹ ಮಾರ್ಮಿಕ ವಿಷಯವನ್ನೆತ್ತಿಕೊಂಡು, ಸುಂದರವಾಗಿ ನಿರೂಪಿಸಿ  
ಲುತ್ತರಕೊಟ್ಟು ದ್ವನಿಪೂರ್ವವಾಗಿ ಸಂಚೋಧಿಸಿ ಪ್ರಶ್ನೆ ಕೇಳಿದ್ದಾನೆ.

ಮುಂದೆ ಹದಿಮೂರು ಮಂದಿ ಹೆಂಡರುಳ್ಳ ಕ್ಷೇತ್ರ ಖುಷಿಯಿಂದ ಸೂರ್ಯ  
ಭೂಮಿ ಮುಂತಾದವುಗಳ ಲುತ್ತತ್ವಿಯಾಗಿದೆ ಎಂದು ಹೇಳುತ್ತಾನೆ.

ಆದರೆ ಇಲ್ಲಿ 'ಸುಭದ್ರಾನ ಹೊಟ್ಟೆಲೆ ಹುಟ್ಟಾನ ಬಸವಣ್ಣ' ಎಂದು ಹೇಳಿರುವುದು  
ಆಭಾಸವನಿಸುತ್ತದೆ. ತಿವನ ವಾಹನ ನಂದಿಯೇ ಬಸವಣ್ಣ ಎಂದು ಮುಂದೆ ಹೇಳಿದ್ದರೂ,  
ಆ ನಂದಿ ಹುಟ್ಟಿದ್ದ ಸುಭದ್ರೆಯ ಹೊಟ್ಟೆಯಿಂದಲೇ? ಇದು ವಿಚಾರಣೀಯ.

ಬೀಗನ ಮನಿಗೆ ಬೀಗ ಹೋದ

ಇದೊಂದು ವಿನೋದದ ಲಾವಣೆ. ಅತಿಜಿಪುಣತನ ಎಂತಹ ವಿವರೀತಕ್ಕೆ  
ತರುತ್ತದೆನ್ನುವದು ಇಲ್ಲಿಯ ವಿಷಯ.

ಗಂಡ-ಹೆಂಡರಿಬ್ಬರು ತೀರೆ ಜೀವನು. ಏರಡೂ ಹೊತ್ತು ಉಂಡರೆ ಹೆಚ್ಚು  
ವಿಚಾಗುವದೆಂದು ಒಂದೆ ಬಾರಿ ಉಣಿವರು. ಅಕ್ಕಿ, ಬೇಳೆ, ಬೆಲ್ಲ, ಗೋಧಿ,  
ಎಲ್ಲವನ್ನು ಉದ್ದರಿತಂದು ಹೋಳಿಗೆ ಮಾಡಿದರು. ಉಣಬೇಕೆನ್ನುವವ್ವರಲ್ಲಿ ಬೀಗ,  
ಹೆಂಡತೆಯ ತಮ್ಮ ಬಂದ. ಆಕೆ ಬೇನೆ ಬಂದವರಂತೆ ತಲೆಕಟ್ಟಿ ಮಲಗಿದಳು. ನಾಲ್ಕು  
ದಿನ ಉಪವಾಸವೆಂದು ಹೇಳಿ ಬೀಗನನ್ನು ಕಳಿಸಿದರು. ಆವ ಇವರಿಗಿಂತಲೂ  
ಚತುರನಾಗಿದ್ದ. ವಾಸನೆಯಿಂದ ಹೋಳಿಗೆ ಮಾಡಿರಬೇಕೆಂದು ತಿಳಿದು, ಹೋದಂತೆ  
ನಟಿಸಿ ಮಾಳಿಗೆಯೇರಿ ಕುಳಿತುಕೊಂಡೆ.

ಗಂಡ ಹೆಂಡರು ಕಣ್ಣು ಕಟ್ಟಿಕೊಂಡು ಒಬ್ಬರಿಗೊಬ್ಬರು ಉಣಿಸುವಂತೆ  
ಮಾತಾಡಿಕೊಂಡು ಉಣಿತೂಡಿದರು. ಮಾಳಿಗೆಯಿಂದ ಇಳಿದ ಬೀಗ ಇಬ್ಬರ ತುತ್ತನ್ನು  
ತಾನೇ ಗಷ್ಟು ಮಾಡಿದರಿ ಬಿಟ್ಟು. ತೀರದಾಳ ದಾರಿ ಹಿಡಿದ.

ಇದು ಜಿಪುಣತನದ ಒಂದು ಉದಾರಹಣೆ. ತಮ್ಮ ಮನಿಗೆ ಬಂದರೂ ಆಕ್ಕೆ  
ಆದವಳು ಅವನನ್ನು ಉಪಚರಿಸುವದನ್ನು ಜಿಪುಣತನ ಮರೆಸುತ್ತದೆ.

'ಅಯ್ಯಾ ಅಯ್ಯಾ ಕೋಡಿ ಅದಯಾಕ ಬಂತ ಅಂತ ತೆರಿ ತಟ್ಟಿ  
ಮನಗ್ಗಾಳ ಬ್ಬಾನಿ ಬಂತಾಂತಾ'

ಎಂದು ಮಲಗುವಂತೆ ಮಾಡುತ್ತದೆ. ಬಾಂಧವ್ಯವನ್ನು ಮರೆಸುತ್ತದೆ.

ಬೀಗ ಉಪಚಾರ ಮಾಡುವ ರೀತಿ ಹೋಚಿಸದಾಗಿದೆ.

ಮನಿತಂಬಾಕರ್ಯಾಲ್ಯಾ ಮೊನ್ಯೆ ಮಾರೇದಿನ ತಂಬಾಕ ಇಲ್ಲ ಈಗಿನ ಹೊತ್ತಾ|  
ರೋಬಿರೂಪಾಯಿ ಇದ್ದರ ಕೊಟ್ಟಿನ ವಿರೆ ಅಂಗಡ್ಯಾವರದ ಇಲ್ಲನಮ ಪತ್ತಾ||  
ಎಮ್ಮೆ ಈದಮ್ಯಾಲ ಒಮ್ಮೆ ಬಂದದಿ ಉಪಾಯ ಇಲ್ಲದ ಈ ಮಾತಾ|  
ನುಷ್ಟೆ ಇಲ್ಲ ಮಜ್ಜಿ ಇದ್ದರ ಉಣಿಸುದ ಇತ್ತೆ ನಮ್ಮೆ ಬೇತಾ॥

ಇದು ಎಂಥವರಿಗೂ ಸಗೆ ತರಿಸದಿರುಮು.

ತಾವು ಅಂದಂತೆ ಇಬ್ಬರಿಗೂ ತುತ್ತು ಮುಟ್ಟಿದಿದ್ದಾಗ,

ಹೆಂಡತಿ ಅಂತಾಳ ಮನಸಿನ ಒಳಗೆ ಗಂಡ ಬಾಳ ಹಸದಾ ಹೋಡಿ।  
ಎಷ್ಟೋತ ಆತ ಅಂವಗ ಹಾಕತೀನ ನನಗ ಒಂದ ಹಾಕವಲ್ಲ ತುತ್ತಮಾಡಿ।

ಎಂದು ಹೆಂಡತಿ ಆಲೋಚಿಸಿದರೆ,

‘ಗಂಡ ಸಿಟ್ಟಿಗೆ ಏರಿ ಹೆಣತಿಗಿ ಅಂತಾನಯ್ಯಾಲ್ಯಾ ತಾನ ತಿಂದಾಳ ರಂಡಿ।

ಎಂದು ಗಂಡ ಸಿಟ್ಟಿಗೇರುತ್ತಾನೆ. ಆದರೆ ಅವರಿಬ್ಬರಿಗೂ ಗೊತ್ತಿಲ್ಲ.

‘ನಡು ಕುತ್ತ ಬೀಗ ಎರಡು ಕಡೆ ಜೆಡಿತಾನ ಗಡ್ಡಮೀಸಿ ತುಪ್ಪ ಸೋರ್ಯಾದಿ’  
ಕೂನೆಗೆ ‘ಡರ’ ಬಿಡಲು ಗುಟ್ಟಿ ಬಯಲಾಗುತ್ತದೆ.

### ಶಕಿ

ಒಂದು ಉರ ದಂಡಿಲೆ ಸಣ್ಣಿ ಗಿಡಾ ಹುಟ್ಟಿತು।  
ಆ ಗಿಡದ ಬೋಂಗಿ ಬುಡಾ ಮೇಲಾಗಿ ಬೆಳದಿತು॥  
ಆ ಗಿಡದ ಚೊಂಗ್ಯಾಗ ಪಕ್ಕಿ ಒಂದ ಕೂತಿತು।  
ಆ ಪಕ್ಕಿ ಕಣ್ಣಾನ ನೀರ ಸಮುದ್ರ ಆಗಿ ಪರಡಿತು॥  
ಆ ಸಮುದ್ರದೊಳಗ ಗಾಣ ಒಂದು ಬಿಧ್ಯಿತು।  
ಆ ಗಾಣನ ಒಳಗ ಮೇನ ಒಂದ ಸಿಕ್ಕಿತು॥  
ಆ ಮೇನಿನ ತೆಲಿಮ್ಯಾಲ ಗೇಣಹುಲ್ಲ ಬೆಳದಿತು।  
ಆ ಹುಲ್ಲಿನ ಒಳಗ ಹುಲಿಗವಿ ಹಾಕಿತು।  
ಆ ಗವಿ ಒಳಗ ಅನಿ ಒಂದ ಇಳದಿತು।  
ಜರುತ ತುಕಾರಾಮ ಸಕಿ ಹೇಳಿದ ಹಿಂಗ ಸಿಸ್ತು॥

ಇದೊಂದು ಮುಂಡಿಗೆಯ ಸಕಿ. ಇಲ್ಲಿ ಕವಿಯು ಪುರುಷ ಪ್ರಾಧಾನ್ಯವನನ್ನು ಎತ್ತಿ  
ಹೇಳಿದಾನೆ. ಪ್ರತಿ ಶಬ್ದವೂ ಸಾಂಕೇತಿಕವಾಗಿದೆ.

ಆಧಾರ ರೂಪವಾದ ಪುರುಷನೆ ಪ್ರಕ್ಕದ ಬೇರು. ಅಧೇಯವಾದ ಪ್ರಕ್ಕ ಇದು  
ಪ್ರಕೃತಿ. ಅಂದರೆ ಪ್ರಕೃತಿಯು ಪುರುಷನನ್ನು ಆಶ್ರಯಿಸಿಕೊಂಡಿರುತ್ತದೆ. ಗಿಡದ  
ಶಾಖೋಪಶಾಖೆಗಳು ಪ್ರಕೃತಿಯ ಶಕ್ತಿ. ಈ ಶಾಖೆಗಳಲ್ಲಿರುವ ಪಕ್ಕಿಯೆಂದರೆ ಮನಸ್ಸು.

ಇದರ ಹರವೇ ಸಮುದ್ರ. ಆ ಮನಸಿನ ವೃತ್ತಿಗಳೇ ಆ ಸಮುದ್ರದಲ್ಲಿರುವ ಗಾಣ. ಜೀವ ಮೀನವು ಆ ಗಾಣದಲ್ಲಿ ಸಿಕ್ಕಿಕೊಂಡಿದೆ. ಆ ಜೀವನಲ್ಲಿ ಪ್ರಪಂಚದಲ್ಲಿರುವ ವಿಷಯಲಾಲಸೆಯೆಂಬ ಹುಲ್ಲು ಬೆಳೆದಿದೆ. ಅಲ್ಲಿ ಮದವೆಂಬ ಹುಲಿ. ಈಗ ಅದನ್ನು ಹಿಡಿಯಲಾಗಲ್ಲ. ಆದರೆ ಪುರುಷಕಾಳನವೆಂಬ ಆನೆಯು ಪ್ರವೇಶಲು ಎಲ್ಲವೂ ಅಳಿದುಹೋಗುತ್ತದೆ.

ಆಧಾರ ಸ್ವರೂಪನಾದ ಮೂಲಪುರುಷನ ಅಂದರೆ ತನ್ನ ನಿಜದ ಅರಿವಾಗಲು ಮದವು ಅಳಿದುಹೋಗುತ್ತದೆ. ಜೀವನಿಗೆ ಅಂಟಿಕೊಂಡ ವಿಷಯಲಾಲಸೆಗಳು ನಾಶವಾಗುತ್ತವೆ. ಪ್ರಾಣಪಕ್ಷಿಯ ಹರವು ಹಿಂಗಿ ಅಧೀಯವಾದ ಪ್ರಕೃತಿ ಶಕ್ತಿ ಪುರುಷನಲ್ಲಿ ಲಯವಾಗುತ್ತದೆ ಅಂದರೆ ಅದಕ್ಕೆ ತನ್ನದೆ ಆದ ಸ್ವತಂತ್ರ ಅಸ್ತಿತ್ವವೇ ಉಳಿಯುವುದಲ್ಲ.

ಇದು ನಿರಾಕಾರವೆಂಬ ಕೊನೆಯ ಮೆಟ್ಟಲು. ಇದನ್ನು ಮುಟ್ಟಿ ಆನಂದಿಸಿದವರು ಸೌಧಾಗರ, ತುಕಾರಾಮರೆ ಹೊದಲಾದ ತೇರದಾಳದ ಲಾವಣ್ಯಕಾರರು.



## ಮೋಹಗಾರ ಮನೆತನದ ಇತರ ಲಾವಣಿಕಾರರು

ತೇರದಾಳ ಎಂದಾಕ್ಷಣಿವೆ ತುಕಾರಾಮನ ಹೇಸರು ಏಕೆ ಕೇಳಬರುತ್ತದೆನ್ನವದು ಅವನ ಈ ಚರಿತ್ಯೆಯನ್ನು ಕೇಳಿದಾಗ ನನಗೆ ಮನದಚ್ಛಾಯಿತು. ಅವನಲ್ಲಿರುವ ಕವಿತಾ ಚಾತುಯ್ಯ, ಸಂಘಟನಾಶಕ್ತಿ, ಮೇಲಾದ ಗುರುಭಕ್ತಿ, ಶಾವಿರಕಿಯಲ್ಲಿ ತೀವ್ರಪರವಾದ ಆಸ್ಕತಿ ಅವನಿಗೆ ಈ ಹೇಸರನ್ನು ತಂದು ಕೊಟ್ಟಿದ್ದರಲ್ಲಿ ಸಂದೇಹವೇನಿಸಲಿಲ್ಲ. ಈ ಗುಣ ವಂತ ಪಾರಂಪರ್ಯವಾಗಿ ಬೆಳೆದು ಬಂದಿದೆಯೋ ಹೇಗೆಂಬುದನ್ನು ತಿಳಿದುಕೊಳ್ಳಲು ನನ್ನ ಮನಸ್ಸು ಕಾತರಿಸತ್ತೂಡಿತು. ಇನ್ನೊಂದು ದಿನ ಮತ್ತೆ ತೇರದಾಳಕ್ಕೆ ಹೋಗಿ ಮೋಹಗಾರ ಬಾಬುನನ್ನು ಸಂದರ್ಶಿಸಿದೆ.

ಇಂದು ಅವನು ಉಲ್ಲಾಸಿತನಾಗಿದ್ದ. ಮೋದಲಿನ ದೇಹದ ಅಸ್ಥಿತೆ ಕಡಿಮೆಯಾಗಿತ್ತು. ಶ್ರೀ ಸಿದ್ಧರಾಮೇಶ್ವರ ಗುಡಿಯ ಕಟ್ಟಿಯ ಮೇಲೆ ಕುಳಿತೆವು. ಮಹಾದೇವ ಅಲ್ಲಿಗೆ ಬಂದ. ಇನ್ನೂ ನಾಲ್ಕುರು ವರ್ಯಸ್ವಾದ ಜನರೂ ಸೇರಿದರು. ಅವರಿಗೂ ತಮ್ಮಾರ್ಥಿನ ಶಾವಿಕರ ಬಗ್ಗೆ ಹೇಳುವಲ್ಲಿ, ಕೇಳುವಲ್ಲಿ ಒಂದು ರೀತಿಯ ಹೆಮ್ಮೆ ಆದರೆ ಇವೆಲ್ಲ ಹೇಳಿಕೆಗಳು ಬಹುತೇಕ ಚರ್ಚಿತಬರವಳಿ. ಕೆಲವಂತೂ ಆತಿರಂಜಿತ ಹೋಸದೇನೂ ಕಂಡುಬರಲಿಲ್ಲ. ಬಾಬುನ ಹೇಳಿಕೆಗಳನ್ನು ದಾಖಲಿಸಿಕೊಂಡೆ.

**ಸಣ್ಣಯಂಕಣ್ಣ (ಕ್ರ.ಶ. ಗಣಭಾ-ಗಣಭಾ)**

‘ಬಾಬು ಅಣ್ಣ ತುಕಾರಾಮನ ವಿಷಯವಾಗಿ ಹಿಂದಿನ ದಿನ ಸಾಕಷ್ಟು ವಿವರವಾಗಿ ನೀವು ಹೇಳಿದಿರಿ. ಅಂದು ನೀವು ಅಸ್ಥಿರಾದುದರಿಂದ ಹಚ್ಚಿಗೆ ಕೇಳುವ ಮನಸಾಗಲಿಲ್ಲ. ಅಂತಹೆಯ ಮತ್ತೆ ಇಂದು ಬಂದಿದ್ದೇನೆ. ನಿಮ್ಮ ಮನೆತನದಲ್ಲಿ ಮತ್ತೆ ಯಾರಾದರೂ ಲಾವಣಿಕಾರರು ಆಗಿರುವರೆ?’

‘ತುಕಾರಾಮನ ನಂತರ ಎರಡು ತಲೆಮಾರು ಯಾರೂ ಲಾವಣಿಕಾರರು ಆದಂತಿಲ್ಲ. ಆವರ ಹೇಸರು ಎಲ್ಲಿಯೂ ಬಂದಿಲ್ಲ. ಮುಂದೆ ನಮ್ಮ ತಂದೆ, ನಮ್ಮ ಅಣ್ಣ ಮತ್ತು ನಮ್ಮ ಮುತ್ತಾನ ತಮ್ಮನ ಮಗ ಅಕ್ಷಾರಾಮ ಈ ಸಾಹಿತ್ಯಕ್ಕೆ ತಮ್ಮ ಹೊಡುಗೆಯನ್ನು ಸಲ್ಲಿಸಿದ್ದಾರೆ.

ನಮ್ಮ ತಂದೆ ಯಂಕಣ್ಣ. ಹಿಂದೆ ತುಕಾರಾಮನ ಶಿಷ್ಯರಲ್ಲಿಯೂ ಒಬ್ಬ ಯಂಕಣ್ಣ ಇದ್ದ. ಅವನಿಂದ ತನ್ನನ್ನು ಬೇರೆದಿಸುವ ಸಲುವಾಗಿ ಸಣ್ಣಯಂಕಣ್ಣ ಎಂದು ಕರೆದುಕೊಂಡಿದ್ದಾನೆ. ಇವನು ಉತ್ತಮ ರೀತಿಯಂದ ಹಾಡುತ್ತಿದ್ದ. ಅವನ ದಷ್ಟಿನ ಚಾಪ ಇನ್ನೂ ನನ್ನ ಕಿವಿಯಲ್ಲಿ ದುಮುದುಮಿಸುತ್ತಿದೆ. ಕಂಚಿನ ಕಂಠದ ಧ್ವನಿ ಇನ್ನೂ ಗೆನುಗೆನುಸುತ್ತಿದೆ.’

ಈ ಮಾತನ್ನು ಕೇಳಿದಾಗ ನಮೂರ್ತಿ ತುಂಬಿದ ಸತ್ಯಪ್ರಪಂಚ ಉಮರಾಣಿ ಇವನ ದಪ್ಪಿನ ಚಾಪ, ಸುಶ್ರಾವ್ಯವಾದ ಧ್ವನಿ, ಎತ್ತರ ನಿಲುವು ನನ್ನ ಕಣ್ಣ ಮುಂದೆ ಕಟ್ಟಿದವ.

‘ದಪ್ಪ ಬಡಬಡದ ಗಪ್ಪಮಾಡತಾನ ಉಮರಾಣಿ ಸತ್ಯಪ್ರಪಂಚ ಚಾರಿಗೆ ಶಾಬ್ದಶಕ್ತಿದಾನ ಗೊಲಬಾವಿ ಪಾಂಡಪ್ಪ’॥ ಎಂದು ನಾವು ಸಣ್ಣವರಾಗಿದ್ದಾಗ ಕೇಳುತ್ತಿದ್ದ ಮಾತು ನನ್ನ ಸೃಜಿ ಪಟಲದಲ್ಲಿ ಸುಳಿದುಹೋಯಿತು.

ಬಾಬು ಮತ್ತೆ ಹೇಳಿಕೊಡಿದರು.

‘ನಮ್ಮ ತಂದೆ ಒಳ್ಳೀಯ ಹಾಡುಗಾರನಿದ್ದಂತೆ ಉತ್ತಮ ಸಲಹೆಗಾರನೂ ಆಗಿದ್ದ. ಆದರೆ ಇವನು ಕವಿಯಾಗಿರಲಿಲ್ಲ. ಯಾರೇ ಒಂದು ಸಾರೆ ಹೇಳಿದರೆ ಸಾಕು. ಅವನಿಗೆ ಪಾಠವಾಗುತ್ತಿತ್ತು.’

‘ಅಂದರೆ ಅವನಿಗೆ ಒಂದು ಬರೆಹ ಬರುತ್ತಿರಲಿಲ್ಲವ?’

‘ಇಲ್ಲ, ಅವನೆಂದೂ ಸಾಲೆಗೆ ಹೋದವನಲ್ಲ, ಕಲಿತವನಲ್ಲ. ಉತ್ತಮ ಮೋಪಗಾರನಾಗಿದ್ದ. ಅದರ ಜೊತೆಗೆ ಚಾಪಕಶಕ್ತಿ ಹೆಚ್ಚಿದ್ದುದರಿಂದ ಅನೇಕ ಪೌರಾಣಿಕ ಘಟನೆಗಳು, ತಾತ್ಕಾಳಿಕ ವಿಷಯಗಳು ಕರಗತವಾಗಿದ್ದವು. ಆದ್ದರಿಂದ ಬಾಲ ಅಣ್ಣಾರಾಮ ಇವನನ್ನು ವಸ್ತಾದನನ್ನಾಗಿ ಮಾಡಿಕೊಂಡಿದ್ದ.

ಈ ಬಾಲ ಅಣ್ಣಾರಾಮ ಯಾರು?

ಬಾಲಅಣ್ಣಾರಾಮ (ಕ್ರ.ತ. ೧೮೧೦-೧೮೫೧)

‘ಇದೀಗ ಹೇಳಲಿಲ್ಲವೆ ನಮ್ಮ ಮುತ್ತಾನ ತಮ್ಮನ ಮಗ ಅಣ್ಣಾರಾಮನೆಂಬವನು ಲಾವಣೀಕಾರನಿದ್ದನೆಂದು? ಆ ಅಣ್ಣಾರಾಮನೆ ಬಾಲ ಅಣ್ಣಾರಾಮ. ಹಿಂದಿನ ಯಂತರಾನಿನ್ನೊಂದಿಗೆ ಒಬ್ಬ ಅಣ್ಣಾರಾಮನಿದ್ದ. ಆದ್ದರಿಂದ ತನ್ನನ್ನು ಬಾಲಅಣ್ಣಾರಾಮನೆಂದು ಹೇಳಿಕೊಂಡಿದ್ದಾನೆ. ನಮ್ಮ ತಂದೆ ಇವನು ಚಿಗದೊಡಪ್ಪ ಮತ್ತಳು; ಅಣ್ಣ-ತಮ್ಮದಿರು, ವಯಸ್ಸಿನಿಂದ ನಮ್ಮ ತಂದೆ ದೊಡ್ಡವನಾಗಿದ್ದ.

‘ಮೋದಲನೆಯ ತುಕಾರಾಮನ ಶಿಷ್ಯರಲ್ಲಿ ಯಂತ-ಅಣ್ಣಾ ರಾಮರ ಜೊಡಿಯಿದ್ದಂತೆ ಇವರ ಜೊಡಿ ಈ ತಲೆಮಾರಿಗೆ ಒಳ್ಳೀ ಹೆಸರನ್ನು ಮಾಡಿತು. ಅಣ್ಣಾರಾಮ ಪ್ರತಿಭಾವಂತ. ನಮ್ಮ ತಂದೆಯ ಸಲಹೆಯ ಮೇರೆಗೆ ಪದಗಳನ್ನು ನಿರ್ಮಿಸುತ್ತಿದ್ದ ಯಂತನ್ನು ಹಾಡುತ್ತಿದ್ದ. ಆದರೆ ಅಣ್ಣಾರಾಮ ಎಂದೂ ಹಾಡಲಿಲ್ಲ; ವಸ್ತಾದನಾಗಿ ಕಲಿಸಲಿಲ್ಲ.

ಈ ಮೋದಲು ಡಾ. ಪ್ರಭಾಕರ ಮೋಪಗಾರ ಅವರನ್ನು ಒಮ್ಮೆ ಬೆಟ್ಟಿಯಾಗಿದ್ದೆ ಅವರು ತಮ್ಮ ಹತ್ತರ ತಮ್ಮ ತಂದೆಯ ಹಾಡು ಇಲ್ಲವೆಂದೂ ಏನಾದರೂ ಇದ್ದರೆ ಮಹಾದೇವ ಮೋಪಗಾರನ ಹತ್ತಿರ ಇರಬಹುದೆಂದೂ ಹೇಳಿದ್ದರು. ಮತ್ತು ಹೆಚ್ಚಿನ ವಿಷಯ ಬಾಬುವಿಗೆ ಗೊತ್ತಿರುವದಾಗಿಯೂ ತಿಳಿಸಿದ್ದರು.

ಡಾ॥ ಪ್ರಭಾಕರರು ಕಲಿತವರಾದುದರಿಂದ ಹೆಚ್ಚಿನ ವಿವಯವೇನಾದರೂ ತೀಳಿಯಬಹುದೆಂದು ಭಾವಿಸಿದ್ದೆ. ಆದರೆ ಅವರು,

‘ಸರ್, ನಾನು ಸಣ್ಣವನಾಗಿದ್ದಾಗ ನಮ್ಮ ತಂದೆ ಬರೆಯುತ್ತಿದ್ದನ್ನು ನೋಡಿದ್ದೇನೆ. ನಮ್ಮ ಮನೆತನದಲ್ಲಿ ಹಾಡುವದು, ಬರೆಯುವದು ನಡೆದು ಬಂದಿದೆಯೆಂದು ಕೇಳಿದ್ದೇನೆ. ಅದರೆ, ಆಗ ನನಗೆ ಆ ಕಡೆಗೆ ಲಕ್ಷ್ಯವಿರಲಿಲ್ಲ. ಅಲ್ಲದೆ ನಮ್ಮ ತಂದೆಯೂ ಅದಕ್ಕೆ ಆಸ್ತಿದ ಮಾಡಿಕೊಡಲಿಲ್ಲ.

‘ವರೆ ಆಸ್ತಿದ ಮಾಡಿಕೊಡಲಿಲ್ಲ?’

‘ಬರೆಯುವದು, ಹಾಡುವದು ಒಂದು ನಾದ. ಆ ನಾದಕ್ಕೆ ಬಿದ್ದರೆ ಈ ಪ್ರಪಂಚವೇ ಅಸ್ತಿವಸ್ತುವಾಗುವದು. ಶಾಲೆ ತಲೆಗೆ ಹತ್ತಡು. ಎಂದು ಹೇಳಿ ನಮನ್ನು ದೂರವಿಡುತ್ತಿದ್ದ. ಹೀಗಾಗಿ ನಾನು ಆ ಕಡೆಗೆ ಗಮನ ಹರಿಸಲಿಲ್ಲ. ಈಗ ನನ್ನ ತಟ್ಟಿನ ಅರಿವಾಗುತ್ತಿದೆ. ಅವರು ರಚಿಸಿದ ಸಾಹಿತ್ಯದ ಬೆಲೆ ಎಪ್ಪೆಂಬುದು ಗೊತ್ತಾಗುತ್ತಿದೆ. ಆದರೆ ಮಾತು ಮಿಂಚಿ ಹೋಗಿದೆ. ಕೇಯಲ್ಲಿಯ ಗಂಟನ್ನು ಕಳೆದುಕೊಂಡಿದ್ದೇವೆ.’

ಡಾ॥ ಪ್ರಭಾಕರ ಒಂದು ರೀತಿಯಲ್ಲಿ ವ್ಯಾಸನಪಟ್ಟರು. ನನಗೆ ಈ ಸಾಮಗ್ರಿಗಳನ್ನು ದೂರಕಿಸಿಕೊಳ್ಳುವುದಕ್ಕೆ ಅನುವು ಮಾಡಿಕೊಟ್ಟರು. ಮಹಾದೇವನ ಮಗನನ್ನು ನನ್ನ ಜೊತೆಮಾಡಿ, ತನ್ನ ಪಟಪಟಿಕೊಟ್ಟು ಶ್ರೀ ದೇಶತೋಽ ಅವರ ತೋಟಕ್ಕೂ, ಗಂಗಾಪ್ರಾನ ಕಡೆಗೆ ತಮದಿಗ್ಗೂ ಕಳಿಸಿಕೊಟ್ಟರು.

‘ನಮ್ಮ ತಂದೆ ಕ್ರಿ.ತ. ಱೆಗಂರಲ್ಲಿ ಹುಟ್ಟಿದವರು. ಅಂದಿನ ಕಾಲಕ್ಕನುಗೂಂಪಾಗಿ ಮರಾಟ ಮಾರನೆಯ ವರ್ಗದವರಿಗೆ ಒದಿದ್ದರು. ಮನೆಕಟ್ಟುವ ಕೆಲಸವನ್ನೇ ಮಾಡುತ್ತಿದ್ದರು. ಚುರುಕುಮತೀಗಳಾಗಿದ್ದುದರಿಂದ ಇಂಗ್ಲೀಷನ್ನು ರೂಢಿಯಿಂದ ಕಲಿತ್ತೊಂಡರು. ಅವರಿವರ ಪರಿಚಯಮಾಡಿಕೊಂಡು ಕಂಪ್ರೆಕ್ಸ್ ಪ್ರಾರಂಭಿಸಿದರು. ಮೊದಲಿನಕ್ಕಿಂತ ಆದಾಯ ಹೆಚ್ಚಾದುದರಿಂದಲೇ ನಾನು ಡಾಕ್ಟರನಾಗಲು ಅನುಕೂಲಮಾಯಿತು. ಇದು ಅವರ ದೂರದರ್ಶಿತ್ತ.

‘ಆದರೂ ಅವರು ತಾವು ಬರೆಯುವುದನ್ನು ನಿಲ್ಲಿಸಲಿಲ್ಲ. ಕಂಪ್ರೆಕ್ಸ್ ಮಾಡುತ್ತೇ ಬೇರೆ ಬೇರೆ ಉರುಗಳಿಗೆ ಹೋಗುತ್ತಿದ್ದರು. ಹಾಗೆ ವಿಚಾಪುರದಲ್ಲಿ ಇರುವಾಗ ಮೈಸೂರಲಾಜನಲ್ಲಿ ಒಂದು ಕೋನೆಯನ್ನು ಮಾಡಿಕೊಂಡು ಸಮಯ ಸಿಕ್ಕಾಗಲೆಲ್ಲ ಬರೆಯುತ್ತಿದ್ದರು. ಕ್ರಿ.ತ. ಱೆಲಗರಲ್ಲಿ ಅವರು ತೀರಿಕೊಂಡರು.

ಡಾಕ್ಟರ ಮಾತನ್ನು ಕೇಳಿದಾಗ ಒಮ್ಮೆನಿರಾಶೆಯಾಯಿತು. ಕಲಾವಂತರೆ ಕಲೆಗೆ ಪ್ರೌಢ್ಯ ಹೊಡಿದ್ದರೆ ಅದು ಉಳಿಯುವ ಬಗೆಯೆಂತು ಎಂದು ಆಲೋಚಿಸಿದೆ. ಇನ್ನೊಮ್ಮೆ ಹೊಟ್ಟೆ ಬಟ್ಟೆಗೆ ಇದ್ದಾಗ ಇದೆಲ್ಲ ಹವಾಸ್. ಇಂದಿನ ತುಟ್ಟಿಯ ದಿನಮಾನದಲ್ಲಿ ಯಾರ ಆಶ್ರಯವೂ ಇಲ್ಲದೆ ಈ ಹವಾಸವನ್ನು ಬೆಳೆಸಿಕೊಂಡು ಹೋಗುವದು ದುಸ್ತರವೆಂಬುದು ಅಪ್ಪೇ ಸತ್ಯವೇನಿಸಿತು.

ಸಿನೇಮಾ, ಟೆ.ವಿ.ಗಳು ಬಂದುದರಿಂದ ಅನೇಕ ಗ್ರಾಮೀಣ ಕಲೆಗಳು ಹಿಂದೆ ಬೀಳತೊಡಗಿವೆ. ಕ್ರಮೀಣ ನಾಶವಾಗಿತೋಡಗಿವೆ. ಹಳ್ಳಿಯ ಜನರೂ ಬಿಳಿಚಾಯೆಗೆ ಬಿದ್ದಿದ್ದಾರೆ. ಶಹರವನ್ನು ಅನುಕರಿಸಲು ಪ್ರಯತ್ನಿಸುತ್ತಿದ್ದಾರೆ. ಸಾಂಪ್ರತಿಕ ಸ್ಥಿತಿಯನ್ನು ಸುಧಾರಿಸಲು ಸಾಧ್ಯವಾಗದ ಈ ಕಲೆಯನ್ನು ಈ ಕಾರಣಕ್ಕಾಗಿಯೇ ಮುಂದುವರಿಸಲು ಅಣ್ಣಾರಾಮ ಬೇದವೇಂದಿರಬೇಕು.

ಬಾಬು ತಮ್ಮ ಮಾತನ್ನು ಮುಂದುವರಿಸಿದರು.

‘ನಮ್ಮ ತಂದೆ ವೆಂಕಪ್ಪ ಮತ್ತು ಚಿಕ್ಕಪ್ಪ ಅಣ್ಣಾರಾಮರಕಿಂತ ಹೆಚ್ಚು ಪ್ರಭಾವಶಾಲಿಯಾದವನು, ಪ್ರತಿಭಾವಂತನಾದವನು ನಮ್ಮ ಅಣ್ಣಿ’.

‘ನಿಮ್ಮ ಅಣ್ಣಿ ಯಾರವನು?’

ಬಾಲ ತುಕಾರಾಮ (ಕ್ರ.ಶ. ೧೯೦೫-೧೯೧೫)

‘ಅವನ ಹೇಸರು ತುಕಾರಾಮ. ನನಕಿಂತಲೂ ಏಳಿಂಟು ವರ್ಷ ದೊಡ್ಡವ. ಕ್ರ.ಶ. ೧೯೧೫ನೇಯ ಜುಲೈ ಇನೆಯ ತಾರಿಖಿನ ಆತ ತೀರಿಕೊಂಡ. ಆಗ ಅವನಿಗೆ ಸುಮಾರು ಒವತ್ತು ಬುವ್ತೆದೆ ವಯಸ್ಸು ಇರಬಹುದು.

‘ಅವನು ಹಾಡುವುದರಲ್ಲಿ ‘ಶಮರಂತ’- ಹಿಂದಿನ ತುಕಾರಾಮನ ಬಿರುದನ್ನು ಎತ್ತಿಹಿಡಿದ. ತಂದೆಯ ಗರಡಿಯಲ್ಲಿಯೇ ಸಿದ್ಧಾಗಿದ್ದ ತಂದೆಯಂತೆ ಹಾಡುತ್ತಿದ್ದ. ಬಹಳ ದಿನ ಹಾಡಿ ಮಾಡಿದ. ಆಗಲೂ ಬರೆಯುತ್ತಿದ್ದ. ಅವನೊಬ್ಬ ಆಶುಕವಿ. ಅಡ್ಡೆಯ ಮೇಲೆ ನಿಂತ. ನಿಂತಂತೆಯೇ ಪದರಚಿಸಿ ಉತ್ತರಕೊಡುತ್ತಿದ್ದ ಅವನ ಬುದ್ಧಿ ಪಾದರಸದಂತೆ. ತಾನು ರಚಿಸಿದ ಪದಗಳನ್ನು ಪ್ರಸಂಗಾನುಸಾರ ಹಾಡುತ್ತಿದ್ದ.

‘ತಾನು ಹಾಡುತ್ತಿರುವವರೆಗೆ ತಾನೇ ಬರೆದ ಎಷ್ಟೋ ಪದಗಳಿಗೆ ತನ್ನ ಹೇಸರನ್ನೇ ಹಾಕುತ್ತಿರಲಿಲ್ಲ. ಯಾರದೋ ಹೇಸರನ್ನು ಅಗಮದಲ್ಲಿ ಸೇರಿಸುತ್ತಿದ್ದ. ಮುಂದೆ ಹಾಡುಗಾರಿಕೆಯನ್ನು ಬಿಟ್ಟುಮೇಲೆ ವಸ್ತುದನೇಸಿಕೊಂಡಾಗ, ತನ್ನ ಹೇಸರನ್ನು ಹಾಕತೊಡಗಿದ. ಹೀಗಾಗಿ ಇವನು ಹೇರಳವಾಗಿ ಹಾಡುಗಳನ್ನು ಬರೆದಿದ್ದರೂ ಅವನ ಹೇಸರಿನಿಂದ ದೂರೆಯವದು ಕಡಿಮೆ’.

‘ತುಕಾರಾಮ ಹೀಗೆ ಬೇರೆಯವರ ಹೇಸರು ಹಾಕುವುದಕ್ಕೆ ಕಾರಣವೇನಿರಬೇಕು?’

ಮೌದಳನೇಯದಾಗಿ ತಾನು ಕವಿಗಾರನೆಂದು ಹಾಡುವಾಗಲೇ ಹೇಳಿಸಿಕೊಳ್ಳು ಬಾರದೆನ್ನುವದು. ಎರಡನೇಯದು ಅವನು ವ್ಯಾಸನಿಕನಾಡುದರಿಂದ ಎವ್ವಾದರೂ ಸಾಕಾಗುತ್ತಿರಲಿಲ್ಲ. ಪ್ರಪಂಚ ದೊಡ್ಡದು ಅದಳ್ಳಾಗಿ ಎಷ್ಟೋ ಪದಗಳನ್ನು ಮಾರಿಕೊಳ್ಳುತ್ತಿದ್ದ. ಯಾವಾಗಲೂ ಹರತಾಟದಲ್ಲಿಯೇ ಇದ್ದರೂ ಕವಿತ್ವಕ್ಕೆ ಕಡಿಮೆಯಿರಲಿಲ್ಲ.’

ಈ ಮಾತುಗಳನ್ನು ಕೇಳಿದಾಗ ಹಿಂದೆ ರ್ಬೇಳಿಸಿಕೊಂಡಿರಿದ್ದ ಅಥವೆಯ ಮುರಲಿಧರ ಸಿದರಾಮ ಜಾಧವ ಇವನಿಗೆ ಬೆಟ್ಟಿಯಾದಾಗ ಅವನು ಹೇಳಿದ ಮಾತು ನೆನಪಾಯಿತು ಆತ ಹೇಳಿದ್ದ.

‘ತುಕಾರಾಮ ಉತ್ತಮ ಕವಿಗಾರ. ನಾನೂ ಪದಮಾಡುತ್ತೇನೆ. ನನ್ನ ಪದದಲ್ಲಿ ಪ್ರಾಸಿದ್ದಿರುತ್ತದೆ, ಪದಲಾಲಿತ್ಯವಿರುತ್ತದೆ, ಅಲಂಕಾರಗಳಿರುತ್ತವೆ. ಆದರೆ ತುಕಾರಾಮ-ನಲ್ಲಿರುವ ಭಾವಮಾಧ್ಯಮ, ತತ್ತ್ವವಿರೂಪಕೇ ನನ್ನಲ್ಲಿಲ್ಲ. ಇದನ್ನು ನಾನು ಪ್ರಾಂಜಲುಮನಸ್ಸಿನಿಂದ ಒಟ್ಟಿಕೊಳ್ಳಬೇಕು. ನಾನು ಮೆಚ್ಚಿಕೊಡರೆಗೆ ಓದಿದ್ದರಿಂದ ಒಮ್ಮೆಯೈ ಅಭಿಮಾನಕ್ಕೆ ಬಿಡ್ಡ ಎದುರಿದ್ದಾಗ ಏನೇನೋ ಅನ್ನತಿದ್ದೆ. ಆದರೂ ಅವನು ಒಟ್ಟು ಶ್ರೇಷ್ಠಕವಿ.’ ಕಲಾಕಾರರ ಸ್ಥಿತಿಯೇ ಹೀಗೆ.

ಬಾಬು ಮತ್ತೆ ಹೇಳಿಕೊಡಗಿದ-

‘ಮಗೆನ್ನು ಸೌಧಿಯನ್ನುವನು ಇವನ ಜೊತೆಗೆ ಇರುತ್ತಿದ್ದು. ಅವನನ್ನೇ ತನ್ನ ವಸ್ತುದನೆಂದು ಹೇಳಿಕೊಂಡ. ಅವನೂ ಕಲಿತವನಲ್ಲ, ಇವನೂ ಕಲಿತವನಲ್ಲ. ಆದರೂ ಅವನನ್ನು ಆದರಿಸಿದ. ಅವನು ಉತ್ತಮ ಸಲಹೆಗಾರನಾಗಿದ್ದು.

೧) ತೇರದಾಳ ಉದಾಹ ತಡ್ಡ ಮಾಡುದಿಲ್ಲ ಬಾಲತುಕಾರಾಮ  
ತಗಡ ಹೇಳಾನು।

ಮಗೆನ್ನು ನಾಗೇಶವರನ ತರಬಿಕೇಳಾನು॥

ಅಂಧಕಾರ

೨) ತೇರದಾಳ ಬಾಲತುಕಾರಾಮ ಮಗೆನ್ನು ಹೇಳತಾನ ಸರಳಮಾಗಿ  
ಹಿಡಿಯಾಕ।

ಗಟ್ಟಿಗುರುಬಾದಕ ಹೋಗಿ ಹೊಂದಾಕ॥

ಜೀವಹುಟ್ಟಿವ ಸ್ಥಳ.

೩) ಅಗಮದಲ್ಲಿ ಇದನ್ನು ನೋಡಬಹುದು;

‘ಬಾಬು ಅಣ್ಣಿ, ಬಾಲತುಕಾರಾಮ ಎಂದು ಏಕೆ ಹೇಳಿಕೊಂಡಿದ್ದಾನೆ?

‘ಮೂಲದಲ್ಲಿ ಒಟ್ಟ ತುಕಾರಾಮ ಆಗಿ ಹೋಗಿಲ್ಲವೇ? ಅವನಿಂದ ತನ್ನನ್ನು ವೃತ್ತೇಳಿಸುವ ಸಲುವಾಗಿ ‘ಬಾಲತುಕಾರಾಮ’ ಎಂದು ಹೇಳಿಕೊಂಡಿದ್ದಾನೆ. ಅಲ್ಲದೆ ತಾನು ಸ್ವಾಲ್ಪವನೆಂಬುದ ಭಾವ ಅವನಲ್ಲಿತ್ತು ಆದ್ದರಿಂದಲೇ ‘ಬಾಲ’ ಎಂದಿದ್ದಾನೆ. ಹಾಗೆ ನೋಡಿದರೆ ಅವನು ದೊಡ್ಡ ಮನುಷ್ಯ’.

ಬಾಬು ಹೇಳಿದ ಮಾತು ಕೇಳಿದಾಗ, ದೊಡ್ಡ ಮನುಷ್ಯನೆಂದಾಗ ಹಿಂದೆ ತಮದಡಿ ಗಂಗಪ್ರವೆ ಇವನನ್ನು ಕುರಿತು ಹೇಳಿದ ಮಾತು ನೇನಪಾಡುವು.

‘ಸರ್, ತುಕಾರಾಮ ನನ್ನ ವಸ್ತುದ, ಅವನ ಬಗ್ಗೆ ನನಗೆ ಎಲ್ಲಿಲ್ಲದ ಅಭಿಮಾನ. ಅವನು ಏನು ಇದ್ದ, ಏನು ಇದ್ದಿಲ್ಲ ಎಂದೇನು ಹೇಳುವದು? ಅವನು ಮೋಪಗಾರ ಹೌದು, ಹಾಡುವವ ಹೌದು, ಕವಿ ಹೌದು, ಮಾಂತ್ರಿಕ ಹೌದು, ಇನ್ನು ಎಷ್ಟೋ ವಿಷಯಗಳಿಗೆ ಅವನು ‘ಹೌದು’ ಆಗಿದ್ದು.

‘ಅಂದರೆ? ನಿಮ್ಮ ಮಾತಿನ ಅರ್ಥ ಸನಗಾಗಲಿಲ್ಲ’.

‘ಅವನು ಅನೇಕ ವಿದ್ಯೆಗಳನ್ನು ಬಲ್ಲವನಾಗಿದ್ದ. ಲಕ್ಷಣಶಾಸ್ತ್ರ, ಜಾದು, ವಿಷವ್ಯಾದ್ಯ ಹೀಗೆ ಹತ್ತಾರರಲ್ಲಿ ಕೃತ ಪರಿಣತ’.

ಉದಾಹರಣೆಗಾಗಿ ಕೆಲವನ್ನು ಹೇಳಬಹುದೆ?’

‘ಒಮ್ಮೆ ಆಸಂಗಿಯಲ್ಲಿ ಒಂದು ಹೊಸಮನೆಗೆ ಉಂಟಕ್ಕೆ ಹೋಗಿದ್ದ. ಮನೆಯನ್ನು ನೋಡಿದ. ಉಂಟಕ್ಕೆ ಇನ್ನೂ ವೇಳೆಯಿದ್ದಿತು. ಒಂದು ಜನರು ಆ ಮಾತು ಈ ಮಾತು ಆದುತ್ತೆ ಕುಳಿತಿರುವಾಗ ‘ಕಾ ಮನ ಕೋಟಿನಲ್ಲಿ ಹೋಗುತ್ತೇದೆ’ ಎಂದ. ಇಂತಹ ಮಾತು ಹೇಳಬೇಕ, ಇಂತಹ ಮಾತು ಹೇಳಬಾರದು ಎನ್ನುವ ತಾರತಮ್ಯವಿಲ್ಲದೆ ಹೇಳುತ್ತಿದ್ದಾದ್ದರಿಂದ ಪರಿಚಯವಿದ್ದವರು ಇದೊಂದು ಅಶುಭ ಸೂಚನೆಯಿಂದು ತಿಳಿದು ಸುಮ್ಮಾದರು. ಪರಿಚಯವಿಲ್ಲದವರು ದಿಗಿಲುಗೊಂಡರು. ಅವನನ್ನು ಬೇರೆ ಧೃಷ್ಟಿಯಿಂದ ನೋಡತೊಡಿದರು. ಆಗಲೂ ಅವನು ಆದರ ಕಡೆಗೆ ಲಕ್ಷ ಹರಿಸಲಿಲ್ಲ. ವಿಷಯ ಅಲ್ಲಿಗೆ ನಿಂತಿತು.

‘ಕಾಲ ಗತಿಸಿತು. ಆ ಮನೆಯವರಿಗೆ ಹೋಲದಲ್ಲಿಯ ಒಂದು ಬಿದಿರು ಬೆಟ್ಟಡ ಸಲುವಾಗಿ ನ್ಯಾಯ ಪ್ರಾರಂಭವಾಯಿತು. ವಿಷಯವೇನೂ ಸಣ್ಣದು. ಆದರೆ ಆದು ಅಲ್ಲಿಗೆ ಮುಗಿಯಲ್ಲಿ, ಕೋಟಿಗೆ ಹೋಯಿತು. ಎರಡೂ ಕಡೆಯವರು ನಷ್ಟವನ್ನು ಅನುಭವಿಸಿದರು. ಆದರಲ್ಲಿಯೇ ಆ ಮನೆಯೂ ಹೋಯಿತು. ಮನೆಯ ಲಕ್ಷಣವನ್ನು ನೋಡಿ ಈ ಮಾತನ್ನು ಆತ ಹೇಳಿದ್ದ.’

‘ಅವನದು ಹುಡುಗಾಟಿಕೆಯ ಸ್ಥಫಾವ. ಹುಡುಗಾಟ ಮಾಡಮಾಡುತ್ತೆ ಏನೇನೊ ಅಚ್ಚರಿಯನ್ನುಂಟುಮಾಡುತ್ತಿದ್ದ.

‘ಒಮ್ಮೆ ಹೋಳಿಗೆ ಜಳಕಕ್ಕೆ ಹೋಗಿದ್ದೇವು. ಹೋಗುವಾಗ ಕೊಡ ಒಯ್ಯಿವದು ಪರಿಪಾಟಿ. ಒಂದು ಕೊಡ ತೆಗೆದುಕೊಂಡ. ಉಸುಕಿನಲ್ಲಿ ಮುಗಿದ. ನಾವು ನೋಡುತ್ತೆ ಇದ್ದೇವು. ಮುಚ್ಚಿ ಆದಮೇಲೆ ನಮಗೆ ಆ ಕೊಡವನ್ನು ತೆಗೆಯುವಂತೆ ಹೇಳಿದ. ನಾವು ನೋಡಿದ್ದ ಇದ್ದುದರಿಂದ ಅಲ್ಲಿ ಕೆದರಿದ್ದೇವು. ಕೊಡ ಕೇಗೆ ಹತ್ತಲಿಲ್ಲ. ಸುತ್ತಲಿಲ್ಲ. ಕೆದರಿದ್ದೇವು. ಆದರೂ ಸಿಗಲಿಲ್ಲ. ನಾವೆಲ್ಲ ಒಬ್ಬರ ಮುಖಿವನ್ನೊಬ್ಬರು ನೋಡತೊಡಿದ್ದೇವು. ಅವನು ನಗುತ್ತ ದೂರದಲ್ಲಿ ನಿಂತಿದ್ದ. ಒಂದೆ ಕೈಯಿಂದ ಕೆದರಿ ಅಲ್ಲಿ ಕೊಡವನ್ನು ತೆಗೆದ.

‘ಸಾಮಾನ್ಯವಾಗಿ ಪಂಚಮಿಯಲ್ಲಿ ಬೆದ್ದು ಹಾಕಿ ಆದುವದುಂಟು, ವಿನೋದ ಮಾಡುವದುಂಟು. ಒಮ್ಮೆನಿಂಗಪ್ಪ ತೇಜಣ್ಣವರ ತುಕಾರಾಮನಿಗೆ ಏನಾದರು ಮೋಹು ಮಾಡಬೇಕೆಂದು ಹೇಳಿದ. ತುಕಾರಾಮ ಖುಷಿಯಲ್ಲಿಯೇ ಇದ್ದ. ‘ಹಿಂಗೇನು’ ಎಂದವನೇ ಎದುರಿಗೆ ಜೋಕಲಿಯಾಡುತ್ತಿದ್ದ ಮಹಿಷವಾಡಿ ಅಪ್ಪಣಿನನ್ನು ‘ಕರೆ’ ಎಂದ. ಕರೆಯಲಾಯಿತು. ಅವನಿಗೆ ಕರೆಯುವದು ಕೇಳಿಸಿತು. ಜೋಕಾಲಿ ತೊಗುಪುದನ್ನು

ನಿಲ್ಲಿಸಿದ. ಏಳಬೇಕೆಂದ. ಆದರೆ ಆ ಜೋಕಾಲಿಯನ್ನು ಬಿಟ್ಟು ಏಳಲು ಸಾಧ್ಯವಾಗಲಿಲ್ಲ. ಅದು ಅವನನ್ನು ಹಿಡಿದುಕೊಂಡಿತ್ತು.

ಇವನಲ್ಲಿ ವಿಷವಿದ್ಯೆಯೂ ಇತ್ತು. ಚೇಳು, ಹಾವಿನ ವಿಷ ಇಳಿಸುತ್ತಿದ್ದ. ಒಮ್ಮೆ ತೇರದಾಳದ ಹಂಜಯವರ ಮನೆಯಲ್ಲಿ ಒಂದು ಕ್ಷಾಲೆಂಡರ ನೋಡಿದ. ಅದು ಅವನಿಗೆ ಬೇಕೆನಿಸಿತು. ಬೇಡಿದ. ಆದರೆ ಅವರು ಕೊಡಲಿಲ್ಲ. ಇವನೂ ಮತ್ತೊಮ್ಮೆ ಕೇಳಲಿಲ್ಲ, ಸುಮಣೈ ಬಂದ.

‘ಒಂದು ದಿನ ಕಳೆಯಿತು. ಮರುದಿನ ಹಂಚಿಯವರ ಸೊಸೆಗೆ ಹಾವು ಕಚ್ಚಿತು. ಈ ಸುದ್ದಿ ತುಕಾರಾಮನಿಗೆ ತಿಳಿಯಿತು. ತೇರದಾಳದಲ್ಲಿ ನಿಲ್ಲಲಿಲ್ಲ, ಹನಗಂಡಿಗೆ ಹೋದ. ಇವನು ಹಾವಿನ ವಿಷ ಇಳಿಸುವನೆಂಬುದು ಎಲ್ಲರಿಗೂ ಗೊತ್ತು. ಆ ಪ್ರಕಾರ ಅವನನ್ನು ಕರೆಯಲು ಕಳಿಸಿದರು. ಅವನು ಹನಗಂಡಿಗೆ ಹೋಗಿರುವನೆಂಬುದು ಗೊತ್ತಾದಮೇರೆ ಹನಗಂಡಿಗೂ ಹೋದರು. ಆ ಕ್ಷಾಲೆಂಡರಿನ ಜೊತೆಗೆ ಶಂಠಿ ಶಂಠಿ ತೆಗೆದುಕೊಂಡು ವಿಷ ಇಳಿಸಿದ.

‘ಕುತನ ಹಸ್ತ ಅಮೃತ ಹಸ್ತವಾಗಿತ್ತು. ಬಾವಿಯ ಬಾರಿ ಕಟ್ಟುವಲ್ಲಿ ಈತನದು ಸಿದ್ಧಹಸ್ತ ಹೊಸ ಬಾರಿಕಟ್ಟಲು ಇವನನ್ನೇ ಕರೆಸುತ್ತಿದ್ದರು. ಇದಕ್ಕೆ ಬರಿ ಪ್ರಾವಿಣ್ಯತೆಯಷ್ಟೆ ಕಾರಣವಲ್ಲ ಇವನ ಕ್ಯಾಪ್ಟಿದರೆ ಆ ತೋಟಕ್ಕೆ ಉತ್ಕಷ್ಟವಾಗುವದೆಂಬ ನಂಬಿಗೆಯೂ ಇತ್ತು. ಇಲ್ಲಿಯವರೆಗೆ ಅವನು ಕಟ್ಟಿದ ಬಾರಿಗಳು ಸುಸಿಹೋಗಿಲ್ಲ. ಅವರು ಆ ಮೆಟ್ಟು ಬಿಟ್ಟಲ್ಲಿ, ದಿನೇ ದಿನೇ ಅವರು ಉಜ್ಜಿಂತಿಸಿ ಹೋಂದಿದ್ದಾರೆ.’

ಗಂಗಪ್ರ ಹತ್ತಾರು ಫಾಟನೆಗಳನ್ನು ಹೇಳಿದ್ದು, ಅವುಗಳಲ್ಲಿ ಇವು ಕೆಲವು.

ಮಗ್ಗಲಲ್ಲಿಯೇ ಇದ್ದ ಮಹಾದೇವನನ್ನು ನೋಡಿ ಬಾಬು ಹೇಳಿದ.

‘ಮಹಾದೇವನೂ ಕೆಲದಿನ ಹಾಡಿದ. ಹಾಡಿನ ರೀತಿಯೂ ಚೆನ್ನಾಗಿತ್ತು. ಜನರ ಬೇಡಿಕೆಯೂ ಇತ್ತು. ಆದರೆ ಇವನ ಲಕ್ಷ್ಯ ನಾಟಕದ ಕಡೆಗೆ ಹರಿಯಿತು. ಬಾಲಚಂದ್ರ ನಾಟಕದಲ್ಲಿ ಪಾತ್ರಮಾಡಿದ. ಆ ನಾಟಕ ಯಶಸ್ವನ್ನು ಪಡೆಯಿತು. ದೂರದೂರದ ಸ್ಥಳಗಳಲ್ಲಿ ಅದರ ಪ್ರಯೋಗಗಳೂ ನಡೆದವು. ಆದರೆ ಅದು ಕಂಪನಿ ನಾಟಕವಾಗಿರಲಿಲ್ಲ, ಅದೊಂದು ಹವ್ಯಾಸಿಮೇಳ. ಈಗ ಅದೂ ಇಲ್ಲ, ಇದೂ ಇಲ್ಲ.

ಹೀಗೆ ಬಾಬು ಮೂಲ ತುಕಾರಾಮನಿಂದ ಹಿಡಿದು ಇಲ್ಲಿಯವರೆಗೆ ತಮ್ಮ ಮನನದವರು ಮಾಡಿದ ಸೇವೆಯನ್ನು, ಚರಿತ್ರೆಯನ್ನು ತನಗೆ ತಿಳಿದ ರೀತಿಯಲ್ಲಿ ಹೇಳಿ ಮುಗಿಸಿದ.

ಇದು ತೇರದಾಳ ಲಾವಣೀಕಾರರ ಒಂದು ಮುಖಿದರ್ಶನ. ಇನ್ನೊಂದು ಮುಖಿ ತೇರದಾಳದ ಲಾವಣೀಕಾರರ ಸಾಹಿತ್ಯದರ್ಶನ.

## ವಣ್ಣಯುಂಕಣ್ಣ

ಇವನು ಮೂಲತಃ ಹಾಡುವವ ಕವಿಯಲ್ಲ. ಉತ್ತಮ ಸಲಹೆಗಾರ. ಆದರೂ ಕೆಲವು ಪದಗಳನ್ನು ರಚಿಸಿರುವುದೂ ಉಂಟು.

‘ಹೆಣ್ಣನ ನಲ್’ ಎಂಬ ಒಂದು ಪದ ದೊರೆಯತ್ತದೆ. ಇದು ಸೈತಿಕ ವಿಷಯ ನಿರೂಪಿಸುವ ಒಂದು ಲಾಖಣೆ. ಸಾಮಾನ್ಯವಾಗಿ ಕುದುರೆಯ ನಲಿ, ನೀರಿನ ನೆಲಿ ಮತ್ತು ಹೆಣ್ಣನ ನಲಿ ತಿಳಿಯದೆಂಬುದು ಒಂದು ಹೇಳಿಕೆ. ಈ ಹೇಳಿಕೆಗೆ ಇದೊಂದು ಉದಾಹರಣೆ.

ಒಬ್ಬ ಬಡವ ಅವನು ವಿಶ್ವಲನ ಭಕ್ತ. ತಂದೇ-ತಾಯಂದಿರನ್ನು ಕರೆದುಕೊಂಡು ಪಂಥರಪುರಕ್ಕೆ ಹೋದ. ವಿಶ್ವಲ ಅವನಿಗೆ ಒಲಿದ.

‘ಭಕ್ತಿ ಇಟ್ಟಿ ನಿಷ್ವ ಭಜನಿ ಮಾಡರಿ ದೇವರ ಇರತಾನ ಬೆನ್ನಮ್ಯಾಲಾ’ ಎಂಬ ಮಾತಿನಿಂದ ಕವಿ ಇದನ್ನು ವಿವರಿಸಿದ್ದಾನೆ.

ಆದರೆ ಅವನ ಹೆಂಡತಿ ಇದಕ್ಕೆ ವಿರುದ್ಧ. ಇದು ಅವಳಿಗೆ ಸೇರದು. ಹೊರಚಾಳಿಯವಳಿವಳು. ಗಂಡನ ಬಿಟ್ಟಿಗೆಂದೆಯನ ಮಾಡಿಕೊಳ್ಳಬೇಕೆಂಬುದು ಆಕೆಯ ಬಯಕೆ. ಅವಳ ತಾಯಿ ಅದಕ್ಕೆ ಪುಷ್ಟಿಕೊಟ್ಟಳು. ಗಂಡನನ್ನು (ಬಿಟ್ಟಿ) ಕೊಂಡು ಗೆಣೆಯನ ಜೊತೆಗೆ ಇರಲು ಸಲಹೆ ಮಾಡಿದಳು. ಮೂವರು ಕೂಡಿ ಆ ಭಕ್ತನನ್ನು ಕೊಂಡರು.

ವಿಶ್ವೋಬ ಭಾವಾ ಆಗಿ ಬಂದ. ಭಿಕ್ಕೆ ಬೇಡಿದ. ಅವಳು ನೀಡ ಬಂದಳು. ಆದರೆ ಅವನು ಅವಳ ಗಂಡನೆ ನೀಡಬೇಕೆಂದ. ಅವನನ್ನು ಕೊಂಡು ಹಗೆಯಲ್ಲಿ ಹಾಕಿದ ವಿಷಯವನ್ನೂ ಹೊರಹಾಕಿದ. ಸರಕಾರ ತಾಯಿ-ಮಗಳಿಗೆ ಶಿಕ್ಷೆ ಕೊಟ್ಟಿತು. ಇದಿಷ್ಟು ಇಲ್ಲಿಯ ಕಥೆ.

ಕವಿ ವೇಷಧಾರಿಗಳನ್ನು,

‘ನಾಡಾಗ ಬಿತ್ತ ಹಿಂತಾ ಚಾಲಿ ಹಾಕೊಳ್ಳಬು ಮಾಲಿ ಕುತ್ತಿಗಿ ಕೊಯುವರಾ।

ಚಾಯಲಿ ಅಂತಾರ ಸಂತರಾ॥

ಮಾಲಿ ಮುಟ್ಟಿ ಆನೆ ಮಾಡವರಾ ಗಂಟ ನುಂಗವರಾ ದೂಡ್‍ಜ ಶಾಕೇರಾ।

ಷಿದತಾರ ಪುರಾಣ ಶಾಸ್ತ್ರರಾ॥’

ಎಂದು ವರ್ಣಿಸಿದ್ದಾನೆ.

ಮಣ್ಣನ ಒಳಗ ಹಣ್ಣುಮಟ್ಟಿತು ಬ್ಯಾರಿಕ ಕುಂಬಾರ ಮಾಡಿದ ಗಡಿಗಾ।

ತಿಮ್ಮತೆ ಕೊಟ್ಟನ್ನಾ ತಂದಿದಿನ ಮನಿಯಾಗ ಮಾಡಲಾತ ನಾ ಅಡಿಗಾ॥

ಜಲದ್ರ ಜೊಡಾ ಇರವುನು ಪಾಡಾ ಹುಡುಗರನ ನೋಡಬ್ಯಾಡ ಹೊರಗೊಗ್ಗೆಗಿ।

ಎಂದು ಹೆಣ್ಣನ ವಿಷಯ ಹೇಳಿ, ತನ್ನ ಜೊತೆಗೆ ಉತ್ತಮ ರೀತಿಯಿಂದ ಇರಲು ಕೇಳಿಕೊಳ್ಳತ್ತಾನೆ. ಆದರೆ ಅವಳು ತನ್ನ ಚಾಳಿ ಬಿಡದಿರಲು ಅವಳನ್ನು ಬಿಟ್ಟಿ ಬಿಡುತ್ತಾನೆ. ಆ ಮೇಲೆ ಅವಳ ಸ್ಥಿತಿ,

ದೆಂಗಸರ ಜಾತಿ ಬೇಮಾನ ಕಳುಹಿಂಡಿತ ಮಾನ ಗಂಡ ಬಿಟ್ಟೊಂದಾ।  
ಅಳತಾರ ಮುಸಕಹಾಕಿ ಮುಂದಾ।

ಹೀಗಾಗುತ್ತದೆ ಹೇಣ್ಣಿಗೆ ಗಂಡನೆ ದೇವರು. ಇದು ವೈಗಂಬರನಿಂದ ಒಂದಿದೆಯೆಂದು  
ಕವಿ ಇಲ್ಲಿ ಹೇಳಿರುವುದು ಒಂದು ವಿಶೇಷ

ಚಾಲ ಅಣ್ಣಾರಾಮ.

‘ಬ್ರಹ್ಮ ವಿಷ್ಣು ರುದ್ರರ ಆಯುಷ್ಯ’ ಇದೊಂದು ಪೌರಾಣಿಕ ಲಾಖನ್.  
ನಾಗೇಶಿಯವರು ಕೇಳಿದ ಪಶ್ಚಿಮ ಉತ್ತರರೂಪವಾಗಿ ಒಂದುದು. ಗಳಯುಗಕ್ಕೆ ಒಂದು  
ಶಂಬಿ. ಅಗ ಸಾವಿರದ ಏಳನೂರು ಶಂಬಿಗಳಾದ ಬ್ರಹ್ಮನ ಆಯುಷ್ಯ ಮುಗಿಯುತ್ತದೆ.  
ಎಳು ಲಕ್ಷ್ಯ ಅಲ ವರ್ಷಗಳಿಗೆ ಒಂದು ಜಲಪ್ರಭರು. ಇಂತಹ ಎಂಟು ಪ್ರಾಳಯವಾಗಲು  
ವಿಷ್ಣುವಿನ ಆಯುಷ್ಯ ಮುಗಿಯುವದು. ಒಂದು ಆಭ್ಯವರುವಾದರೆ ರುದ್ರನ ಆಯುಷ್ಯಕ್ಕೆ  
ಹೊನೆ. ಈ ಮುಂದರ ಮೇಲೆ ಪರಮೇಶ್ವರ. ಅವನಿಗೆ ಇವರ ಶ್ರಿಗುಣಾಳು ಪಾರ್ವತಿಯನ್ನು  
ಹುಟ್ಟಿಸುವವನು, ಸಂರಕ್ಷಣೆ ಮಾಡುವವನು ಪರಮಾತ್ಮನೇ.

‘ನನ್ನ ಇಚ್ಛಾದಿಂದ ನೀ ಹುಟ್ಟಿದಿ ನಿನ್ನ ಮಾಡಾವ ನಾ ಸಂರಕ್ಷಣಾ। ಇಲ್ಲಿ ಇದು  
ವ್ಯಕ್ತವಾಗಿದೆ.

ಇದೊಂದು ಚತುರಾಯಿ. ಅಂದರೆ ಕನ್ನಡ- ಮರಾಠಿ ಭಾಷೆಗಳ ಒಂದು ಮಿಲನ.  
ಒಂದು ಪಾದ ಕನ್ನಡವಾದರೆ, ಇನ್ನೊಂದು ಪಾದ ಮರಾಠಿ. ವಿಷಯ ಈ ರೀತಿಯಲ್ಲಿಯೇ  
ಮುಂದುವರಿಯುತ್ತದೆ.

ಕೃಂಬನಾಥನ ಸತಿ ಪಾರ್ವತಿ ಪ್ರತ್ಯ ಮಾಡತಾಳ ತಾ ಕುಂತಾ।  
ಬ್ರಹ್ಮವಿಷ್ಣು ರುದ್ರಾಚೇ ಆಯುಷ್ಯ ಸಾಂಗೊನ ಕರಾಮನಾ ಶಾಂತಾ॥

ಇಂತಹ ಉದಾಹರಣೆಗಳು ಸಿಗುವದು ಕಡಿಮೆ.

ಅನುಭವ ರಾಮಾಯಣ

ಇದು ಹೆಸರಿಗೆ ತಕ್ಷಂತೆ ರೂಪಿತವಾಗಿದೆ.

ಆತ್ಮಾಮ ದೃಷ್ಟಿ ನೋಡಿದ ಸಂಸಾರರೂಪ ರಾವಣನಾ-  
ರ್ಧಾಂಕಾರದಂತೆ ಅದಿತ ಜನಸಾ।  
ಸದ್ಬುವದರಥ ಸದ್ಯತ್ತಿ ಕೊಸಲ್ಲಾ ಹೇಣ್ಣಿಲೆ ಹುಟ್ಟಿದ ನಾರಾಯಣಾ॥  
ರಾಮಲಕ್ಷ್ಮಣ ಭರತಶ್ರವಣ ಸರ್ವ ಅತ್ಯ ತೋಧಿಸಿ ಹೇಳುವ  
ವರ್ಣನಾ ಧರ್ಮ ಅರ್ಥ ಕಾಮಮೋಕ್ಷ ಅಂಬು ನಾಮಕರಣಾ।  
ಪಾಪ ಸೃಷ್ಟಿಯಲ್ಲಿ ಕೋಪ ದೇಹಕ್ಕ ಕಟ್ಟಿನೋಡ ಗುರುಕಂಕಣಾ॥

ಇದು ರಾಮಾದಿಗಳ ಸ್ವರೂಪನ್ನ ತಿಳಿಖಿದರೆ,

‘ಭಾಗವ ಹಂತಾರ ಅಂಬ ದೃತ್ಯರನ ಶ್ರೀರಾಮ ಸೃಗ್ರಾಕ ಗತಿಸಿದಾನೂ।

ಹೀಗೆ ಸ್ವರ್ಗಕ್ಕೆ ಕಳಿಸುವಾಗ,  
‘ಧರ್ಮ ಧನುಷ್ಯ ಆದಾಮ ಶ್ರೀರಾಮ ನಿಷ್ಠಾಮು ಜಾನಕಿನ  
ಲಗ್ನವನು- ಮರಣಮಾಯಾ ಪಾಪನೇ ಆದಾನು।

ಹೀಗೆ ಅವನಿರುತ್ತಾನೆ. ಆಗಲೆ ಅದು ಸಾಧ್ಯ.

‘ಪಿತೃ ಆಜ್ಞಾಪೋಂದಿರೆ ಆತ್ಮಾರಾಮ ಧ್ಯೇಯ ಲಕ್ಷ್ಮಿನ ಕರೆಕೊಂ  
ಡಾನು-ಚಿಂತ್ಯಕ್ಕಿ ಸೀತಾ ಸಹಿತ ತಾನು।  
ಸದ್ಗುರ್ ವಾಸರ ದಂಡ ಅರ್ಚಂತ ಸಿಂಧುದಲ್ಲಿ ಸರ್ವಾತ್ಮೈ ಸೇತು  
ಕಟ್ಟಿದಾನು॥

ಲಂಗದೇಹಲಂಕಾ ಮುತ್ತಿಗಿ ಹಾಕಿ ಪ್ರಪಂಚ ರಾಖಣ ಪರಿ  
ಹರಿಸಿದನು-ಬೈಲಬಿಳವಣ ಆತ ಸೀತಾನು।  
ವೇದರೂಪಿ ನಿವೃತ್ತಿ ಯೋಗರೂಪಿಪ್ರವೃತ್ತಿ ಸ್ವರ್ಗಸತಿ ಸರ್ವಾತ್ಮೈ  
ಸೇರಿದಾನು॥

ಇದು ರಾಮ - ರಾವಣರ ಯುದ್ಧದ ಸ್ವರೂಪ

ಹಾಗೆಯೇ ಈ ದೇಹವನ್ನೂ ತಾತ್ಕ್ಷಿಕವಾಗಿ ಪ್ರಪಂಚಕ್ಕೆ ಹೋಲಿಸಿರುವ ರೀತಿ  
ಸುಂದರವಾಗಿದೆ.

‘ನರದೇಹ ಅಂಬು ಶಪರದೊಳಗ ಸ್ನಾಯಿಬುಧಿ ರಾಜಾ  
ಕಾತನು ವಾಸ್ತವ್ಯ ಮಾಡುವ ಮನಸೇನು।  
ಪ್ರಥಾನ ತಾ ಆಗಿ ಸಾಧನ ವ್ಯಕ್ತಿಲೇ ಮನಮಂತ್ರಿನಾಮ ಧರಿಸಿದಾನು॥  
ಇಂದ್ರಿಯ ಅಂತಃಕರಣ ನಾಗರಿಕರಿಂದ ಮನಮಂತ್ರಿ  
ನೇಮಕೆಲಸ ಮಾಡುವನು ರಾಜನ ತಾಮಸ ಎರಡ ದೋಷವನು  
ದೋಷಿಗಿ ಬದಲಾಗಿ ಘಲ ಇದು ಇಲ್ಲಾಗಿ ಮನುಬುಧಿ ಉಪಚಿಂಪ  
ಮಾಡುವನು॥

### ಬಾಲ ತುಕಾರಾಮ

‘ಶಿವನ ಸ್ತುತಿಮಾಡಿ ಮುತ್ತಿ ಪಡಿಯಬೇಕ ಶಕ್ತಿ’ ಈ ಪದದಲ್ಲಿ ಶಕ್ತಿಗಿಂತೂ  
ಶಿವನು ಹೇಳಿನವನು. ಅಂತಹ ಶಿವನು ಯಾವಾಗಲು ಶಕ್ತಿಯನ್ನು ಕಾಪಾಡುತ್ತ ಬಂದಿರುವನು.  
ಅಹಂಕಾರ ತಾಳಿದಾಗ ಬುದ್ಧಿ ಕಲಿಸಿರುವನು ಹೀಗಿದ್ದರೂ ಶಕ್ತಿ ಶ್ರೇಷ್ಠವೆಂದು ಹೇಳುವದು  
ಸರಿಯಾದುದಲ್ಲ. ಎಂದು ಬಾಲತುಕಾರಾಮನು ಪೌರಾಣಿಕ, ಐತಿಹಾಸಿಕ ಘಟನೆಗಳನ್ನು  
ಅಯ್ಯಕೊಂಡು ಲಾವಣೀಯನ್ನು ರಚಿಸಿರುವನು. ಇದರಿಂದ ಇವನಿಗಿರುವ ಬಹುವಿಧ  
ಜ್ಞಾನವನ್ನು ತಿಳಿಯಬಹುದು.

ದ್ವಿಪದಿ ಸೀರಿ ದುರೋಧನ ಕಳಿಯವಾಗಿ ಮಾನಭಂಗ  
ಮರ್ಯಾದಿ ಕಾದಿಲ್ಲೇನು ಶ್ರೀ ಕೃಷ್ಣನು॥

ದೈವದಾನ ಶೋಕಕಂಡ ಮುರಲಿಧರ ದುರ್ವಾಸನ ತೈತ್ತಿ  
 ಮಾಡಿಲ್ಲೇನು ಭಾಳಾಕ್ಷಸಶಿನು।  
 ಭಿಷ್ಟುಕಿ ಬಾಲಿ ಶಿಶುಪಾಲನ ಬಿಟ್ಟೆ ಶ್ರೀ ಕೃಷ್ಣನ ಮೇಲೆ.  
 ಮನಸ ಇಟ್ಟಿಲ್ಲೇನು ಹೌದ ಅಲ್ಲೇನು॥  
 ಶಾಪಕೊಟ್ಟಾನ ಭಿಷ್ಟು ದೈವದಿಗೆ ಪಂಚಪಾಂಡವರ ಪ್ರಾಣ  
 ವನು ತಗೊಳ್ಳಬಹುದು  
 ದೈವದಾನ ಶೋಕಕಂಡ ಪಶುಪತಿ ಅರಿಷಿಣಿ ಕುಂಕುಮ  
 ಇರಂತಿರ್ಲೇನು ತಾ ಭಗವಂತನು॥

ಶಕ್ತಿ ಸಹಜವಾಗಿಯೆ ಅಬಲೆ. ಅವಳು ಪುರುಷನನ್ನೆ ಅವಲಂಬಿಸಬೇಕು. ಅವನು  
 ಮಾಡಿದ್ದನ್ನು ಅನುಭವಿಸಬೇಕು.

ಆದಿಹರಿ ಶೇಷನಾರಾಯಣಾ | ಭಾನುಮತಿ ಭೋಗ ಮಾಡಿಲ್ಲೇನಾ ||  
 ದುರ್ಯೋದನ ಕೇಳತಿದ್ದ ದೈವದಿನಾ |  
 ಯಾರ ಪಾಳ ವತಿ ಹೇಳ ನೀನಾ ||೨||  
 ದೈವದಿ ಮಾಡಿದಾಳ ದುಃಖವನಾ |  
 ಒಂದ ಕಾಯೋ ಶ್ರೀ ಕೃಷ್ಣ ನೀನಾ ||೩||

ಅದನ್ನು ಈ ಚಾಲದಲ್ಲಿ ನಿರೂಪಿಸಿರುವನು.

ಶಿವನನ್ನು ಬೂದಿ-ಬಡಕ, ಭಿಕ್ಷುಕ ಎಂದು ಮುಂತಾಗಿ ನಾಗೇಶಿಯವರು ಬೇದಾಗ  
 ಅವನ ಇರುವಿಕೆಯನ್ನು ಸಮರ್ಥಿಸಿಕೊಳ್ಳಬುದಷ್ಟಾಗಿ,

‘ಶರಣರ ಬೂದಿ ಧರಿಸಿದ ಮಾದೇವನು ಬೂದಿಬಡಕ ಹ್ಯಾಂಗ  
 ಆದಾನು ತಿಳಿದ ನೋಡ ನೀನು’ ||  
 ನಿಮ್ಮ ರೇಣುಕಾ ಹೆಚ್ಚಿನಾಕಿ ದಿಕ್ಕ ಇಲ್ಲ ತಿರಿಗಿದಾಕಿ ಜಮದಗ್ಗಿ  
 ಶಾಪಕೊಟ್ಟಿಲ್ಲೇನು ಗಿರಣೆ ಭಾವಿ ಹತ್ತಿಲ್ಲೇನು |  
 ಯಕ್ಕುಯ್ಯಾ-ಹೋಗಿಯ್ಯಾ ಆಕಿನ ಉದ್ದಾರ ಮಾಡ್ಕಾರ ಹಡ್ಡಿಗಿ ಹಿಡದ  
 ಬಿಕ್ಕಿ ಬೇಡಿಲ್ಲೇನು- ನಿಮ್ಮ ರೇಣುಕಾ ತಾನು ||  
 ನಿಮ್ಮ ಶಿವನ ಸ್ತುತಿ ಮಾಡಿ ಪಾರ್ವತಿ ದುರ್ಗಂಧಿ ಹೋಗಿ ಸುಗಂಧಿ  
 ಆಗಿಲ್ಲೇನು-ಆಧಿತಕ್ತಾನು |  
 ಏಳು ಜನಹೃಂಗ ಉದ್ದಾರ ಮಾಡ್ಕಾನ ಶಿವನ ಹೂರತ ಗತ  
 ಇಲ್ಲೇನು ತಿಳಿದ ನೋಡ ನೀನು ||  
 ಈ ಉದಾಹರಣೆಗಳನ್ನು ಕೊಟ್ಟಿದ್ದಾನೆ.

ಗಂಡನಿಲ್ಲದೆ ಮುಕ್ತಿಯಾಗದೆಂದು ಶಕ್ತಿಪುರಾಣ ಓದಿ ನೋಡಿಕೊಳ್ಳಲು ತಿಳಿಸುತ್ತಾನೆ.  
 ಜೀವ ಹುಟ್ಟುವ ಸ್ಥಳ  
 ‘ಜೀವ ಗಂಡ ದೇಹ ಹೆಣ್ಣು’ ಈ ಮಾತನ್ನು ರೂಪಕವಾಗಿ ಬಾಲತುಕಾರಾಮ  
 ವರ್ಣಿಸಿದ್ದಾನೆ.

'ಜೀವ ಗಂಡ ದೇಹ ಹೆನ್ನಾ ಅಯ್ಯಿ ತಗದ ನೋಡ ಶಾಸ್ತ್ರಾ।  
 ಇದು ಸುಕ್ಕಲ್ಲ ಶಾಹಿರಾ।  
 ಪಂಚ ತತ್ತ್ವ ಇವು ಪಂಚರ ಹೆಸರಾ । ಬಿಷ್ಪಿಗಿ ಹಾಕಿದರಿವರಾ॥  
 ಎಂಟ ಮಂದಿ ಬುಟರಾ ಮನಿನೋಡು ಬೀಗರಾ  
 ರತ್ನಾಂಬರ ವಸ್ತ್ರ ಇಟ್ಟಾರ ಗಂಡಿನವರಾ।  
 ಕೊಟ್ಟಿಗುಣ ಕೊರವ ಬಾಜಿಬಾರಸತಾನ ಇದರಾಗ ಇದುವದಿಲ್ಲ ಕಸರಾ॥  
 ಹಂಟ್ಟಿಗುಣಾದ ಕುಂಬಾರ ಇಲಾಂ ತಂದಾನ ಮದವಿ ನಡಿತ ಅವಸರಾ।  
 ರಚಾ ಅಂಬಿವ ಗುಳಿದಾಳ ತಂದವರಾ। ತತ್ತ್ವ ಆತ್ಮಕ ಕಟ್ಟಾರ ದಾರಾ।  
 ಮತಿವಂತ ಉಪಾದ್ಯಾಸ ಹೆಸರಾ । ಪಂಚಾಕ್ಷರಿ ನಡದಾನ ಮಂತ್ರಾ।  
 ಮುನ್ಗೂರುದರವತ್ತಮಂದಿ ಅಶ್ವಿಕಾಳ ಒಗದಾರ।  
 ಶಮದಮೇ ಅಂಬಾವರಿಭ್ರಾತಾ । ಅಡಕೆವೀಳ್ಳಾತಂದ ಹೊಟ್ಟಿವರಾ।  
 ಏಕ್ಯಭಾವ ನಂಬಿವ ಅಯ್ಯನವರಾ । ಬುದ್ಧಿವಂತ ಗೌಡರು ಉಂಡ ಹೋಗ್ನಾರಾ।

ಹೀಗೆ ಅವುಗಳ ಲಗ್ಗುವಾಗಿರುವ ರೀತಿಯನ್ನು ಹೇಳಿರುವನು. ಇದು ಅಂತರಂಗದ ಮಾತು ವಿಷಯ. ಇದನ್ನು ಮೂಲದಲ್ಲಿಯೇ ತಪ್ಪಿರುವಿ ಎಂದು ಅದನ್ನು ವಿವರವಾಗಿ ನಿರೂಪಿಸಿದ್ದಾನೆ.

### ದೊಂಬಾಬಾರ ಮನುಷ್ಯ

ಶಿವನು ವಚನ ಭ್ರಾಂತನಲ್ಲ, ಬೇಡಿದವರಿಗೆ ಬೇಡಿದ್ದನ್ನು ಕೊಡುವವ. ಅದಕ್ಕಾಗಿಯೇ ರಾವಣನಿಗೆ.

'ಬನ ಬೇಡಿ ಬೇಡಂದ ರಾವಣ ನಿಂತ ಸಾಂಬನ ಮುಂದ.  
 ಆತ್ಮ ಲಿಂಗ ಮತ್ತು ಬೇಡಿದ ಪಾರ್ವತಿನಾ॥

ಆವನ ಬೇಡಿಕೆಯಂತೆ ಆತ್ಮಲೀಂಗವನ್ನು ಪಾರ್ವತಿಯನ್ನು  
 ಕೊಡುತ್ತಾನೆ. ಆಗ,

ಆತ್ಮಲೀಂಗ ಹೊಟ್ಟಿ ಬಳಿಕ ಪಾರ್ವತಿಗಿ ಚೆಂತಿಬಿತ್ತ.  
 ಕೈಮಾಡಿ ಕಾರಿತಾಳ ನಾರದ ಮನಿನಾ॥

ಆ ನಾರದಮುನಿ ಅವಳ ಚಿಂತೆಯನ್ನು ಬಿಡಿಸುತ್ತಾನೆ. ಇದಕ್ಕಾಗಿ ಕವಿ ಗೋಕರ್ಕಾದಲ್ಲಿ ರಾವಣ ಪ್ರತಿಪಾತಿಸಿದ ಸನ್ಮಾನವನ್ನು ಬಳಸಿಕೊಂಡಿದ್ದಾನೆ. ಅದರ ಜೊತೆಗೆ ಪಾರ್ವತಿಯ ಮಯಾದೆಯನ್ನು ಗಣಪತಿ ಉಳಿಸಿದ್ದನ್ನು ಸುಂದರವಾಗಿ ನಿರೂಪಿಸಿದ್ದಾನೆ.

ಇದೇ ಪದದಲ್ಲಿ ನಾಗೇಶ್ವರವರು ವಿಷ್ಣು ಸೀರಿಯನ್ನು ಉಟ್ಟಿರುವನೇಂದು ಹೀಯಾಳಿಸಿರುವುದಕ್ಕೆ ಉತ್ತರ ಕೊಟ್ಟಿರುತ್ತಾನೆ.

'ವಿಷ್ಣು ಸೀರಿ ಉಡದಿದ್ದರ ಹೋಗತಿತ ಪಾರ್ವತಿ ಮಾನ' ಎಂದು ಭಾಸ್ಯಾಸುರನ ಪ್ರಸಂಗವನ್ನು ಎತ್ತಿಕೊಂಡಿದ್ದಾನೆ.

ಪರಹಿತಕ್ಕಾಗಿ ಸೀರಿ ಉಟ್ಟರ ಪಾಪ ಆತ್ಮನಾ।

ಎಂದು ಪ್ರಶ್ನಿಸಿದ್ದಾನೆ.

ಹೆಂಗಸರು ತಮ್ಮ ತಮ್ಮಲ್ಲಿಯೇ ಕಚ್ಚಾಡುವುದನ್ನು ಅನುಸೂಯಾನ ಮೇಲೆ ಲಕ್ಷ್ಯ ಸರಸ್ವತಿ, ಪಾರ್ವತಿಯರು ಮಾಡಿದ ಅಪರಾಧವನ್ನು ಶ್ರೀಮೂರ್ತಿಗಳು ದತ್ತಾತ್ರೇಯರಾಗಿದ್ದುದನ್ನು ಉದಾಹರಿಸಿ ವಿವರಿಸಿದ್ದಾನೆ.

ಇಲ್ಲಿಯವರಿಗೆ ತೇರದಾಳ ಲಾವಣೀಕಾರರಲ್ಲಿ ಮೂಲಪ್ರಾರುಷನಾದ ಜೋತೆಪ್ಪನ ವಿಷಯವನ್ನು, ಅದಕ್ಕೆ ಕೀರ್ತಿ ತಂದ ತುಕಾರಾಮ ಮತ್ತು ಅವನ ವಂಶಜರ ವಿಷಯವನ್ನು ವಿವರಿಸಲಾಯಿತು. ಇನ್ನು ಮುಂದೆ ತೇರದಾಳದ ಬೇರೆ ಲಾವಣೀಕಾರರನ್ನು ಕುರಿತು ತಿಳಿದುಕೊಳ್ಳಲಾಗುವದು.



## ತೇರದಾಳದ ಬೇರೆ ಲಾವಣಿಕಾರರು

ತೇರದಾಳದಲ್ಲಿ ಹಲವು ಲಾವಣಿಕಾರರು ಆಗಿ ಹೋಗಿದ್ದಾರೆ. ಅವರಲ್ಲಿ ಜೋತೆಪ್ಪೆ ಹನಗಂಡಿ, ಸೈ ಸೌದಾಗರನೆಂದು ಪ್ರಸಿದ್ಧನಾದವನು, ಮತ್ತು ಅವನ ಶಿಷ್ಯ ಚತುರ ತುಕಾರಾಮ ಇವರ ವಂಶಜರು ಇದ್ದು ಇವರ ವಿಷಯವಾಗಿ ಸ್ವಲ್ಪ ಮಟ್ಟಿಗೆ ತಿಳಿಯುತ್ತದೆ. ಇವರ ಜೊತೆ-ಜೊತೆಗೆ ಇದ್ದವರು ಲಾವಣಿಸಾಹಿತ್ಯಕ್ಕೆ ಅಮೂಲ್ಯವಾದ ಕಾರ್ಕೆಯನ್ನಿತ್ತಪರು ಇನ್ನೂ ಸಾಕಷ್ಟು ಜನರಿದ್ದು ಈ ಗಣಿತ ವರ್ಣಗಳಲ್ಲಿಯೇ ಅವರ ಚರಿತ್ರೆ ಕಾಲಗಳಿಗೆ ಅಡಗಿ ಹೋಗಿರುವದು ವಿಷಾದದ ಸಂಗತಿ.

ಲಾವಣಿಕಾರರು ತಮ್ಮ ಹೆಸರು, ತಮ್ಮ ಗುರು ಇಲ್ಲವೆ ವಸ್ತುದನ ಹೆಸರು, ತಮ್ಮ ಸಂಗಡ ಇದ್ದವರ ಹೆಸರು, ಕೆಲವೊಮ್ಮೆ ಇವನ್ನು ಮಾತ್ರ ಹೇಳುತ್ತಾರೆ. ವಿಶೇಷ ಪದಗಳಲ್ಲಿ ತಮ್ಮ ಬಿರುದುಗಳನ್ನು ಹೇಳಿಕೊಂಡಿರುವುದುಂಟು. ಆದರೆ ತಮ್ಮ ಮನೆತನ ಮಟ್ಟೆ-ಚೆಷವಣಿಗೆ ಉದ್ದೋಗ ಹವ್ಯಾಸ ಇವುಗಳ ವಿಷಯವಾಗಿ ಅವರು ಮೌನವಾಗಿದ್ದಾರೆ. ಇದರಿಂದಾಗಿ ಅವರ ಚರಿತ್ರೆ ರೂಪಿಸುವದು ಕಷ್ಟವಾಗುತ್ತದೆ.

ಕೆಲವು ಜನರ ವಿಷಯವಾಗಿ ಹೇಳುತ್ತೇ ಅವರು ಈ ಉರು ಬಿಟ್ಟು ಹೋಗಿರುವರೆಂದು ಹೇಳಿದರೆ, ಇನ್ನಾದವರ ಬಗ್ಗೆ ಏನನ್ನೂ ತಿಳಿಸುವದಿಲ್ಲ. ಆದ್ದರಿಂದ ದೂರೆತ ಸಾಮಗ್ರಿಯಿಂದ, ಕೇಳಿಕೆಯಿಂದ ಅವರ ಚರಿತ್ರೆ ರೂಪಿಸುವದು ಅನಿವಾರ್ಯ. ಇದರಿಂದಾಗಿ ಕೆಲವೊಮ್ಮೆ ಅತ್ಯಷ್ಠಿಯಾಗುವದು ಸಹజ. ಆದರೆ ಅನ್ಯಮಾರ್ಗವೇ ಇಲ್ಲ.

ಇಲ್ಲಿ ಈ ಜಾನಪದ ಕವಿಗಳ ಚರಿತ್ರೆಯನ್ನು ಅವರ ಅಲ್ಲ ಪರಿಚಯ. ಸಾಹಿತ್ಯಕ ಮೌಲ್ಯಗಳೊಂದಿಗೆ ಕೊಡಲು ಪ್ರಯತ್ನಿಸಿದ್ದೇನೆ. ಅವರ ಸಾಹಿತ್ಯವಾದರೂ ನಾಡಿಸುದ್ದಗಲಕ್ಕೂ ಚದುರಿ ಹೋಗಿರುವುದರಿಂದ ದೂರೆತದರಲ್ಲಿಯೇ ತೃಪ್ತಿಪಟ್ಟಿಕೊಳ್ಳಬೇಕಾಗುತ್ತದೆ. ದೂರೆಯದ ಇರುವ ಸಾಹಿತ್ಯದಲ್ಲಿಯೂ ಅನಘ್ಯಾಸರತ್ಯಗಳಿರಬಹುದು. ಅವನ್ನು ಅನುಭವಿಸಲು ಸಾಧ್ಯವಾಗದೆ ಇರುವ ದೋಖಾಗ್ಗೆ ನಮದ್ದು.

### ಗ ತುಳಜಾರಾಮ

ತುಳಜಾರಾಮ ಜೋತೆಪ್ಪೆ ಕಟ್ಟಿದ ಮೊದಲಗುಂಟಿನ ಲಾವಣಿಕಾರರಲ್ಲಿ ಅಗ್ರಮಾನ್ಯ. ಗುಣಗ್ರಹಿ. ಅಂತೆಯೇ ತುಕಾರಾಮನನ್ನು 'ಚತುರ ತುಕಾರಾಮ' ಎಂದು ಬಾಯುತ್ತಿಬ ಕೊಂಡಾಡಿದ್ದಾನೆ. ಇವನು ಬಹುಶುತ್ವನಿರಿಬೇಕು. ಅನೇಕ ಆಧ್ಯಾತ್ಮಿಕ, ಪೌರಾಣಿಕ, ಸಾಮಾಜಿಕ, ವಿಷಯಗಳಲ್ಲಿ ಇವನಿಗೆ ಜ್ಞಾನವಿರಬೇಕು. ಆದ್ದರಿಂದ ಈತ ಅನೇಕರಿಗೆ ಸಲಹೆ ಕೊಟ್ಟಿದ್ದಾನೆ. ಅಂತೆಯೇ ತುಕಾರಾಮನು ಇವನನ್ನು ತನ್ನ ವಸ್ತುದನೆಂದು

ಕರೆದಿದ್ದರೇ, ಇನ್ನುಳಿದವರು ಗೌರವದಿಂದ ಕಂಡಿದ್ದಾರೆ. ಇವನು ಪದರಚನೆ ಮಾಡಿದ್ದು ಕಂಡುಬರುವದಿಲ್ಲ, ಪದಗಳು ಸಿಕ್ಕಿಲ್ಲ.

ತುಕಾರಾಮನಿಗೆ ‘ಚತುರ’ ನೇಂದಿರುವುದನ್ನು ಅಣ್ಣಾರಾಮನು,

ಚತುರ ತುಕಾರಾಮ ಅಂದ ತುಳಜಾರಾಮ  
ಗೋಪಾಳ ದುರದುಂಡಿ ಮೈತರಾ।  
ರಾಮ ಲಿಂಗೋಜ ಸುರತಿ ಎಳಯತಾರ  
ಯಂತ ಹಾಡುವಲ್ಲಿ ಬಹದ್ದೂರು।  
ಕೊ.ಪ॥ ಅಣ್ಣಾರಾಮ ಕಹಿ ಮಾಡಿ ಹೇಳತಾನ  
ಬಲ್ಲವರಂಗೆ ಆಗೂದು ಸನಮಂತಾ॥

ಹೀಗೆ ತನ್ನ ‘ಅತ್ಯತತ್ತ್ವ’ ಪದದಲ್ಲಿ ಹೇಳಿದ್ದಾನೆ.

ತುಳಜಾರಾಮ ತನ್ನ ವಸ್ತುದನ್ಯಂದು ತುಕಾರಾಮ,  
ವಸ್ತುದ ತುಳಜಾರಾಮ ಚತುರ ತುಕಾರಾಮ ಗುರು ಸೌದಾಗರ  
ಹೃದಿನೆಂಪಾ।  
ಗೋಪಾಳ- ದುರದುಂಡಿ ಮಾಧು ಘುಲಾರಾಮನು ಹಾಡಾಕೇಳರಿನ್ನ  
ಜಡಪಾ॥

ಈ ಅಗಮದಲ್ಲಿ ಹೇಳಿದ್ದಾನೆ.

ಗೋಪಾಳ- ದುರದುಂಡಿ

ಚತುರ ತುಕಾರಾಮನ ಶಿಷ್ಯರಲ್ಲಿ ಈ ಜೋಡಿ ಅದ್ವಿತೀಯವಾದುದು. ಇವರ  
ಹೆಸರು ಕೂಡಿಕೊಂಡೇ ಬರುತ್ತದೆ. ಅಂತೆಯೇ ಅಣ್ಣಾರಾಮನು  
‘ಗೋಪಾಳ-ದುರದುಂಡಿ ಮೈತರಾ’

ಎಂದಿದ್ದಾನೆ. ವೃತ್ತಿಯಿಂದ ಗೋಪಾಳ ಸಿಂಹಿಯಾದರೆ, ದುರದುಂಡಿ ಮೋಹಗಾರ. ಗೋಪಾಳ ಸಲಹೆ ಕೊಟ್ಟರೆ ದುರದುಂಡಿ ಪದ ರಚಿಸುತ್ತಿದ್ದ. ಇವರ ವಿಷಯವಾಗಿ  
ಹಚ್ಚಿಗೆ ಏನೂ ತೆಳಿಯುವುದಿಲ್ಲ.

ಈಗ ಸಿಕ್ಕಮುಟ್ಟಿಗೆ ಇವರ ಪದಗಳಿ ಹೆಚ್ಚು. ಸುಮಾರು ಅಂತಿ ಪದಗಳು ದೊರೆತಿವೆ.  
ಇತರರ ಜೋಡಿಯಾಗಿಯೂ ಕೆಲವು ಪದಗಳನ್ನು ರಚಿಸಿರುವುದುಂಟು. ಹೀಗಾಗಿ  
ತೇರದಾಳದವರ ಪದಗಳಲ್ಲಿ ಇವರದೆ ಸಿಂಹಪಾಲು.

ಲೋಕನೀತಿ

ಇವರ ಕವಿತ್ವದಲ್ಲಿ ಸಹಜತೆಯಿದೆ, ತಿಳುಕಾಟವಿಲ್ಲ. ಯಾವುದೆ ವಿಷಯವನ್ನು  
ಸಹಜವಾಗಿ ಹೇಳುತ್ತಾರೆ.

ಕವಿಶ್ರದ್ಧಗೂಡ ಕಲ್ಪ ಹಾಡಾವ ಮೀಸಿ ತೇಡಬಾದ್ ಮಾಡಿಮರಿ।  
 ಅನಿಬಿಧ್ಯರ ಕುದರಿಯ ಉದ್ದ ಪುದರಿಹ್ಯಾಂಗ ಅನಿಯ ಸರಿ॥  
 ಸಾರಿರಕೊಬ್ಬ ಶಾವಿರ ಇರತಾನ ಜಾಹೀರ ನಾಡಾಗ ಆಷ್ಟಿ।  
 ಕಾಗಿ ಮರಿತಂದ ಬ್ಯಾಳಮೇಂದರ ಆಗಬಲ್ಲದೇನ ಗೀರಮರಿ॥  
 ರತ್ನಗಾರಗಲ್ಲ ಹಿತ್ಯಾತವರ ತಾಂಬು ವಚ್ಚಿನೋಡೂ ವರಿ।  
 ವರಿಗಲ್ಲ ಪಂಡಿತವಿಂಡಿತ ಅವಿಂಡಿತ ಆದ ಮಾತಬ್ಯಾರಿ।  
 ಆತ್ಮದ ಒಳಗಿನ ತತ್ತ್ವದ ಮಾತಾ ಗೋತ್ತಬಿಲ್ಲವರಿಗಿದರಿಂತುಳ್ಳಾಸರಿ।  
 ಗೌತ್ತ ಆದಮ್ಯಾಲ ಸತ್ಯಾಂಗ ಇರಬೇಕ ಮತ್ತೊಯಾಕ ಚವರಾಪಂತಿ ಫೇರಿ॥  
 ಇದು ಸಾಮಾನ್ಯನೀತಿಯಾಗಿದ್ದರೂ ಅದನ್ನು ‘ಗೌತ್ತ ಆದಮ್ಯಾಲಾ ಸತ್ಯಾಂಗ  
 ಇರಬೇಕ’ ಎಂದು ಕೊನೆ ಮುಟ್ಟಿಸಿದ್ದ ವೈಶಿಷ್ಟಪೂರ್ವವಾಗಿದೆ。

ದೇಹದಲ್ಲಿ ದಶ ಇಂಟಿಯಗಳು ದಣಿಸದಂತಿರಬೇಕಾದರೆ ಸಾಧುರ ಪಾದ  
 ಹಿಡಿಯಬೇಕೆಂದಿದ್ದಾರೆ.

ಆತ್ತ ಇತ್ತ ನೇಡದ ಚಿತ್ತರಕಾಗದ ವಿಕಭಾವದಿಂದ ಹಿಡಿ ಗುರುಭರಣ  
 ಗರುವ ಬಿಟ್ಟ ನೀ ಅರುವ ಹಿಡದರ ಗುರುವ ಆದ ನಿನಗದಯಕರುಣ॥  
 ಕಾಯಾಪೂರಂಬು ಪಟ್ಟಾದೊಳಗ ಕಡಿಕಾಯಿದು ಮಹಾಕೃಷ್ಣಾ!  
 ಅವ್ಯ ಮದಗಳ ಸುಷ್ಟಿ ದೇಹದಲ್ಲಿ ಸ್ವಾಮಾಡ ನಿನ್ನವರುಣ॥  
 ಉನ್ನಿ ಮಾಗಳಿಡಿ। ಸದ್ಗುರುವಿನ ಪಾದದಡಿ। ಪ  
 ಅನುಭವ ಅವ್ಯತಕ್ರಿಯಾ! ಮಹಾಲಿಂಗದೊಳಗ ಮುಳಗ್ಗಾಡಿ।  
 ಇತ್ತಬಾರದಂಗ ಆತ್ತ ನಡಿ। ಗೋತ್ತಾದ ಮ್ಯಾಲ ಮತ್ತೇನ ಬೇಡಿ।

ಎಂದು ಮುಕ್ತಿ ಪಡೆಯುವ ಸುಲಭೋಪಾಯವನ್ನು ಹೇಳಿದ್ದಾನೆ.

ನಿರಾಕಾರದಿಂದ ಸ್ವಾಸ್ಥ

ನಿರಾಕಾರದಿಂದ ಸೃಷ್ಟಿಯ ಉತ್ಪತ್ತಿಯನ್ನು

“ಪಳು ಪಾತಾಳ ಇಲ್ಲ ಏಕ್ಕಿಂದ ಸ್ವರ್ಗಾಲ್ಲ ಆವಾಗ ಇದ್ದಿಂದ್ಲೂ ವನಸ್ಪತಿ।  
 ಮೇರು ಪರವತ್ಯಾಲ್ಲ ಮೃದಾವ ಮೇಘ ಇಲ್ಲ ಇದ್ದಿಂದಲ್ಲ ಸಾಯಂಚಂದ್ರಜ್ಯೋತಿ।  
 ಏನೂ ಇಲ್ಲ ಅಂತ ಲಿಪತಾನೆ ಹೇಳತಾನ ನಾನೇ ಇದ್ದೇನ ವಾರ್ಷತಿ।  
 ನಿರಾಕಾರ ಅಂದ್ರ ಅದು ನನ್ನ ಹೇಸರಾ ಸರ್ವಮಾಡಾವ ನಾ ಉತ್ಪತ್ತಿ।  
 ಸೃಷ್ಟಿಯಂರೂಪಾ ಇದ್ದೇನ ಆಗ ನಿಬ್ಜಲಿಗೆ ನಿಜ ಎಲ್ಲೋತಿ॥  
 ಶೈಲ್ಯಕ॥ ಶೈಲ್ಯದಿಂದ ನಿಶ್ಚಯಾನ್ಯ ಮಟ್ಟತು ನಿಶ್ಚಯಾನ್ಯದಿಂದ ಒಂಕಾರ ಮಟ್ಟತು।  
 ಒಂಕಾರದಿಂದ ಅಕಾರ ಮಟ್ಟತು। ಅಕಾರದಿಂದ ಮಹಾರ ಮಟ್ಟತು。  
 ಕೂ.ಪ. ಬ್ರಹ್ಮಾಂಡ ಮುಂದೆ ತಾವೆ ಆದಾವ ಇಲ್ಲಿಗೆ ಆಕಾರ ಆತಲಾ॥

ಎಂದು ಹೇಳಿದರೆ, ಹಿಂಡದ ಉತ್ಪತ್ತಿಯನ್ನು,

ಶೈಲ್ಯಕ॥ ಕೇಳರಿ, ಪ್ರಭಮ ತಿಂಗಳಿಗೆ ಗೋಲಾಟ ಆತು। ದ್ವಿತೀಯ ತಿಂಗ  
 ಳಿಗೆ ಸಿರಸ ಮಟ್ಟತು। ಕೃತೀಯತಿಂಗಳಿಗೆ ಪಾರೋಪಾದ ಆತು।

ಬೈಕ್ಕಾ ತಿಂಗಳಿಗೆ ನೇತ್ತಗಳು ಹುಟ್ಟಿದವು। ಪಾಚವೆ ತಿಂಗಳಿಗೆ  
ಪಂಚಭಾತ ಪರವಸ್ಯಾ! ಸಾವೇ ತಿಂಗಳಿಗೆ ಬೆರಳಬಾಯಿ  
ಮೂಗಾತು! ಸಾತುವೇ ತಿಂಗಳಿಗೆ ಸಪ್ತಧಾತುಗಳು ಹುಟ್ಟಿದವು।  
ಅಟವೆ ತಿಂಗಳಿಗೆ ಅಪ್ಪುಂಗ ಚಕ್ರಭರನ ಅತು!

ಕೂ.ಪ॥ ಒಂಬತ್ತು ತಿಂಗಳ ತುಂಬಿದ ಕೂಸಿಗೆ ಸ್ವಯಂರೂಪ ಚೊಡಿಮೊದಲಾ॥

ಈ ರೀತಿ ತಿಳಿಸಿದ್ದಾನೆ.

ಹೀಗೆ ಸ್ವಷ್ಟಿಯಾದುದು ಮತ್ತೆ ಒಂದಾಗುತ್ತದೆ ಅದು ಹೀಗೆ-  
‘ಪ್ರಾಣಿ ಆವ ನುಂಗಿತ್ತು ಆವ ತೇಜ ನುಂಗಿತ್ತು ಸಾವಮಾತ ಹೇಳಾದಾನ  
ಸಾಂಬಳಿವಾ!  
ತೇಜವಾಯ ನುಂಗಿತ್ತು ವಾಯ ಆಕಾಶ ನುಂಗಿತು ಸುನ್ನಿಯ  
ಬಳಗ ಹೋದುವ್ವಾ ಇವಾ॥’

ಈ ಸುನ್ನಿಯ ಆಚೆಗೆ ಇರುವದು ಅನುಭಾವ. ಅದನ್ನು ‘ಸುನ್ನಿ ಹೋದ ಮ್ಯಾಲ ಎಣಕಿ  
ಇಲ್ಲ ನೋಡಿಲ್ಲೆ ಮುಣಿಗಿತ ನಮ್ಮ ಅನುಭಾವಾ’

ಎಂದು ಒಂದೆಡೆ ಹೇಳಿದರೆ ಇನ್ನೊಂದೆಡೆ,

‘ಸಕ್ಕರಿ ಗೊಂಬಿಹಂಗ ಸಮ ಜಗತುಂಬಿ ಹಚ್ಚುಳಿದದ್ದು ಅನುಭಾವಾ॥

ಈ ಒಂದು ಸಣ್ಣ ಸಾಲಿನಲ್ಲಿ ಮನಮುಟ್ಟಿವಂತೆ ವರ್ಣಣಸಿರುವುದು  
ಮಾರ್ಮಿಕವಾಗಿದೆ

ಹೆಣ್ಣು ಕಂಡಿದಿನ

ಗೋಪಾಳ-ದುರದುಂಡಿ ಶೃಂಗಾರ ಪದಗಳನ್ನು ರಚಿಸುವಲ್ಲಿಯೂ ಸಿದ್ಧಹಸ್ತರು.  
ಉದಾಹರಣೆಗಾಗಿ ಒಂದನ್ನು ಇಲ್ಲಿ ನೋಡಬಹುದು.

ಒಬ್ಬ ಯುವಕ ಎದುರಿಗೆ ಮಂಚದ ಮೇಲೆ ಕುಳಿತೆ ಹೆಣ್ಣನ್ನು ಕಂಡು  
ಮೋಹಿಸುತ್ತಾನೆ. ಅವಳನ್ನು ಬಾಯ್ದುಂಬ ಹೋಗಳುತ್ತಾನೆ.

‘ಬಿಕ್ಕಹರಂ ಬಿಕ್ಕಹೀರಂ ಬಿಸ್ಥಭಾರಂ ಬಿಗರಂ ಮರಂ ನಿನ್ನ ಹರಿ  
ನೋಡಿನ ತರಿ ಒಂದಾಗಂ ನಾರಿ

ನಾರಿ ನಿನ್ನ ಮಾರಿ ನೋಡಿದರ ನ್ಯಾರಿ ಮಾಡಿದಾಗಂ ಆತ ಮಾತನಾಡಿದರ  
ಮದ್ದಿನ ಉಟ್ಟಾ ಉಂಡಾಗ ಹೇಳಿರಿ’

ತನ್ನನ್ನು ಬಿಟ್ಟು ಹೋಗಬೇಡವೆಂದು ಅಂಗಲಾಚುತ್ತಾನೆ.

‘ಹೇಳಿರಿ ನಾರಿ ವಾರಿ ಜಾರಿ ಕ್ಷೇತ್ರೀರಿ ಹೋಗಬ್ಬಾಡ ವಿಬರಹಾರಿ  
ಒಂದಿದಿನ ನಾನು ಹಾತೋರಿ!

ಅವಳು ಬೇಡಿದ್ದನ್ನು ಕೊಡಲು ಆತ ಸಿದ್ದು.

‘ಹುಸಿ ಬಂದ ಸುಭಸಾರೇಡ.... ಸೀರಿ ಬೇಡ ಶೀಲವಂತಿ  
ಅದರೆ ‘ನಿನ್ನ ಸವತಿ ಸವತಿ ಕಾಯಕಾರಿ ಹರಿಯಲಿಬ್ಬಾಡ  
ಹರುಷಬುದ ಕಾಸಗಿ ಮಾಡ ಸಂಗಮಾದ ಸರಗಿಬೇಡ  
ಸಣ್ಣ ಬಣ್ಣ ಸೀರ’

ಎಂದು ಕಾಮಕ್ರಿಡೆಗಾಗಿ ಹಾತೋರೆಯುತ್ತಾನೆ.

‘ಈ ಬೇಡಿಕೆಯನ್ನು ಒಷ್ಟದ ಅವಳು ಅವನಿಗೆ ನೀತಿ ಹೇಳುತ್ತಾಳೆ.

‘ಪರನಾರಿ ಕಂಡಕ್ಕಾರಿ ವಿಬರಹಾರಿ ಕೈಮೀರಿ ಚಿಂತಿ ಉರಿ ರುಚ ಭಾರಿ  
ತಿಂದಿಯೋಧಗಿ।

ಧಗಿ ಮಾಡಿ ನಗ ಆಡಿ ನಾಲೂರೋಳಗ ನಗ್ಗೇಡ ಏನೂ ಜಗ್ಗಾಡೊ ರೀತಿ  
ಅಲ್ಲಷ್ಟ ತಗಿ’

ಇಷ್ಟೇ ಅಲ್ಲ, ತನ್ನ ಸರಿ ಅವನು ಆಗನು ಎಂದು ಹೇಳುತ್ತಾಳೆ.....

‘ಗಿಂತ ಹಿಂಡ ದಂಡಬಿಂದ ಹೆಣ್ಣಗಂಡ ಕೂಡಿಕೊಂಡ ಹಂಡಬಣ್ಣ  
ಬ್ಯಾರೆ ಇವು ಗುಣ್ಣಕಾಗಿ।

ರಾಗಿ ಗೂಗಿ ಕೂಡಿದರೇನ ಹೋಗಿಲ ಹಂಗ ಬಂದಿರೇನ ಹಾಲಿನಂಗ  
ಸವಿಯೇನೂ ಹುಳಿ ಮಜ್ಜಿಗಿ।

ಇಷ್ಟೇ ಅಲ್ಲ, ತಾನು ಅವನ ಜೋತಿಗೆ ಬಂದುದಾದರೆ ತನ್ನ ಮಯಾದೆಗೂ  
ಹೆಂದು ಎನ್ನುತ್ತಾಳೆ.

‘ನಾಳಿ ಅಂತಾಳ ನಿನ್ನ ಹೆಂಡತಿ। ಎದ್ದ ಬಂದಾಕಿ ನನ್ನ ಸಂವತ್ತಿ॥  
ಗಂಡ ಬಿಟ್ಟಗಯ್ಯಾರಿ ಜೋಗತಿ! ಆಕ ಮಾಡ್ಯಾಳ ನಿನ್ನ ಸೋಬತಿ॥

ಹೀಗೆ ಹೇಳಿ, ‘ಈ ಮಾತ ಆಗದ ಕೇಳ ನನ್ನಿಂದ’ ಎನ್ನುತ್ತಾಳೆ.

ಆದರೂ ಅವನ ಮನಸ್ಸು ಅವಳಿಂದ ದೂರವಾಗುವುದಿಲ್ಲ. ತನ್ನ ಪೌರುಷವನ್ನು  
ತೋರಿಸುತ್ತಾನೆ. ವಸ್ತು-ಬಡವೆಗಳ ಆಶೆ ಬೀರುತ್ತಾನೆ. ಆದರೂ ಅವಳು ಜಗ್ಗಿದಿದ್ದಾಗ  
ಕೊನೆಯ ಅಸ್ತವನ್ನು ಪ್ರಯೋಗಿಸುತ್ತಾನೆ. ಆದೇ ಬಲಾತ್ಮಾರ.

‘ಪ್ರತಿಗುಡಾ ಮಾತಾದವರ್ಲೀವಂತ ಅನ್ನಬ್ಬಾಡ ಜುಲಮಿತಿ  
ಜಗ್ಗಿದರ ಹ್ಯಾಗಮಾಡತಿ।  
ಮಾಡುದಿಲ್ಲ ಮುಟ್ಟಿದಿಲ್ಲ ನಂದೇನ ಹೋಗುದಿಲ್ಲ ನಿನ್ನ ಗಂಡ  
ಕಂಡರ ನೀ ಭಂಡ ಆಗತಿ।  
ಸ್ವಾಕ್ಷಾಳ ಇದ್ದ ತಿಳಿದ ಬರತಿ ಅಬರುತಿ ನೀ ಇರತಿ ಪಾವತಿ  
ಪರಮೇಶ್ವರಗ ಜೋಡ ಆಗೇತಿ।

ಎಂದು ಹೇಳಿ,

ಹಿಂಗ ಅಂದ ಬಂದ ನನ್ನ ಹಿಡದಾ।  
ಗಂಡ ತುಟಿ ಅಮಚಿಕೊಂಡ ನಡದಾ॥

ಶೇಳ ಮಂಚದ ಮೇಲೆ ನನ್ನ ಎಳದಾ।  
ತಾನು ಬಂದ ಮ್ಯಾಲಿ ಬಿದ್ದ ಏನೋ ಮಾಡಿದಾ॥  
ಇಲ್ಲಿಗೆ ಹಾಡು ಮುಗಿಯುತ್ತದೆ.

### ಗುರುವಿನ ಬಗ್ಗೆ ಆದರ

ಗೋಪಾಳ- ದುರದುಂಡಿಗೆ ಗುರುಸೌದಾಗರ, ವಸ್ತುದ ತುಕಾರಾಮನ ಮೇಲೆ  
ವಿಶೇಷ ಆದರ.

‘ಬೇಡುದು ನೀಡುದು ನೀಗಿ ನಿರಂಬಣಾಗಿ ನಿಗುಣವಸ್ತುದನ  
ಇದು ಸೌದಾಗರನ ಕೊನಾ।  
ತುಕಾರಾಮ ತುಂಬಿದ ಸಾಗರ ಹೂವಿನ ಆಗರ ಮಲ್ಲಿಗಿದವನಾ  
ಹಡದ ಹೆಸರಿಡಬೇಕ್ಕಿ, ಅವನಾ॥  
ಇದಕ್ಕಿಂತಲೂ ಹೆಚ್ಚಿಗೆ ಹೇಳುವದೇನಿದೆ।

### ಮಾಧು-ಘೃಲಾರಾಮ

ತುಕಾರಾಮನ ಶಿಷ್ಯರಲ್ಲಿ ಇದು ಇನ್ನೊಂದು ಜೋಡಿ, ಮಾಧು ಗೌಂಡಿ. ಅಂದರೆ  
ಮನೆಕಟ್ಟಿವ ಕೆಲಸಮಾಡುವವ. ಘೃಲಾರಾಮ ಶೇಡಬಿ ಭಾಂಡೆಯ ವ್ಯಾಪಾರಮಾಡುತ್ತಿದ್ದ.  
ಇವರಿಬ್ಬರ ಮನೆತನದ ವಿಷಯವಾಗಿ ಹೆಚ್ಚಿಗೇನೂ ತಿಳಿಯುವುದಿಲ್ಲ.

ಇವರು ಪ್ರತ್ಯೇಕವಾಗಿ ಪದಗಳನ್ನು ರಚಿಸಿದ್ದ ತಿಳಿಯುವುದಿಲ್ಲ. ಬೇರೆಯವರ  
ಜೋಡಿಗೆ ಕೂಡಿಕೊಂಡು ಬರೆದಂತೆ ತೋರುತ್ತದೆ. ಬಹುತರವಾಗಿ ಇವರು ಸಲಹಿಗಾರರೆ  
ಇರಬೇಕು. ಅಂತೆಯ ಚತುರ ತುಕಾರಾಮನನ್ನು ಹಿಡಿದು ತನ್ನ ಈ ಗಂಟನವರು ಇವರ  
ಹೆಸರನ್ನು ಅಗಮಗಳಲ್ಲಿ ಸೇರಿಸಿರುವುದನ್ನು ಕಾಣುತ್ತೇವೆ.

ಬಸವೇಶ್ವರ ಪದವನ್ನು ಅನ್ನಾರಾಮ ಘೃಲಾರಾಮ ಗೋಪಾಳ ದುರದುಂಡಿಯರು  
ರಚಿಸಿದ್ದರೇ, ಮೂಳವಾಕ್ಯ ಎಂಬ ಅನುಭವದ ಪದವನ್ನು ಮಾಧು- ಘೃಲಾರಾಮ,  
ಗೋಪಾಳ-ದುರದುಂಡಿ ಕೂಡಿ ನಿರ್ಮಿಸಿದ್ದಾರೆ.

ಮಾಧು ಗಣಪತಿಯನ್ನು ಸ್ತುತಿ ಮಾಡಿದ್ದಾನೆ. ಇವನ ರೀತಿ ಮನೋಜ್ಞವಾಗಿದೆ.

‘ಗಣರಾಜ ಗಣಪತಿ ಗನ್ನ ಗಣಣಾ ಗರ್ದಿಲೆ ನುಡಿಸಿದ ಡಪ್ಪ ಚಾಂಡಾ’

ಎಂದು ಪ್ರಾರಂಭಿಸಿ

‘ವಿದ್ಯಾಬುದ್ಧಿ ಅನಂತ ಇಲಿಯ ಮ್ಯಾಲಿ ಕುಂತ ಭರ್ಬಾರರ ಬಂದಾನೋ  
ಕಳ್ಳಳಳ ಕಾಳಿ ಹಚ್ಚಿದಾಗ ನೊಸಲಗ್ಗ್ಯಾ (ಗಣಪತಿ)  
ಮಂಗಳಮೂರ್ತಿ।

ಎಂದು ಸ್ತುತಿಸಿದ್ದಾನೆ. ಎದುರಾಳಿಗೆ ಹೇಗೆ ಹಾಡಬೇಕೆಂದು ಸೂಚಿಸಿ ಎಚ್ಚರಿಸಿದ್ದಾನೆ.

‘ಹಾಡ ಅಂದು ಹ್ಯಾಂಗ ಹಾಡಬೇಕ ಚಲುತಲು ಶಾಸ್ತ್ರದ ಗತಿ।

ಬಲ್ಲಂತ ಜಾಣಿರ ಬಂದ ಕುಂತಾರ ಹಾಡಕೇಳಿ ಹರುಷ ಆಗಿ

ಬರಬೇಕ ಅಕ್ಷರತಿ।

ಹಾರಿದಂಗ ಹಾಡಾಹಾಡಿ ಲೆಂಡತನಕ ನಿಂತ ಕಲ್ಪಕಲಲ ಬಾಯಿ ಮಾಡತಿ।

ಪಡ್ ಪಡದ ಗ್ಯಾಬ್ಲಿಮ್ಯಾಲಬಡದರ ಹುಳಳು ನಿಂತಮಾರಿ ಸೋಡಿ।

### ಕಲಿತು ಹಾಡುವವರು

ಹಾಡುವವರ ಸಂಭೈ ಹೆಚ್ಚಾಗಿದೆ. ಕೇಳುವವರೇ ಇಲ್ಲ. ಅದೂ ಅಲ್ಲದೇ ಕಲಿತು ಹಾಡುವವರ ದಿಮಾಹು ಹೆಚ್ಚಾಗಿದೆ. ಕಲಿತು ಹಾಡುವವರ ಬಂಡವಾಳ ಅಪ್ಪಕಷ್ಟೇ. ಇಲ್ಲಿ ಸೂಚ್ಯವಾಗಿ ತಾವು ಆಶು ಕವಿಗಳು ಎಂಬುದನ್ನು ತೋರಿಸಿದ್ದಾರೆ. ಅಂತೆಯೇ ಮಾಥು-ಪುಲಾರಾಮರು,

‘ಹಿಂದ ಬಂದ ನಿಂದರಬ್ಬಾಡೋ, ಮುಂದ ಬಂದ ಕುಂಡು ಮುಕ್ಕಬ್ಬಾ।

ಕಲಿತ ಹಾಡಾವರ ಯಾಲ್ನು ಕವಿ ಮಾಡತೀರಿ ನಿಮ್ಮ ದಿಮಾಕ್ ಎಷ್ಟಾ।

ಎಂದು ಅವರಿಗೆ ಅಕಲ ಹೇಳುತ್ತಾರೆ.

ತಮ್ಮ ದನಿಯ ಬಗ್ಗೆಯೂ ಅವರಿಗೆ ಅಭಿಮಾನ. ಅಂತೆಯೇ,

‘ಕೇಳ ನಮ್ಮ ಹಾಡಿನ ಭರತಿ ಟುಚಾಕ ಹಾರಿದಾಂಗ ಆವಾಜ ದನಿ।

ದಿನ ಹಾಯುದಿಲ್ಲ ವಿನ್ಯ ದನಿ॥

ಸುಳ್ಳ ಸುಳ್ಳ ಯಾಕ ಸೇರಸತಿ ತುಣತುಣಿ ನಿನಗ ತಿಳಿದಿಲ್ಲ ಹಾಡಿನ ಮನಿ।  
ವಾದ ಹಾಕಬ್ಬಾಡೋ ಪ್ರಾಣಿ॥” ಎಂದಿದ್ದಾರೆ.

ಈ ಪದದಲ್ಲಿಯೇ,

‘ನಿನ್ನ ಕನಕನ್ಯಾಗ ಜಲಾಸಮುದ್ರ ಉಪರಾಟ ಪರದಿತ್ತು।

ಅಂವಿ ದುಬ್ಬದ ಮ್ಯಾಗ ಆನಿ ಹೊಗಿ ನೀರ ಕುಡಿತಿತ್ತು।

ಆಡಿನ ಮರಿ ಬಂದ ಆನಿಯ ನಂಗಿ ಆಡಗ್ನಿಡಿ ಜಗತ್ತಾ।

ಕ್ವಾಡಗ ಕ್ವಾತಾ ನುಂಗಿತ ಆವಾಗ ಹಸರಾಗಿ ಗಡಾ ಏರಿತ್ತು॥

ಹೀಗೆಯೇ ಮುಂದುವರಿದು,

‘ಗಳಿಗ ಗೂಡಬಿಟ್ಟ ಹೊಂಟ ಹೊಂಟಾ. ಬಳವ ಹೊಕ್ಕೆ ಅಳುವ ಮುಂಡಿತ್ತಾ।

ಹೊನ್ನಿಹುಳ ಹೊರಗ ಬಿತ್ತು. ಅಲ್ಲಿ ಕತ್ತಲ ಕಳಗವಿತು.

ಎಂಬಲ್ಲಿಗೆ ಮುಗಿಯುತ್ತದೆ.

ಇದೊಂದು ಮುಂಡಿಗೆಯ ಸವಾಲು-

## ಮೂಲ ವಾಕ್ಯ

ಮಾಧು-ಘೃಲಾರಾಮ, ಗೋಪಾಳ-ದುರದುಂಡಿ ಮೂಲವಾಕ್ಯವನ್ನು ತಿಳಿಸಿ ಹೇಳಿದ್ದಾರೆ.

‘ಅನುಭಾವದ ಅರುವಾ ಆದಕೆಲ್ಲ ಮರವಾ ಗುರು ಅಖಿಂಚೆತ್ತರಾ।  
ಗುಪ್ತದಲ್ಲಿ ನಿಜ ಭಜನಿ ರುಂಹಾರಾ॥

ಬಯಲಕಂಡ ಭಯಾ ಬಗಟಿ ಹೊಕ್ಕಿನೊ ಸಿಕ್ಕಿತ ಶಿವ ಮಂತರಾ।  
ಒದಿಕೊಂಡೆ ಓಂಕೋಂ ಮಂತ್ರ ಬೀಜಾಕ್ತರಾ॥

ಹಾ.ಪ॥ ವಾಟಾ ಇರುತನಕಾ ಓದುದ ಒದರುದ ಸೂರ ವಚನದೊಳಗ  
ಆದಗಿ ನಡಿ॥

ಹಾಗೇಯೆ ಅನುಭಾವದ ಮದುವೆಯನ್ನು ಮಾಡಿದ್ದಾರೆ.

‘ಮದನ ಪುರದಾಗ ನನ್ನ ಮದುವಿ ಆದಿತು ಎಲುವಿನ ಹಂದರದಾಗಾ|  
ಬಂದ ಹೆಡಿನ ನನ್ನ ಬಂಧು-ಬಳಗಾ|

ಸಾಮದೋಮ ಸರೂ ಮುಕ್ಕಿ ಗುರುಗಂಡ ಗುಳಿದಾಳಿ ಕಟ್ಟಿದ  
ತಾಪ್ರೋಂದ ಹೊನ್ನಂಗ್ರ ಇಟ್ಟಾನ ಕೊರಳಾಗ | (ಕೊರಳಾಗ)

ಹಾ.ಪ॥ ಶಂಕರಾದಾರಾ ಕೈವ್ಯಾತ್ಮಿಕಿಡದಾನ ಒಲ್ಲಿನಂದ್ರ ಇಡಸ್ಯಾನ ವಾಲಿಂಗಡಿ॥  
ಹೀಗೆ ಮದುವೆಯಾದ ಮೇಲೆ,  
‘ಉಂಡ ಉಟ್ಟ ಸುಖಾಕೊಟ್ಟ ಅನಂದದಿಂದ ಹೋಗಿ ಮಲಗಿನ್ನೆ ಅವನ  
ಹಂತಿಕಿ।

ಗಂಡಮುಟ್ಟಿದ ಸುಖಿಗರಿಗೆ ತಾವಿಕಿ ಗಯ್ಯಾಳಿ ಬೀಳತಾಳ ಗದ್ದಲಕ॥

ಅವರ ಸಂಸಾರ ನಡೆಯುತ್ತದೆ, ಸುಖರೂಪದಲ್ಲಿ. ಇಲ್ಲಿ ಗರತಿಗೂ ಗಯ್ಯಾಳಿಗೂ  
ಇರುವ ಅಂತರವನ್ನು ತಿಳಿಸಿ ಹೇಳಲಾಗಿದೆ.

ಕೊನೆಗೆ ನಾಗೇಶಿಯವರ ಸುಮನ್ನೆ ತಕರಾರು ಮಾಡುತ್ತಾರೆಂದೂ ಅವರಿಗೆ ಶಾಸ್ತ್ರದ  
ಮುಮ್ಮುಕ್ಷ ತಿಳಿದಿಲ್ಲವೆಂದೂ ಬಹುಸುಂದರವಾಗಿ ಚಿತ್ರಿಸಿದ್ದಾರೆ.

‘ಬಂಜಿ ಬಾಗಲಿಕ್ಕಿ ಬರಿಗ್ರೀತ ಹೊಂಟಾಂಗ ಬರೆಗಂಟ ಶಾಸ್ತ್ರ ಬಿಜ್ಞಿದೀ ಸುಳ್ಳ  
ನನ್ನ ಗುಡ ಒಕರಾರ ಹಚ್ಚಿದಿ॥

ಖಿರೆ-ಖಿರೆ

ಇದೊಂದು ತತ್ತ್ವಪದ. ಪರಬ್ರಹ್ಮವೇಂಬಿದೊಂದೇ ಸತ್ಯವಾದುದು, ಶಾಶ್ವತವಾದುದು .  
ಎಂಬುದನ್ನು ಈ ಸಣ್ಣ ಪದದಲ್ಲಿ ನಿರೂಪಿಸಲಾಗಿದೆ.

ಪಂಚಭೂತಗಳು ತೋರಿ ಮಾಯವಾಗುವುದು ಖಿರೆ-

‘ಪಂಚಭೂತದಕಿಂತ ಮುಂಚೆ ಇರುವಂಥ ವಸ್ತು ನಿಜವಸ್ತು ಅದು ಒಂದು ಖಿರೆ।’  
ಬ್ರಹ್ಮಾದಿ ದೇವರಲ್ಲಿಯೂ ಸುಳ್ಳರಲ್ಲಿಯೂ ಸುಖಿವು ಒಂದೇ ತೇರನಾಗಿರುತ್ತದೆ.

ಅಂತಹ ಆ ಸುವಿ ಖಿರೆ-

‘ಕಾರ್ಯುದ ಹುಟ್ಟಿದ ನವ್ಯಮಾಡಿದಾವ ಆ ವಸ್ತು ಆದು ಒಂದು ಏರೋ’

ಹೀಗೆ ಪರಬ್ರಹ್ಮಸ್ತರೂಪವನ್ನು ಏರೆ ಎಂದು ಹೇಳಿರುವುದು ತಂಬಿ ಸೋಗಸಾಗಿದೆ.

ತತ್ತ್ವ ಮೈವೆತ್ತು ನಿಂತಿದೆ.

ಬಸವೇಶ್ವರ ಪದ

ಘಲಾರಾಮ, ಅಣ್ಣಾರಾಮ, ಗೋಪಾಳ, ದುರದುಂಡಿ ಕೂಡಿ ಬಸವೇಶ್ವರ ಪದ ಮಾಡಿದ್ದುಂಟು. ಇಲ್ಲಿ ಬಸವೇಶ್ವರನು ಕೇವಲ ಗಾನೆಯ ಶತಮಾನದ ಐತಿಹಾಸಿಕ ವೃಕ್ಷತಿಂಬಿಲ್ಲ. ಆತ ಪರಬ್ರಹ್ಮಸ್ತರೂಪನೂ ಹೋದು.

‘ನಿರಾಕಾರ ಯುಗದಾಗ ಪರಿಹರ ಬಸವೇಶ್ವರ ಒಬ್ಬನೇ ಇದ್ದಾನ ಶಿವಪರಾತ್ಮರಾ।

ನಿರಾಕಾರ ಯುಗದಾಗ ಕತ್ತಲಿ ಅಂಬು ಚಾನ ಇಲ್ಲ ತನ್ನ ಚೆಳಕಿನಲ್ಲಿ

ತಾಮನೋಹರಾ।

ಅನಂತಯುಗದಾಗ ಒಂದು ಅನಂತರೂಪಾದ ಅನಂತ ಗುಣ ಆತನ ಹೇಸರಾ’

ಇನ್ನೂ ಮುಂದೆ ಹೋಗಿ ಹರಿಹರ ಒಂದೇ ಎಂದು ಹೇಳಲಾಗಿದೆ-

‘ಹರಿಹರ ಬಾಡ್ಯಬೇರ ಬಲ್ಲವಗ ಇಲ್ಲ ಭೋರಾ ಕಲ್ಲದೇವರಪೂಜಿ ಇಲ್ಲ  
ಕೈಲಾಸದಾಗಾ’

ಯಂಕ - ಅಣ್ಣಾರಾಮ

ತುಕಾರಾಮನ ಶಿಷ್ಟರಲ್ಲಿ ಇದು ಮೂರನೆಯ ಚೋಡಿ. ಯಂಕನ ವಿಷಯವಾಗಿ ಏನೂ ತಿಳಿಯವುದಿಲ್ಲ. ಅಣ್ಣಾರಾಮ ಬೇಗಾರವನೆಂದು ಹೇಳುತ್ತಾರೆ. ಆದರೆ ಈಗ ಅವನ ವಂತಜರು ತೇರದಾಳದಲ್ಲಿ ಇದ್ದಂತೆ ಯಾರೂ ಹೇಳುವುದಿಲ್ಲ.

ಇವರು ಪ್ರತ್ಯೇಕವಾಗಿ ಪದ ರಚಿಸಿರುವಂತೆ ಗುಂಪಿನೊಂದಿಗೂ ಸಹಕರಿಸಿದ್ದಾರೆ. ನಮಗೆ ದೊರೆತಮಟ್ಟಿಗೆ ಯಂಕ ಜಿ ಪದಗಳನ್ನು ರಚಿಸಿದ್ದರೆ. ಅಣ್ಣಾರಾಮ ಇಡೆ ಪದಗಳ ಕರ್ತೃ.

ಇವರಿಬ್ಬರು ಕವಿಗಳಾಗಿರುವಂತೆ ಸಲಹೆಗಾರರೂ ಆಗಿದ್ದಾರೆ. ಆದ್ದರಿಂದಲೇ ಗುಂಪಿನಲ್ಲಿ ಇವರ ಹೆಸರು ಕೂಡಿ ಬರುತ್ತದೆ.

ಮೌದಲನೆಯ ತಲೆಮಾರಿಗೆ ಜತುರ ತುಕಾರಾಮ ವಸ್ತುದನಾಗಿ ತನ್ನ ಹಿಂದೆ ಒಂದು ಗುಂಪನ್ನು ನಿಮಿಷಸಿಕೊಂಡಿರುವಂತೆ ಅಣ್ಣಾರಾಮನು ಮುಂದಿನ ತಲೆಮಾರಿಗೆ ಹಿರಿಗಡತಿಯಾಗಿ ನಿಂತು, ವಸ್ತುದನಾಗಿ ಮಾಗಣಸೂಚಿಸಿ ತನ್ನ ಹಿಂದೆಯೂ ಒಂದು ಗುಂಪನ್ನು ನಿಮಿಷಸಿದನು. ಕನ್ನ, ಪ್ರಭು, ಬಸಲಿಂಗ, ಶಿವನಿಂಗ, ಮಲ್ಲ, ಸೋಮಣಿ, ಪ್ರಥಾನಿ ಇವರು ಈ ಗುಂಪಿನಲ್ಲಿರುವವರು. ಸಚಾಳ, ಸಾತಲಿಂಗರೂ ಇವರಲ್ಲಿಯೇ ಬರುತ್ತಾರೆ. ಶಂಕುಶಕ್ತಿ ಎಂಬ ಪದದ-

ಕಸಬಿ ತೇರದಾಳ ಶಹರ ಪಗಡಿ ಬಜಾರ ಪುಂಡ ಜಾಹೀರಾ ಪುಂಡಜಾಹೀರಾ॥೧॥  
ಚನ್ನಪ್ರಭುಬಸಲಿಂಗನ ಅಕ್ಷರಾ ಆವರ ವಿಶ್ವಾರಾ ಸೋಸಿದ ಬಂಗಾರಾ ಸೋಸಿದ  
ಭಂಗಾರಾ ॥೨॥

ಪ್ರಭುಚನ್ನ ಹಾಡ ಮಾಡವರಾ ಆವರ ಶಿಷ್ಯರಾ ಹೊಡಸಿ ದಂಗೂರಾ ಹೊಡಸಿ  
ದಂಗೂರಾ॥೩॥

ಕೂ.ಪ. ಮೇರ ಮುಂಗಲಿಕ್ಕಿ ಸೋಮಣಿ ರಾಮವಚನ ಒಂದು ಹೇಳುವನು।  
ಮಲ್ಲ ಮನಸಿಗೆ ಹೈದ ಅಂದಾನು ಕಲಿಗ್ನಾವ ಕೇಳಿ ಸುಮ್ಮು ಆದಾನು॥

ಈ ಅಗಮದಲ್ಲಿ ಮತ್ತು ಮುಂದಿನ ಅಗಮದಲ್ಲಿ ಇದನ್ನು ಕಾಣಬಹುದು.

ನುಡಿ ವಸ್ತುದ ಅಣ್ಣಾರಾಮ ಹನ್ನ ಇಣ್ಣಾನು ಚಂದಾ।  
ಬಸವಲಿಂಗ ಹೇಳಾನು ಶಾಸ್ತ್ರ ಶ್ರವಣಸಂದಾ।

ಚಾಲ॥ ಶಿವಲಿಂಗ ಚನ್ನನ ಅಕ್ಷರಾ ಆವರ ವಿಶ್ವಾರಾ ಸೋಸಿದ ಸಾರಾ।  
ಸಂಬ ಹರಹರಾ॥

ಪ್ರಭು ಮಾಡಿದ ಕೇಳಿಹೊಸತರಾ ಹಾಡ ತರತರಾ ಚೀಕ್ಕ ಬಂಗಾರಾ।  
ಸಂಬ ಹರಹರಾ॥

ಕೂ.ಪ॥ ಹರತ ಅಣ್ಣಾರಾಮ ಹಾಡುದು ಕೇಳ್ತ ಒಳ ಚಂದಾ ॥೧೦॥

ಈ ಏರದು ಅಗಮಗಳನ್ನು ಸೂಕ್ತವಾಗಿ ನೋಡಿದರೆ ಚನ್ನ, ಪ್ರಭು, ಬಸಲಿಂಗ  
ಮತ್ತು ಶಿವಲಿಂಗ ಇವರು ಬರೆಯುವವರು. ಪ್ರಭು, ಚನ್ನ ಇವರು ಕವಿಗಳು. ಸೋಮಣಿ,  
ಬಸಲಿಂಗ ಇವರು ಪುರಾಣಗಳಿಂದ ವಿಷಯ ನಿರೂಪಿಸುವವರು. ಉಳಿದವರು  
ಪ್ರೌತ್ತಮಾಹಕರು.

ಈ ಗುಂಪಿನವರ ವಿಷಯವಾಗಿಯೂ ಯಾರು ಯಾವ ಸುಳಿಹನನ್ನು ತಿಳಿಸುವುದಿಲ್ಲ.  
ಈ ಗುಂಪು ಮೊದಲಿನ ಗುಂಪಿನಪ್ಪೆ ಪ್ರಭಾವಶಾಲಿಯಾದಂತಿಲ್ಲ. ಆದರೂ ಇವರ  
ನಾಲ್ಕೆದು ಹಾಡುಗಳು ಸಿಗುತ್ತವೆ.

ಯಂತ-

‘ಸ್ವಚ್ಛ ಹಾಡಬೇಕು’ ಇದು ಯಂಕಣ್ಣನ ಧೈಯವನ್ನು ನಿರೂಪಿಸುವ ಒಂದು  
ಪದ. ಈತ ಸ್ವಷ್ಟವಾದಿ. ನೇರವಾಗಿಯೇ ಹೇಳುತ್ತಾನೆ.

ಯಂತ ಸಲಹೋರನಿರುವಂತೆ ಉತ್ತಮ ಹಾಡುವವನೂ ಆಗಿದ್ದ ಎಂಬುದನ್ನು  
ಹಿಂದೆ ನೋಡಿದ್ದೇವೆ. ಆದ್ದರಿಂದ ಆವನು ನಾಗೇಶಿಯನ್ನು ಎದುರಿಸುವ ನೇರಪ್ರಸಂಗ  
ಹೆಚ್ಚು, ಅಂತಹ ಪ್ರಸಂಗದಲ್ಲಿ ಆವನು,

‘ಹಾಲಕೆದರಿ ಹಾದಕ ಬಂದ ಇಣಿಸೆಕ್ಕ ಹೋಗವಲ್ಲ<sup>1</sup>  
ಸಾಧ್ಯಮೊಡದ ನಿಲ್ಲತೀನ ಇಲ್ಲದರಕಾರಾ’

ಎಂದು ಹೇಳಿದ್ದಾನೆ. ‘ಇಂತೆಕ್ಕು’ವರೆಂದರೆ ಗಭಾಂಡಾನಕ್ಕೆ ಬಿಟ್ಟೆ ಹೋರಿ ಆ ಕೆಲಸ ಮಾಡದೆ ಇರುವದು. ಇಲ್ಲಿ ನಿಜವಾದ ಜಾನಪದ ಸತ್ಯವನ್ನು ಕಾಣಬಹುದಾಗಿದೆ.

ಯಂಕಣ್ಣ ನಿಪ್ಪಣ ಹಾಡುಗಾರ. ಅವನಿಗೆ ಯಾರ ದಜು ಇಲ್ಲ. ‘ಹಿಂಗ ತಿಂಗಳಿನಾ ಹಾಡ ಸೆಂಟಾ ಯಾರ ಸೊರಗವರಾ’ ಎಂದು ತನ್ನ ಶಕ್ತಿ ಸಾಮರ್ಥ್ಯವನ್ನು ಹೇಳಿಕೊಂಡಿದ್ದಾನೆ. ಅಲ್ಲದೆ,

‘ಹರದೇಶ ಹಡುಗರ ಒಂಗ ದನಿ ಏರಿಸಿ  
ದಪ್ಪ ಜಾಂಜಸಾರ ಇವು ಮೂರು ಹೊಂದಿಸಿ’

ಹಾಡುವವರೆಂದು ಎದೆತಟ್ಟಿಕೊಳ್ಳುತ್ತಾನೆ. ಇಲ್ಲಿ ‘ಸೆಂಟಾ’ ಎನ್ನುವ ಪದಪ್ರಯೋಜ ಅಶ್ಲೀಲವೆಂದು ಕಾಣಿಸುವದಾದರೂ ಮಜಲಿನಲ್ಲಿರುವಾಗ ಆದು ಸಹಜವೇಸಿಸುತ್ತದೆ.

ಮುದುಕ-ಗಂಡ ಗಂಟುಬಿದ್ದರೆ ಅವನನ್ನು ಕೊಬ್ಬರಿ-ಬೆಲ್ಲ ಹಾಕಿ ಮೇಲೆಸುತ್ತಾರೆ. ಅವನಿಂದ ಸುಖ ಪಡೆಯುತ್ತಾರೆ. ಆದನ್ನು

‘ಹಳ ಎತ್ತಾ ಹೊಕ್ಕಾಗ ಮಾಡಿ ಕ್ಕೊದಂಗ ಬಾರಕೋಲಾ।

ಮೋಡಹಿಡದ ಹೊಡದಂಗ ನೇಗಿಲಾ।

ಯಾವ ಮಾತಿಂದ ಏನಿಲ್ಲ ಹಸದ ಮನಸ್ಯ ಉಂಡಂಗ ಆತ।

ತಡದ ಮಳಿ ಜಡದಂಗ ಆದಿಕೆ ಬಯಲಾ. (ಹೋಳಿ ಹಾಲಾ)

ಈ ರೀತಿಯಲ್ಲಿ ಸ್ತ್ರೀ ಸ್ವಭಾವವನ್ನು ವರ್ಣಿಸಿದ್ದಾನೆ. ಇದು ನಿತ್ಯ ಜೀವನಕ್ಕೆ ತೀರ ಸಮೀಪವಾದುದಾಗಿದೆ. ಅನುಭವವಿರುವಲ್ಲಿ ಅಮೃತಶ್ವರಿದೆ.

### ಕಡಬಿನ ಪದ

ವಿನೋದ ಜನರನ್ನು ಆಕಷಿಸುವುದು ಸಹಜ. ಯಂಕಣ್ಣ ಹಾಸ್ಯಮಯವಾದ ಒಂದು ಕಡಬಿನ ಪದವನ್ನು ಲಾವಣೀಸಾಹಿತ್ಯಕ್ಕೆ ಅರ್ಪಿಸಿದ್ದಾನೆ.

ಅಡಗುಂಡಿನಂತೆ ಇದ್ದವರು ಒಬ್ಬ ಬ್ರಾಹ್ಮಣನ ಹೆಂಡತಿ. ಇದಕ್ಕೆ ಕಾರಣ ‘ಗಂಡಗ ಅಥರ್ವಾಚೀತಿ ತಾ ತಿನ್ನಳಿ ಹನ್ನರದಾ’.

ಒಂದು ದಿನ ಕಡಬಿ ತಿನ್ನಬೇಕೆಂದು ಆಶೇಯಾಯಿತು. ಬಿದು ಕಡಬಿ ಮಾಡಿದರು. ಮೊದಲು ಮಾತನಾಡಿದವರು ಎರಡು, ಇನ್ನೊಬ್ಬರು ಮೂರು ತಿನ್ನುವ ಕರಾರಾಯಿತು.

‘ಆಣಕ್ಕೀಯಾ ಹಾಕಿ ಅವರು ಹಾತ್ರ ಬಿಕ್ಕೊಂಡ’!

ಇಡೀ ದಿನ ರಾತ್ರಿ ಕಳೆಯಿತು. ಇಬ್ಬರೂ ಸತ್ಯಂತೆ ಬಿದ್ದರು. ನೆರೆಯವರು ನೋಡಿ ಸತ್ಯರುವರೆಂದೆ ಸುದುಗಾಡಕ್ಕೆ ಒಯ್ದರು. ಬೆಂಕಿ ಇಟ್ಟರು. ಸಾಯುವ ಪ್ರಸಂಗ ಒಂದಾಗಿ,

‘ಕುಳ್ಳಾಗಿನ ಹೆಣಗೋಳ ಮಾತಾಡತಾವ ಒಂದ ಸೋಕಾ।

ನೀ ಮೂರತಿನ್ನ ನನಗ ಎರಡ ಆದ್ರ ಸಾಕಾ’

ಎಂದು ಹೇಣಗಳು ಮಾತನಾಡತ್ತೊಡಗಿದವು. ಇದನ್ನು ಕೇಳಿದೊಡನೆ ಹೊರಗಿಸವರ ಕೈಕಾಲೇ ಹೋದವು. ದೆವ್ವಗಳೆಂದೆ ಭಾವಿಸಿದರು.

‘ಬಿಬರ ಇಲ್ಲ ಒಡತಾರ ಕೈಕಾಲ ಮೊಕಾಲ ಒಡಕೊಂಡ’।

ದೆವ್ವ ಬಿಡಿಸಲು ಅಗಸ ಮುಲ್ಲಾನ ಕರೆದೊಯ್ದು. ಕುದುರೆಯನ್ನು ಗೂಟ ಬಿಡಿಮ ಕಟ್ಟಿದ.

‘ದೆವ್ವ ಬಂದು ಅರಿವನೋಡಿ ಅಗಸ ಅಗ್ನಾನ ಗಾಬಾ।  
ಪಾಯಬಂದ ಕೆಳಲಿಲ್ಲ ಕುದರಿ ಒಡಿಸಿದ ಮುಲ್ಲಾಬಾ।  
ಕುದುರ ಅಡ್ಯಾತ್ಮಾ ಒಡಿ ಗೂಟ ಬಡದು ಬೆಸ್ಸಬೆಸ್ಸ ಖಾಬಾ।  
ಬಿಬರ ಹಾರಿ ಒಡಿಸುವಾಗ ಖುರಾನ್ಗಾಟ ಕಳಕೊಂಡಾ।

ಅಮೇಲೆ ಅವರು ಅಗಸ ತಂದ ಅರಿವೆ ಉಟ್ಟಿಕೊಂಡು ಮನೆಗೆ ಬಂದರು.

### ಅಣ್ಣಾರಾಮ

ಅಣ್ಣಾರಾಮ ನಿಪ್ಪಣಿ ಕವಿ. ಪ್ರಸಂಗನೋಡಿ ಬೇರೆ ಬೇರೆ ವಿಷಯಗಳನ್ನಾಯ್ದು ಪದರಚನೆ ಮಾಡಿದ್ದಾನೆ.

‘ತೊಗಲಿನ ಆಟ’ ಇದೊಂದು ವಿನೋದ ಲಾವಣ್ಯ. ಜೊತೆಗೆ ನೀತಿಯೂ ಸೇರಿಕೊಂಡಿದೆ.

‘ತೊಗಲಿನ ಆಟ ತಿಳಿದೆಗ್ಗ ತಮ್ಮ ತಗಲ ಮಾತ ಬಂದು ಚೂರಿಲ್ಲ!  
ತೊಗಲಿನ ಮರಿಯಾನ ಹಾಲಕುಡದ್ವಾರಿ ಶೀಲಮಾಡತೇರ ನೀವೆಲ್ಲಾ’

ಎಂದು ಪ್ರಾರಂಭಿಸಿ ತೊಗಲಿನ ರೀತಿಯನ್ನು ತೋರಿಸಿದ್ದಾನೆ.

‘ತೊಗಲಿನ ಒಳಗೆ ತೊಗಲಹುಟ್ಟಿತ್ತೆ ಕಣ್ಣಿಗೆ ಫಾಯೆ ಈ ತೊಗಲಾ।  
ಹುಟ್ಟುದು ತೊಗಲಾ ಸಾಯುದು ತೊಗಲಾ ಕಾಮನಾಟ ಕೇಳ ಕಡಿಮದಲಾ’

‘ಒಂದ ಅರಗಳೆ ಅನ್ನ ಇಲ್ಲಿದ್ದ ಸ್ಯಲಬೀಳತಕಿ ಈ ತೊಗಲಾ।

ಧಾನವ ಮಾನವ ಸುರದೇವ ಸರ್ವರ ತೊಗಲಿನೋಳಗ ಬಿಡ್ಡಾರ ಪಾಶಿ।

ತೊಗಲು ಎಂದರೆ ದೇಹ; ಮೇಲ್ಮೈನೋಳ. ಇದು ಯಾರಿಗೂ ಬಿಟ್ಟಿಲ್ಲ. ಆದರೂ ಇದರಲ್ಲಿಯೇ, ಇದರ ಅಂದಚೆಂದದಲ್ಲಿಯೇ ನಿರತರಾಗದೆ, ಮನತೊಳೆಯಬೇಕೆಂದಿದ್ದಾನೆ ಕೆವಿ.

‘ತೊಗಲ ತೊಳದ ನೀವು ಮಹಿಮಾಡತೇರ ಮನತೊಳದಿಲ್ಲ ಬಿಕನೇಣಿ’

ಎಂದು ಎಚ್ಚರಿಕೆಯನ್ನು ಹೊಟ್ಟಿದ್ದಾನೆ.

ಕೊನೆಗೆ ತೋಗಲಿನ ಬಹುವಿಧ ಉಪಯೋಗಗಳನ್ನು,

‘ತಂಗಬಾರ ಮಿಣಕಣ್ಣ ಜತ್ತಿಗಿ ತೋಗಲಿನ ಬಾರಕೋಲತಯಾರಾ’

ಎಂದು ಪಟ್ಟಿ ಮಾಡಿದ್ದಾನೆ.

### ಶಾರೀರಕ ವಿಷಯ ಪರಿಚಯ

ಅಣ್ಣರಾಮನ ಈ ಪದ ಏತಿಹಾಸಿಕ, ಭಾರಿತ್ತಿಕ ದೃಷ್ಟಿಯಿಂದ ಬಹಳ ಮಹತ್ವಪೂರ್ವಿಕವಾದುದಾಗಿದೆ. ಇಲ್ಲಿ ಅನೇಕ ಲಾವಣೀಕಾರರ ಹೆಸರನ್ನು ಹೇಳಲಾಗಿದೆ. ಜೊತೆಗೆ ಅವರನ್ನು ವರ್ಣಿಸಲಾಗಿದೆ ವಿಕಾರವಾಗಿ. ಇದು ಅವರ ವಿಷಯ ತಿಳಿಯಲು ಸಹಾಯಕಾರಿಯಾಗುತ್ತದೆ.

ಇಲ್ಲಿ ಅಂ ಜನ ನಾಗೇಶಿಯವರ ಹೆಸರು ಒಂದಿದ್ದರೆ, ಇಂ ಜನ ಹರದೇಶಿಯವರ ಹೆಸರು ಒಂದಿದೆ. ಒಂದು ವೈಶಿಷ್ಟ್ಯವೆಂದರೆ ಇವರಲ್ಲಿ ಹೆಣ್ಣುಮಕ್ಕಳ ಒಂದು ಹೆಸರೂ ಕಂಡುಬರುವುದಿಲ್ಲ. ಅಂದರೆ ಆ ಕಾಲದಲ್ಲಿ ಹೆಣ್ಣುಮಕ್ಕಳು ಈ ಲಾವಣೀಪದಗಳನ್ನು ಹಾದುತ್ತಿರೆಲ್ಲವೆಂದು ತೋರುತ್ತದೆ. ಹೀಗೆ ಅಡ್ಡಹತ್ತಿ ಹಾದುವದು ತಮ್ಮ ಮುಖ್ಯಾದೇಗೆ ಕುಂಡು ಎಂದು ಆ ಜನ ಭಾವಿಸಿರಬೇಕು. ಈಗಲೂ ಕೂಡ ಉತ್ತಮ ಮನಸೆನದ ಹೆಣ್ಣುಮಕ್ಕಳು ಹಾದುವುದಿಲ್ಲ. ವೇಶ್ಯೀಯರ ಹಾದುತ್ತಾರೆ.

ನಾಗೇಶಿಯ ಅಂ ಜನರಲ್ಲಿ ಇ ಜನರು ಮುಸಲಾನ್‌ರಿದ್ದರೆ ಹರದೇಶಿಯ ಗಳಿಗಲ್ಲಿ ಕೇವಲ ಇಬ್ಬರು ಮುಸಲಾನ್‌ರಿದ್ದಾರೆ. ಈ ಮುಸಲಾನ್‌ರೂ ಹಿಂದೂ ತತ್ತ್ವಸ್ಥಾಂತರಗಳನ್ನು ತಿಳಿದುಕೊಂಡು ಭಿನ್ನಭೇದವಿಲ್ಲದೆ ಹಾಡಿರುವುದು ಇನ್ನೊಂದು ವಿಶೇಷ.

‘ಅಭಿಂ ಸಿದರಾಮ ಸುಡಚಿಶಟ್ಟಿ ಇವ ಎರಡು ಹಳ ಒಂಟಿಮರಿ।

ಹಳ್ಳಾಳ ಘರೀರನಬ್ಬಾಡ ಬಿಟ್ಟ ಕೊಡರಿ ಚೇಲಾಗಿರು ಒತಿಕಾಟಿನ ಮರಿ।

ಎಂದು ನಾಗೇಶಿಯವರನ್ನು ಅವಹೇಳನ ಮಾಡಿ ವರ್ಣಿಸಿದರೆ,

‘ಕಬ್ಬಿರ ಮುಲ್ಗೊಳಿಳ ಕಾಸ ಹಾಡಾವು ದೇಶಮ್ಯಾಲ ಹರದಾಸ ಮರಿ।

ನೇಸೂರ ಹೀರಾ ಹೊಸೂರ ಇರಬದ್ದ ಅಮೃತಾಗಿ ಸುಬ್ಬರಾಯ ಗಳಿಮರಿ।

ಎಂದು ಹರದೇಶಿಯವರನ್ನು ಬೇಳಿಸಿ ಹೇಳಿದ್ದಾನೆ. ಅಣ್ಣರಾಮನು ಹರದೇಶಿಯಾಗಿದ್ದುದರಿಂದ ಹೀಗೆ ಮಾಡುವುದು ಸಹజ.

‘ಸಗಟ ಶಾವಿರನೆಲ್ಲಾ ಬಗಟಿ ತಗದಾಸನೊ ಅಣ್ಣರಾಮನ ಕವಿಬೀರಿ’ ಎಂದು ಹಾಡನ್ನು ಮುಗಿಸಿರುವುದರಿಂದ ಆ ಕಾಲದಲ್ಲಿ ಪ್ರಸಿದ್ಧರಾದ ಎಲ್ಲ ಲಾವಣೀಕಾರರೂ ಇಲ್ಲಿ ಒಂದಿರುವರೆಂದು ತಕ್ಷಿಸಬಹುದಾಗಿದೆ.

ಇವರಲ್ಲಿ ಕೆಲವರು ಕವಿಗಳೂ ಹಾಡುವವರೂ ಇದ್ದರೆ ಇನ್ನು ಕೆಲವರು ಕೇವಲ ಹಾಡುವವರಿರಬೇಕು. ನನಗೆ ತಿಳಿದಮಟ್ಟಿಗೆ, ಹಾಡುಗಳು ದೊರೆಯುವುದರಿಂದ, ಅಭಿಂ ಸಿದ್ರಾಮ, ಮದರವಿಂಡಿಯಲ್ಲ, ಶಿವನೂರ ಗೋವಿಂದ, ಮರಗೋಡ ಕುಬಣ್ಣ,

ತೇರದಾಳ ತುಕಾರಾಮ, ಬನ್ನೆಟೀಕಾಡು, ಮೈಗೂರ ಹಣಮ, ಹೊಸುರ ಇರಭವ್ಯ, ಇವರು ಕವಿಗಳಾಗಿದ್ದಾರೆ. ಉಳಿದವರ ವಿಷಯ ನನಗೆ ತಿಳಿದಿಲ್ಲ.

ಅನ್ನಾರಾಮ ಶಾವೀರನಾಗಿ ಹಾಡಿದ್ದುಕ್ಕಿ.ಶ.ಗಳೆಂದರ ಸುಮಾರಿಗೆ. ಇದೇ ಕಾಲದ ಸುತ್ತುಮುತ್ತುಲು ಈ ಎಲ್ಲ ಶಾವೀರರು ಇರಬೇಕು. ಅಂದರೆ ಈ ಕಾಲದಲ್ಲಿ ಇಷ್ಟು ಜನರು ಪ್ರಸಿದ್ಧಾಗಿರಬೇಕಾದರೆ ಈ ಕಾಲಕ್ಕಾಗಲೇ ಶಾವೀರಕಿಯ ಸಂಪ್ರದಾಯ ಹಳೀಯದಾಗಿರಬೇಕು. ಇದೇ ಸಮಯದಲ್ಲಿ ಮರಾತಿಯಲ್ಲಿಯೂ ಇದು ಇದ್ದರೂ ಇಷ್ಟು ಪ್ರಾಬಲ್ಯವಿದ್ದಂತೆ ಕಂಡುಬರುವುದಿಲ್ಲ.

### ಗುರು ಮಹಿಮೆ

ಗುರುಮಹಿಮೆ ಅಪಾರವಾದುದು.

‘ನೋಡಿ ಕೂಡಿ ಗುರುಪಾದ ಪಡಿರಿ ಮುಕ್ಕಿಗಿ ಒಯ್ಯಂವ ಭಗವಂತಾ’ ಎಂದು ಹೇಳಿರುವುದು ಬಸವಣ್ಣನವರ ‘ಶಿವಪಥನರಿವ್ಯಾಡೆ ಗುರುಪಥ ಮೊದಲು’ ಎಂಬ ಮಾತನ್ನು ನೆನಪಿಗೆ ತರುತ್ತದೆ.

ಏನೆಲ್ಲ ಇದ್ದರೂ ಗುರುಚರಣವನ್ನು ಮರೀತರೆ ಎಲ್ಲಪೂ ವೃಥ್ತಣ ಎಂಬುದನ್ನು ಒಂದು ಚೌಕದಲ್ಲಿ ಸುಂದರವಾಗಿ ವಿವರಿಸಿದ್ದಾನೆ.

‘ಚಂದಿ-ತಾಯಿ ಬಂಧುಭಳಿಗ ನಂದಾಂತಿ ನಿಂದದರಾಗೇನ ಇಲ್ಲಾನ್ನಾ!  
ಮಂದಿ ಮಕ್ಕಳು ಮಡದಿ ಮಾತಿಗಾಗಿ ಮರತಕುಂತಿ ನೀ ಗುರುಚರಣಾ॥  
ಬಂದಿತುಂಬ ಬದಕಚಾಳ ಇದ್ದರೇನ ದ್ರವ್ಯದಿಂದ ನೀ ಸಂಪೂರ್ಣಾ॥  
ಇಟ್ಟಿದ್ದ ಇಟ್ಟಿಲ್ಲ ಕೊಟ್ಟಿದ್ದ ಕೊಟ್ಟಿಲ್ಲ ಬಿಟ್ಟಿಕೊಟ್ಟಿ ನೀನು ಹೊಂಡಿಕೊಣ್ಣಾ॥  
ನಿನ್ನ ಮೈ ನಿನ್ನ ಕೈ ನಿನ್ನ ಬಾಯಿ ನಿನ್ನ ತುಟಿ ಮೂಗು ನಿನ್ನ ಕಣ್ಣಾ॥  
ಪ್ರಾಣೇಶ್ವರ ತಾಪ್ರಸ್ತ ತಗದರ ಕೂಡತತಿ ಮಣಿಗ್ಗಿ ಮಣಣ್ಣಾ॥’

ಒಂದು ವೇಳೆ ಗುರುವನ್ನು ಮರೀತದ್ವಾದರೆ,

‘ಹುಟ್ಟಿ ಸಾವತಿರಿ ಬಿಟ್ಟಿ ದುಡಾಂಗ ಬಿಟ್ಟಿಲ್ಲ ಯಾರಾಗಿ ಈ ಮಾತಾ’.

ಎಂದು ಎಚ್ಚರಿಕೆ ಕೊಟ್ಟಿದ್ದಾನೆ.

ಈ ಶರೀರ ನೆಚ್ಚಿಕಿಲ್ಲದ್ದು. ಇದು ಇರುವುದರಲ್ಲಿಯೇ ಗುರುವನ್ನು ಪಡೆಯಬೇಕು. ನಿಷ್ಘಾನೇಮಗಳನ್ನು ಹಿಡಿಯಬೇಕು. ಎಲ್ಲಕ್ಕೂ ಹೆಚ್ಚಾಗಿ ‘ಒಂದಕ ಹೊಂದೋ ಚಂದ ದೊರುದೋ ಮುಂದ, ಮೋಕ್ಷ ನಿನಗಾಗುವದಾ’ ಎಂದು ಏಕದೇವೋಪಾಸನೆ ಮಾಡಬೇಕೆಂದು ಹೇಳಿರುವುದು ಮಾರ್ಪಿಂಚಿಕಾರಿದೆ.

‘ಆ ಪ್ರಪಂಚ ಮಾಯದ ಆಬಾ!

ತುಕಾರಾಮ ವಸ್ತುದ ಹೋಜ ಚಿಟ್ಟಾ’

ಇಲ್ಲಿ ತುಕಾರಾಮು ವಸ್ತುದ ಹೋದ ಬಿಟ್ಟೆ ಎಂದಿರುವುದರಿಂದ ಈ ಪದ ಮಾಡುವ ಸಮಯದಲ್ಲಿಯೇ ಅವನು ತೀರಿಕೊಂಡಿರಬೇಕು. ಆ ಹೊಣ್ಣು ಹೋಸ ನೆನಪು ಈ ಮಾತನ್ನು ಇಲ್ಲಿ ಸೇರಿಸುವಂತೆ ಮಾಡಿರಬೇಕು. ಅಥವಾ ಇದಕ್ಕಿಂತಲೂ ಹೇಬ್ಬಾಗಿ ಅವನ ಮರಣದ ಆಫಾತವೇ ಈ ಪದರಚನೆಗೆ ಕಾರಣವಾಗಿರಬೇಕೆಂಬುದು ಇಡೀ ಪದವನ್ನು ನೋಡಿದಾಗ ತಟಿನೆ ಹೋಳಿಯುತ್ತದೆ.

ತುಕಾರಾಮನಂತೆ ಇವನೂ ಪ್ರಭಾವಶಾಲೀಯಾಗಿದ್ದುದರಿಂದ ತುಕಾರಾಮನ ತರುವಾಯ ಇವನನ್ನೇ ವಸ್ತುದನನ್ನಾಗಿ ಮಾಡಿಕೊಂಡು ಇನ್ನೊಂದು ಗುಂಪು ಮುಂದುವರಿಯಿತು. ಇವರಲ್ಲಿ ಚನ್ನ, ಪ್ರಭು ಮುಖ್ಯರು.

### ಪ್ರಭು-ಚನ್ನ

ಇದು ಅಣ್ಣಾರಾಮನ ಶಿಷ್ಯರಲ್ಲಿ ಒಂದು ಜೋಡಿ. ಇವರು ಇಬ್ಬರೂ ಕೂಡಿ ಪದ ರಚಿಸಿದ್ದಾಗ್ನಿ ಉಂಟು. ಒಬ್ಬೊಬ್ಬರೇ ಬರೆದುದೂ ಉಂಟು.

‘ಶ್ರವಣಕುಮಾರನ ಕಥೆ’ ಪ್ರಭು ಬರೆದ ಪದ. ಇದೊಂದು ಕರುಣರಸದ ಮಡು. ಕಥೆ ಹಳೆಯುದಾದರೂ ರಂಜನೀಯವಾಗಿ ಹೇಳಿರುವುದರಿಂದ ಸುಂದರವಾಗಿ ಕಾಣುತ್ತದೆ. ಧರಣೆ ಮತ್ತು ಕೇಶವರು ದಂಪತೀಗಳು. ಮಕ್ಕಳಿಲ್ಲದವರು. ಕಾಶಿಗೆ ಹೋರಡುವುದಕ್ಕೆ ಸಿದ್ಧರಾಗುತ್ತಾರೆ. ಆಗ ಧರಣೆ-

‘ಕ್ಷೇತ್ರ ದಾನಾ ಮಾಡಂ ಆನಿ ಒಂಟಿ ಮನಿಯಾಂದಾ।  
ಮಕ್ಕಳಿಲ್ಲದ ಭೋಗಾ ಏನಉಪಾಯಕ ಆಗಾದಾ॥

ಎಂದು ದಾನಮಾಡಲು ಸೂಜಿಸುತ್ತಾಳೆ. ಆ ಪ್ರಕಾರ ಬೆಳ್ಳಿ-ಬಂಗಾರ ಮನೆಯಲ್ಲಿಯ ಎಲ್ಲವನ್ನು ದಾನಮಾಡಿ ಕಾಶಿಗೆ ಹೋರಡುತ್ತಾರೆ.

ದಾರಿಯಲ್ಲಿ ಒಂದು ಸಪ್ತ ಅಡ್ಡಬರುತ್ತದೆ. ಆಗ ಧರಣೆ-

‘ಧರಣೆ ಅಂತಾಳ ನಮಗ ಶಪುನಯಾಕ ಆತ ಹಿಂಗಾ।  
ಹೊಡಿ ಬಾಣ ಹಡಿಮ್ಮಾಗ ಕಡದ ಬೀಳಲ ಕಿಳಗಾ॥

ಎನ್ನತ್ತಾಳೆ. ಕೇಶವ ಹೋಡೆದು ಹಾವನ್ನು ಕೆಡವುತ್ತಾನೆ. ಸಪ್ತ ಸಾಯುವಾಗ ‘ನೀವು ಒಂದ ಮಾಡಿದಿರಿ ಮರಣಾ. ಶಾಪ ತುಗ್ಗಾರಿ ಹಿಡಿಮಣ್ಣ’

ಎಂದು ಶಾಪ ಕೊಡುತ್ತದೆ. ಅವರು ಮುಂದೆ ಹೋಗುತ್ತಾರೆ.

‘ಮಕ್ಕಳಿಲ್ಲದ ಜಲ್ಲಾ ಯಾತಕ ಬರಬೇಕ ಜೋಡಾ।  
ಮನಾಬಿಷ್ಟ ಮಾತುಡತಾಳ ಧರಣೆ ಕೇಶವರಾಯನ ಕೂಡಾ॥

ಹೀಗೆ ಮಾತನಾಡುತ್ತಿರುವಾಗಲೇ ಒಂದು ಚಿಗರಿ ಅಡ್ಡಬಂದಿತು. ಇದೂ ಅಪಕ್ಕನ ಎಂದು ಅದನ್ನು ಹೋಡೆಯುತ್ತಾನೆ. ಅದು ಶಾಪಕೊಡುತ್ತದೆ.

‘ಬಳಲಿಗಿ ಬ್ರಹ್ಮತೂ ಮರಿಗಾ ಸರಾಪಕೊಟ್ಟಿತ ಆವರಿಗಾ  
ಮುಂದ ಶ್ರವಣಹಂಕ್ಷಾಂವ ಧರಣಿಗಾ ನನ್ನಂಗ ಬಾಣಬಡಿಲಿ ಆವನ ಎದಿಗಾ॥

ಆ ಶಾಪವನ್ನು ಹೋತ್ತುಕೊಂಡು ಮುಂದುವರಿಯುತ್ತಾರೆ. ಬಿಸಿಲಿಗಾಗಿ ಒಂದು  
ಗಡದ ನರಭಲ್ಲಿ ಕುಳಿತಾಗ ಅಲ್ಲಿ ಮಂಗವೇಂದು ಮರಿಯೋಂದಿಗೆ ಆಡುತ್ತಿರುತ್ತದೆ. ಆದರ  
ಮೇಲೆ ಮೋಹವಾಗಿ ಧರಣೆ ಅದನ್ನು ತರುವಂತೆ ಗಂಡನಿಗೆ ಹೇಳುತ್ತಾಳೆ. ಕೇಶವ  
ಸಪರ್ಣಬಾಣ ಬಿಡುತ್ತಾನೆ. ಮಂಗ ಮರಿಯನ್ನು ಅಡ್ಡತರಲು ಆದು ಸಾಯುತ್ತದೆ. ಆಗ,  
‘ನನ್ನ ಮಗನದ ಹೋತೆ ಪ್ರಾಣಾ ಬಿದ್ದಿತವೆಂತಾ ಅಳತಾಳ ಗಳಿಗಳಾ।

ನಾ ಶಾಪ ಕುಡತಿನ ಕೇಳ ಅನ್ನಾ ಹೋಗಲಿ ನಿಮ್ಮ ಕ್ಷಾಣಾ ಆಗಲಿ ಕಂಗಳಾ॥

ಎಂದು ಆದು ಶಾಪಕೊಡುತ್ತದೆ.

ಕೂ ರೀತಿ ಸಪರ್ಣದ ಶಾಪದಿಂದ ಸಾಂಪತ್ತಿನ ಸ್ಥಿತಿಯನ್ನು ಕಳೆದುಕೊಂಡರೆ ಚಿಗರಿಯ  
ಶಾಪ ಆವರಿಗೆ ಮಕ್ಕಳಾಗುವ ಭಾಗ್ಯವನ್ನು ಅಪ್ರತ್ಯಕ್ಷವಾಗಿ ಕೊಟ್ಟಿತು. ಇನ್ನು ಮಂಗನ  
ಶಾಪದಿಂದ ಆವರಿಗೆ ಕಣ್ಣು ಹೋಗುವಂತಾಯಿತು.

ಒಂದು ಉರಿನ ಗುಡಿಯಲ್ಲಿರುವಾಗ ಆವರ ಕಣ್ಣು ಹೋಗುತ್ತವೆ. ಅಲ್ಲಿಯೇ ಕೆಲವು  
ದಿನ ಕಳೆಯುತ್ತಾರೆ. ಒಂದು ಮಗು ಜನಿಸುತ್ತದೆ. ಆದನ್ನು ಆ ಗುಡಿಯ ಪೂಜಾರಿಗೆ  
ಒಪ್ಪಿಸುತ್ತಾರೆ. ಮಕ್ಕಳಿಲ್ಲದ ಅವನ ಇಬ್ಬರು ಹೆಂಡಿರು ಆದನ್ನು ಜೋಪಾನ ಮಾಡುತ್ತಾರೆ.  
ತಾನು ಆವರ ಮಕ್ಕಳಿಂದ ಆ ಮಗು ತಿಳಿಯುತ್ತದೆ.

ಗೌರವನಿಲ್ಲದ ಒಂದು ದಿನ ಆ ಹುಡುಗ ಪೂಜೆ ಮಾಡಲು ಹೋದಾಗ ಆ  
ಕುರುಡು ದಂಪತೀಗಳನ್ನು ನೋಡಿ ಗುಡಿಯಿಂದ ಹೊರಗೆ ಹಾಕುತ್ತಾನೆ. ಹೊರಗಿನಿಂದ  
ಒಂದ ಪೂಜಾರಿ ಇದನ್ನು ನೋಡಿ, ತಾಪವಾಗುತ್ತದೆ.

‘ಚಾಷಿಗಿ ಬಿಸಲ ಆರಾಸ ಮದ್ದಾನ ವ್ಯಾಳಿ  
ತ್ಯಾಕ್ತಿಲೆ ಹಾದ ಒವಾನು ಕ್ಯಾರ್ಯಾಲ್ಯಾ ಎದ್ದಾವ ಗುರಳಿ  
ನೀರ ಕುಡಿಸಿ ಇಬ್ಬರಿಗಿ ಬಿಂಜಾನ ಆಗ ಗಾಳಿ’

ಆ ಮೇಲೆ ಮನೆಗೆ ಒಂದು,

‘ಹಡದವರನ ನೋಡಲಿಲ್ಲ ನಮನೈನ ನೋಡತಾನ ನಾಳಿ’

ಎಂದು ಹೆಂಡರಿಗೆ ಶ್ರವಣನ ವಿಷಯ ತಿಳಿಸುತ್ತಾನೆ.

ಶ್ರವಣನಿಗೆ ದುಃಖವಾಗುತ್ತದೆ.

‘ಶ್ರವಣ ತಂದಾನು ಕಣ್ಣಿಗೆ ನೀಲಾ ಯಾರವ್ವಾ ನನ್ನ ಹಡದವರಾ’

ಎಂದು ಕೇಳುತ್ತಾನೆ. ನಿಜ ಸಂಗತಿಯನ್ನು ಹೇಳುತ್ತಾರೆ. ಕೂಡಲೇ ತನ್ನ  
ತಂದೆ-ತಾಯಂದಿರನ್ನು ಕರೆದುಕೊಂಡು ಕಾಶಿಯಾತ್ಮಿಗೆ ಹೋಗುತ್ತಾನೆ. ದಾರಿಯಲ್ಲಿ

ದಶರಥನ ಬಾಳಾದಿಂದ ಹತನಾಗುತ್ತಾನೆ. ದಶರಥನಿಗೆ ಇವರೆ ಶಾಪವಿಂದ ರಾಮ ಜನಿಸುತ್ತಾನೆ. ಇದು ಮುಂದಿನ ಕಥೆ.

ಹಿಂದಿನ ಕಥೆಯ ಕಲ್ಲನೇ ಸುಂದವಾಗಿದೆ. ವಿಸ್ತಾರವಾದ ಕಥೆಯನ್ನು ಸಂಕ್ಷೇಪಿಸಿ ಹೇಳುವ ಜಾಗ್ತೆ ಮೆಚ್ಚುವರಂತಿದೆ.

### ಶಂಕುಚಕ್ರ

ಇದನ್ನು ಚೆನ್ನ-ಪ್ರಭು ಇಬ್ಬರೂ ಕೂಡಿ ಬರೆದಿದ್ದಾರೆ. ಇದೊಂದು ಪೌರಾಣಿಕ ಕಥೆ. ತಾರಾಚಂದ, ದುಂಡಭಿ, ಬಾಣಾಸುರ ಇಲ್ಲಿಯ ಅರಸರು. ಭೀಮ-ಅಜುಂಗರು ಇವರನ್ನು ಎದುರಿಸಲು ಸಾಧ್ಯವಾಗಲಿಲ್ಲ. ಏಕೆಂದರೆ ಅಪ್ಪು ದೊಡ್ಡ ಪಟ್ಟಣ ಅದು. ಮತ್ತು ಅವರು ಅಷ್ಟೇ ಶೂರರು. ಅವರ ಪಟ್ಟಣ ಇರುವದು ನೀರ ಮೇಲೆ. ಅದೂ ಯಾವತ್ತೂ ತಿರುಗುವಂಥದು. ಅಂತೆಯೇ ಭೀಮ-

‘ಅಜುಂಗ ಕರದ ಹೇಳತಾನ ಆಲ್ಲಿ ನಡೆಯಲಿಲ್ಲ ನಮ್ಮ ಆಟಾ ಅವರ ಬಾಳ ಶ್ರೇಷ್ಠಾ॥’

ಎಂದು ಹೇಳಿದ. ಇದನ್ನು ಕೇಳಿದ ಅಭಿಮನ್ಯ.

‘ಇಷ್ಟ ಕೇಳಿ ಸಿಟ್ಟಿ ಆದ ಅಭಿಮನ್ಯ ಕೇಳಿ ಅಂವ ಒಬ್ಬನೆ ಹೊಂಟಾ’

ಮತ್ತು ಕೃಷ್ಣನ ದಯಿಂದ ಗೆಲುವನ್ನು ಸಾಧಿಸಿದ.

ಅವರ ಯುದ್ಧ ಭಯಂಕರವಾದುದು.

‘ಹೊಡದ ಬಾಗಳ ಹಿಡದ ಅಭಿಮನ್ಯ ಹತಾರ ಸಾಗಲಿಲ್ಲ ಅವನ ಮ್ಯಾಲಿ ಚಕ್ರಬಾಳ ಹೊಡದ ಅಭಿಮನ್ಯ ಆಲ್ಲಿ।

ಆರಗ ಬಾಳ ಬಿಬ್ಬಾನ ಅಭಿಮನ್ಯ ತಿರಗೂ ನಗರ ನಿಂತಿತ ಆಲ್ಲಿ।

ತಾರಾಚಂದ್ರಗ ಹಾಸಿದಾಂಗ ಆ ಬಲಿ।

ನಿಕ್ಕಾನಿ ಹಿಡದದಂತೆ ಬಾಳ ಬಡದ ಬಂದಾರ ನಿಂದ್ರಲಿಲ್ಲ ಆ ನಗರದಲ್ಲಿ।

### ಕಲಿಯುಗ

ಚನವಿರ (ಜನ್ಮ) ಗೋಪಾಳ-ದುರದುಂಡಿಯ ಶೂದ ಕಲಿಯುಗದ ಮಹಿಮೆಯನ್ನು ಬಹುಷಂದವಾಗಿ ವರ್ಣಿಸಿದಿದ್ದಾನೆ.

ಬ್ರಾಹ್ಮಣ ಮಂದಿಗಿ ಭಾರತರಾಮಾಯಣ ಈ ಹಾಡಿದರ ಹುಣಿಯಾಲಾ।

ಅವರ ಮುಂದ ನಮ್ಮ ಶಾಸ್ತ್ರೀತನ ಹೋರಿಸಿದ್ದ ಗೋಂಗಡ್ಯಾಪ್ತ ಮಾಡತಾರ ಗದ್ದಲಾ।

ಹೋಣಂಡಿನ ಹಾಡ ಆವರಿಗ ಪಾಡಾ ಮನದಾಗ ನಗತಾರ ಕುಲುಹುಲಾ।

ಗೇಂಡ್ರೆಕ್ಕಿ ಕುಣಾದಾಡಿ ಹಾಡಿದವರ ಶಾಬಡಿ ಅಂತಾರ ಹಗಲೆಲ್ಲಾ!

ಹಾಳಕತಿಹಳ ವಂಡ ತಗದವರ ಹಂಗಸರ ಸುಮ್ಮ ಸುಂಡುಖೆಲ್ಲಾ!

ಮಲಿಗಿದ ಕೂಸಿಸ್ತ ಮುಕ್ಕಿ ಜಿವಟಕ್ಕಾರಿ ಮಲಿಕುಡಸ್ತಾರ ಹಗಲೆಲ್ಲಾ!

ಹಾಡಿನ ಮಜಲು ಚನ್ನಾಗಿ ನಡೆಯಬೇಕಾದರೆ ಎಲ್ಲವೂ ಯೋಗ್ಯರೀತಿಯಲ್ಲಿ ಇರಬೇಕು.

‘ಹಾಡಾವ ಬಾರಷಾವು ಮನಸಬಂದ ಇಷ್ಟ ಮಜಲ ಆಗತಿ ಬೇಳತನಕಾ’ ಇಲ್ಲದಿದ್ದರೆ,

‘ಎಣ್ಣ ಹಾಕಾವ ತನ್ನ ತುಣ್ಣ ಹಾಕತಾನ ಬತ್ತಿ ಕಟ್ಟತಾನ ಸೇದುಮಕ’

ಹೀಗೆ ಎಣ್ಣ ಹಾಪುವವನನ್ನು ಮೊದಲು ಮಾಡಿಕೊಂಡು ಎಲ್ಲರೂ ತಮ್ಮ ಕೆಲಸವನ್ನು ನಿಲ್ಲಿಸುತ್ತಾರೆ.

‘ಎಣ್ಣ ಹಾಪುವವ’ ಎಂದಿರುವುದರಿಂದ ಈ ಕಾಲದಲ್ಲಿ ಇನ್ನೂ ವಿದ್ಯುತ್ತಾಗಲಿ, ಗ್ರಾಸ್ ಆಗಲಿ ಬಂದಿರಲಿಲ್ಲ. ಎಣ್ಣ ಹಾಕಿ ಹಿಲಾಲ, ಇಲ್ಲವ ಹತ್ತಿ ಕಾಳಿಗೆ ಉರಿವಣ್ಣಿ ಬೇಳಕು ಮಾಡುವ ಪದ್ಧತಿ ಇದ್ದಿತೆಂದು ತಿಳಿಯುವದು.

ನ್ನಾಮಣ್ಣ

ಇವನೂ ಚತುರ ತುಕಾರಾಮನ ಶಿಷ್ಯನೇ. ಆದರೆ ಆರು ಜನರಾದ ಯಂಕ-ಆಣ್ಣರಾಮ, ಮಾಧು-ಪೃಲಾರಾಮ ಮತ್ತು ಗೋಪಾಳ- ದುರದುಂಡಿ ಇವರಿಂದ ಸ್ವಲ್ಪ ದೂರದಲ್ಲಿದ್ದವ. ಈತ ಜೈನ. ನಾನಾಗೋಳ ಮನೇಶನದವನೆಂಬ ಒಂದಿಷ್ಟು ಸುಳಿಯ ದೋರೆಯುತ್ತದೆ. ಈ ಮಾರ್ಗದಿಂದ ಮುಂದುವರೆದರೆ ಇನ್ನೂ ಹೆಚ್ಚಿನ ಸಂಗತಿಗಳು ತಿಳಿಯಬಹುದು. ಈತ ತಾನು-

ತುಕರಾಮ ಮತಿಕೊಟ್ಟಿ ಶಿಷ್ಯರಿಗಿ ಎಲ್ಲಾರತಿ ಇಟ್ಟ  
ನ್ನಾಮಣ್ಣ ಇಂಥಾವ ಶತಕೋಟಿ ಮಾಡ್ಯಾನ ಕವಿತಾ॥

ಎಂದು ತಾನು ಶತಕೋಟಿ ಕವಿತೆಗಳನ್ನು ಮಾಡಿರುವಂತೆ ‘ಸೂರ್ಯನಂಧ ಮನೋಹರ ಕಾಂತ’ ಎಂಬ ಶಂಗಾರ ಲಾವಣ್ಯಯಲ್ಲಿ ಹೇಳಿಕೊಂಡಿದ್ದಾನೆ. ಶತಕೋಟಿ ಎಂಬುದು ಅತಿಶಯೋಕ್ತಿಯಾಗಿದ್ದರೂ ಬಹಳ ಪದಗಳನ್ನು ರಚಿಸಿದ್ದನೆಂಬುದು ಸತ್ಯ. ಅವನ ಇ ಹಾಡುಗಳು ಮಾತ್ರ ನಮಗೆ ದೋರಿತಿವೆ.

ಬಡವನ ಬೇತ

ಇದೊಂದು ವಿನೋದದ ಲಾವಣ್ಯ. ಕಲ್ಪನೆಯ ಕಥೆ. ಸಂವಾದ ರೂಪದಲ್ಲಿ ನಿರೂಪಿತವಾಗಿದೆ.

ಬಡವನೋಬ್ಬಿನೆ ಕುಳಿತು,

‘ಕಡಗೆ ದುಡಡರ ನಮ್ಮ ಬಡವನ ಹೋಗುಡಿಲ್ಲ ಹೂಲಾ ನೆಲಾ ಮಾಡಬೇಕ ಹೂ ಅಂತಾ।

ಹುಡದ ಹರೂ ಬತ್ತಾ॥

ಹತ್ತುಕೂರಿಗಿ ನೆಲ್ಲಾ ಹತ್ತಿಬಿತ್ತಿದರಾತ ಗೊತ್ತಿಯೇನ ಅತಿ ಇದರ ಹೊತ್ತಾ||  
ದಾಳುವಿಲ್ಲಿತ್ತಾ||  
ಜೋಳಕಾಳ ಬಿತ್ತರಾತ ಬಾಳನೆಲಾಚೀಕ ಚೆಷ್ಟೆ ಬಿತ್ತತಿನ ಉರಸುತ್ತಿ  
ನನಗೆಲ್ಲಾ ಗೊತ್ತಿ||

ಎಂದು ಶ್ರೀಮಂತನಾಗುವ ‘ಬೇತಾ’ ಮಾಡುತ್ತಾನೆ. ಯೋಚಿಸುತ್ತೆ ಕುಳಿತ ಇವನ  
ಇಂಗಿತವನ್ನು ತಿಳಿಯಲಾರದ ಅವನ ಹೆಂಡತಿ.

‘ಸುಮೃದ್ಧಾಕ ಕುತ್ತೋ ಹುಳ್ಳನಾಂಗಿ  
ಗುಡ್ಲಿ ಇಟದಿ ಹೊರಗ ಮೂಲ್ಯಾಗಿ  
ಕೋರಿ ಹೊತ್ತೆ ಕೂಡಿದಿ ಕೋತ್ಯಾಗಿ||  
ಜೋಳಕಾಳ ಇಲ್ಲ ಮನಿಯಾಗಿ  
ಕಾಗ ಸಾವತೀವ ನಾವ ಗೇಗ್ನಾಗಿ||

ಎಂದು ಅವನನ್ನು ಎಚ್ಚರಿಸುತ್ತಾಳೆ. ಆಗ ಅವನು,

‘ಕಾಲಿ ಕೂಡಿಲ್ಲ ಸುಮೃದ್ಧಾಲಿರಂದೆ ನಾ ಹೊಲಾ ಮಾಡೇನಿ ಏರದ ಮೂರಾ  
ಪಾದ|

ನಮಗಿಲ್ಲ ಸಾವಾ’

ಎನ್ನುತ್ತಾನೆ. ಅವಳಿಗೆ ಅಶ್ವರ್ಯವಾಗುತ್ತದೆ. ಒಯ್ಯಿತ್ತಾಳೆ.

‘ಎತ್ತ ತಾತಿ ಇಲ್ಲ ಹೊಲಾಹ್ಯಾಂಗ ಮಾಡೇದಿ ಹ್ಯಾಂತಾವ ಗಾಂಡ ನೀ ವಿಪರೀತಾ|  
ಬಾಳ ಆಗಡದತ್ತಾ’

ಆಗ ಅವನು ತನ್ನ ಉಪಾಯವನ್ನು ವಿವರಿಸುತ್ತಾನೆ.

‘....ನಮ್ಮ ಮಾವಂದೊಂದ ಕ್ಷಣಾ ಆಯ್ದು ಇನ್ನ ಯೋಳ ಆದ್ಯ ಆಗುವ ಗಳಿದೆತ್ತಾ|  
ನಿನಗೇನ ಗೊತ್ತಾ’

ಎಂಬು ಎತ್ತು ಅಥವಾ ಕೋಣಗಳಾದರೆ ಗಳಿ ಹೂಡಲು ಬರುತ್ತದೆ. ಆದರೆ  
ಕೋಣ ಮಾವನಲ್ಲಿದೆ. ಏಳನ್ನು ತರಬೇಕು.

ಇದನ್ನು ಕೇಳುತ್ತಲೇ ಆಕೆ ‘ತನ್ನ ನಸಿಬ ಬಂದು ಬಸ್ತು ಆಯಿತೆಂದು ವಸ್ತು-ವಡವೆ  
ಮಾಡಿಸಲು, ಅರಬಿ-ಅಂಚಡಿ ಸೇರಿಸಲು ಸಿದ್ಧಭಾಗುತ್ತಾಳೆ. ಸೀರಿ ನೇಯಲು ಹೇಳಲು  
ನೇಕಾರರ ಮನೆಗಿ ಹೋಗತ್ತಾಳೆ.

ತಿರುಗಿ ಬರುವಾಗ ಕುಂಬಾರ ಗೆಳತಿ ಗಾಣಗೀರ ಸತ್ತಿ ಬೆಣ್ಣಿಯಾಗಿ ಸೀರಿ ಒಮ್ಮೆ  
ಉಟ್ಟಿಸುತ್ತಿಲ್ಲ ಕೇಳುತ್ತಾಳೆ. ಕೊಡುವದಕ್ಕೆ ಒಟ್ಟಿಕೊಳ್ಳುತ್ತಾಳೆ. ‘ನಮ್ಮ ಮನ್ಯಾಗ ಆದಾವಂತ  
ಚೇಡತೀರಿ’ ಎಂದು ಹೇಳಿರುವುದು ದೀದಾಯಿ ವನ್ನ ತೋರಿಸುತ್ತದೆಯಾದರೂ ‘ನೀರಿಲ್ಲ<sup>1</sup>  
ಹಾಲಿಲ್ಲ ಗುಟಕೊಂದಂತೆ’ ಯೋಚಿಸಿ ನಗೆಯೂ ಬರುತ್ತದೆ.

ತಿರುಗಿ ಬರುವಷ್ಟರಲ್ಲಿ ಹೊತ್ತು ವಿರಿಯತ್ತದೆ. ಗಂಡ ಹಸಿದಿರುತ್ತಾನೆ. ಅವಳು ತನ್ನ ಕಲ್ಪನೆಯ ಲೋಕದಲ್ಲಿಯೇ ಇರುತ್ತಾಳೆ. ತಾನು ಸುಂಬಾರ, ಗಾಣಗರ ಗೆಳತಿಯಂಗೆ ತನ್ನ ಸೀರೆಯನ್ನು ಉಟ್ಟುಕೊಳ್ಳಲು ಹೊಡುವುದಾಗಿ ಹೇಳಿದ ವಿಷಯವನ್ನು ಗಂಡನಿಗೆ ತಿಳಿಸುತ್ತಾಳೆ.

‘ಇಷ್ಟ ಮಾತ ಹೇಳಿ ಗಂಡ ಸಿಟ್ಟಿಗೆದ್ದ ಬೆವ್ವತಾನ ಕಡಿಗೆ ನಿಂದೆಲ್ಲಾ ಗೊತ್ತಾ!  
ಮಾಡಿದಿ ಭಾತಾ॥

ಉಟ್ಟಿಸಿರ ಎನ್ನೋ-ಮಸಿ ಮಾಡತಾರ ಕಸಬಿ ರಂಡ್ವಾರಿಗಿ ಕೊಡಬ್ಬಾಡಂತ  
ಸುಂದ್ರಸ್ಯಾನ ಕಡತಾ!

ಹೀಗೆ ಇಬ್ಬರೂ ಜಗತ್ವಾಡಿ ಉಪವಾಸ ಮಲಗಿಕೊಳ್ಳುತ್ತಾರೆ. ಈ ಸುದ್ದಿ ಅವಳ ತವರು ಮನೆಗೆ ಮುಟ್ಟುತ್ತದೆ. ಅವಳ ಅಣ್ಣಿ,

‘ನಮ್ಮ ಕ್ವಾಂತಾ ಗಳಿಮಾಡಲಾಕ ಒದಿದಿ ಮಗನ ಅದನ ಸೊರಗಿ ಸೇರಿ ಎಟ್ಟಾ!  
ಅಂತ ಬಿದ್ದು ಗಂಟಾ॥

ಚೋಣಹಿ ತುಗೋಂಡ ಒಂದ ಸೊಣಕಿನ ಮ್ಯಾಲ ಜಡ್ಟ ಮುದಕ ಮುರದಿತ  
ಸೊಂಟಾ!

ಆತ ಬಬ್ಬಾಟಾ॥’

ಜನರು ನೇರೆಯುತ್ತಾರೆ. ಜಗಳಿ ಬಿಡಿಸುತ್ತಾರೆ. ಬೀಗ ಹೊರಟು ಹೋಗುತ್ತಾನೆ.  
ಇವರಿಗೂ ಬುದ್ದಿ ಭೇಟ್ಟಿಯಾಗುತ್ತದೆ.

‘ಸುಖಪಟ್ಟಾ ನಕಲಿ ಮಾತಿಗಾ ದವುಳಂವನ ಹಿರದ್ವಾನನ ಹೋಗಿ॥

ಅರಬಿಲ್ಲಾ ನನ್ನ ಮುಕಳಿಗಾ ಗಂಡಗಂತಾಳ ತಾ ಪುಬಟಿಗಾ॥

ಬಿನ ಮಾಡಿ ನನ್ನ ಸೊಣಕಿಗಾ ನಾಳಾಗ್ಯಾಂಗ ಹೋಗಲಿ ನಟ್ಟಿಗಾ॥

ಮೂರ್ಯೇನಂಥಾ ಮನೋಹರಕಾಂತ

ಇದೊಂದು ಶೃಂಗಾರ ಲಾವಣೆ. ಜೋಡಕ್ಕರ ಭಂದಸ್ಸಿನಲ್ಲಿ ಮೂಡಿಬಂದ ಇದು  
ಯಾವ ಮಹಾಕವಿಯ ಶೃಂಗಾರ ಸನ್ನವೇಶಕ್ಕೂ ಕಡಿಮೆಯಿಲ್ಲ-

ಕಾಮಾತುರಳಾದ ಹೆಣ್ಣು,

‘ಮೂರ್ಯೇನಂಥಾ ಮನೋಹರ ಕಾಂತ ನನ್ನ ದೂರ ಸೋಡಬ್ಬಾಡ ಬಾರೋ  
ಮನಿಗಿ ನಿನ್ನ ಮಾರಿ ನೋಡಿದರ ಮೋಹರ ದೂರದಾಗ ಆತ ಸಾವಿರದಾನ  
ಮುತ್ತಾ!

ಸದ್ಯಶಾರಮ ಯಾರೂ ಇಲ್ಲ ಮೂರಲೋಕದೋಳು ಮೀರಿ ನಿನಕಂತಾ

ಸ್ವತ್ತಿಹಾರಿ ನಿಂತಿದಿನ ಸಂಸಾರ ಮರತ ಇನ್ನ ಯಾರಿಗೆ ಹೇಳಲೆಂತಾ॥

ಕಾಕ್ಕ ಆಗೇತಿ ಒಂದು ಲಕ್ಷ್ಯ ರೂಪಾಯಿ ತುಗೊ ಲಕ್ಷ್ಯಪ್ರಾಣ ಅಕ್ಕೆಪ ಇಟ್ಟಿನ  
ಪೋಕ್ಕೆ ಉದಾಂಗ ನಿಮ್ಮ ಸಾಕ್ಷಿಕುಡತಿನ ಶೈತಾಕ್ಕ ರುಚಿದ ಸುತ್ತಾ!

ನಿಂದ್ರವಲ್ಲಿ ದಂಗವರದ ಕರಿಯತೀನ ಸಂಗಯಾಕ ಮಾಡವಲ್ಲಿ

ಹಿಂಗಾಕ ಗುಣವಂತಾ॥

ಎಂದು ಕಾತರಿಸುತ್ತಾಳೆ. ಅವನನ್ನು

‘ಇಂದ್ರ ಚಂದ್ರಗಳ ಅಂದ್ರ ಇವನ ಮುಂದ ಸುಂದರೂಪ ದೇವಿಂದ್ರ  
ಅಲ್ಲ ಏಕಂದ್ರ ದೇವಾದಿಗಳ ಬಂದ್ರ ಅಂದ್ರ ಇವನ ತಂದ್ರ ಯಾರಿಲ್ಲ’

ಎಂದು ಇಂದ್ರಾದಿಗಳೂ ಇವನಿಗೆ ಕಡಿಮೆಯೆನ್ನುತ್ತಾಳೆ. ಕಾಮಾತುರಳಾಗಿ,

‘ಕಡರಿ ತಗದಾಂಗ ಆತ ಜಡುರ ಬಂದ ನಿನ್ನ ಮಥುರ ಶಬ್ದ ಕೇಳಿ  
ಹಾದರ ನೇನವ ಆತ ಒದರಿಸತ್ತರ ಯಾಕ ಕುದರಿ ತರಬವಲ್ಲಿ।  
ಬೆಡರಿದರ ಅರಿನ ನಾ ಪದರ ಹಿಡಿತೀನ ಇದಕೆ ಮೀರಿ ಒಲ್ಲಿ ಅಂದ್ರ  
ಜಗ್ಗಿತೀನ ಮದನ ಕಾಡತಿ ಸದನಕ ಬಾ ಅಂದ್ರ ಕದನ ಯಾಕ ಮಾಡವಲ್ಲಿ॥

ಎನ್ನುತ್ತಾಳೆ. ಇಲ್ಲಿ ಬರುವ ‘ಕಡರಿ ತರಬವಲ್ಲಿ’ ಎನ್ನುವ ಮಾತು ಧ್ವನಿಪೂರಣವಾಗಿದೆ.  
ಅವಳ ಕಾಮದ ಉದ್ದೇಗವನ್ನು ಎತ್ತಿತೋರಿಸುತ್ತದೆ. ಮತ್ತೊ ಆಕೆ,

‘ಗಂಡಗ ಹೊರ್ತ ಆಗಿ ಬಾಣಿ ಬರತ ನೋಡಿ ನಿನ್ನ ಸುರತ ವ್ಯಾಘ ಮಾಡಬ್ಯಾಡೋ’

ಎಂದು ಗಂಡನನ್ನು ಬಿಟ್ಟಿಬಿರಲೂ ಸಿದ್ಧಾಗುತ್ತಾಳೆ ಅಷ್ಟು ತುಂಬಿದೆ ಅವಳಲ್ಲಿ  
ಇವನ ರೂಪ.

ಆದರೆ ಅವನು ಒಪ್ಪುವುದಿಲ್ಲ. ಅವಳು ‘ಹೂರಣ ಜಾಡಿಸಿಕೊಂಡ  
ಜೀರ್ಣಮಾಡು’ವವಲೆಂದು ಅವನು ಬಗೆಯುತ್ತಾನೆ. ಅಲ್ಲದೆ ತಾನು ‘ಗುರುಚರಣಕ  
ಇಟ್ಟವ ನೇತ್ತು’. ಆದ್ದರಿಂದ ಸಾಧ್ಯವಾಗದೆನ್ನುತ್ತಾನೆ. ಅವಳು ಜೀವನ  
ಸಾರ್ಥಕಮಾಡಿಕೊಳ್ಳಬೇಕೆಂದು ಉಪದೇಶ ಮಾಡುತ್ತಾನೆ.

‘ನಿನಗ ಏಸ ಸರತಿ ಹೇಳಲಿ ನಿನ್ನ ಪ್ರರತಿ ಅನಸಿಡೊಳ್ಳ ಪತಿಪರತಿ  
ಎಲ್ಲರ ಮರತಿ ಗುರುಮಂತ್ರಾ।  
ದಿನಾಕಾರೀಕ ಹಚ್ಚಿ ದೇವರ ತೀರ್ಥಕುಡಿ ಬಹಳ ಹಸವ ಇರತಿ  
ಮರತಿ ಮಾತ್ರಾ!  
ಖಿಟಕ ನಾಶ ಆಗಾದ ಮುಂದ ಹಾಸಹೇಳತೀನ ಮನಿಪುರಣ  
ಮಾಡಬ್ಯಾಡ ಅಂತ್ರಾ’

ಎಂದು ಹೇಳುವುದಲ್ಲದೆ ಹೊನೆಯದಾಗಿ,

‘ಪನ ಕೆಲಸಕ ಬರುವುದು ಮಂದಿಹೊಲಕ ನೀರ ಉಣಿದರ  
ನೀರ ಕಲಕಬ್ಬಾಡ’

ಎಂದು ತೀಳಹೇಳುತ್ತಾನೆ. ಆದರೂ ಅವಳ ಕಾಮ ವಾಸನೆ ಕಡಿಮೆಯಾಗುವುದಿಲ್ಲ.  
ಗಟ್ಟಿ ಮನಸುಮಾಡಿ ಹೇಳುತ್ತಾಳೆ.

‘ಅಷ್ಟು ಮೀರಿ ಹೋಗತೀನ ಅಂದ್ರ ನನ್ನ ಒಗತನ ಯಾಕ ಹರಿವಲ್ಲ  
ಜಗ್ಗಿತೀನ ಬಿಡುದಿಲ್ಲ’

ಒಂದು ವೇಳೆ,

‘ಪಾಕ ಮನದಿಂದ ನೀವು ಯಾಗವಲ್ಲದ ಅಂದರ ನಿಮ್ಮ ತೂಕಾತೂಕ  
ಬಂಗಾರ ಕಡತಿನ್ನಾ’

‘ಇಂದಿನ ಭರೋಸ ನಾಳಿಗಿಲ್ಲ ಕಾಂತಾ ಒಂದ ದಿನ ತೆಕ್ಕಿಲೇ ಅಂಡಲದೆ  
ಹಿಡಿರಿ ನನ್ನು’.

ಎನ್ನುತ್ತಾಳೆ.

ಅವನು ಅನಿವಾರ್ಯವಾಗಿ ಒಷ್ಟುತ್ತಾನೆ. ಅವಳು ಅವನಿಗಾಗಿ ಎಲ್ಲ ಸಿದ್ಧತೆಗಳನ್ನು  
ಮಾಡಿರುತ್ತಾಳೆ.

‘ಅಜಕೇಳ ನನ್ನ ಸಜಾಕಾಂತ ಮ್ಯಾಲಿಯರಜ ಮಹಾಲತ ನಡಿ  
ದರಜ ಇಲ್ಲದ ಒಳಗ ಪರಜಿ ಕಟ್ಟಸತೀನ ಅಲಗಜ್ ಮಾಡಬ್ಯಾಡರ  
ನಿಮ್ಮ ಮಚ್ ಇದ್ದಂಗ ಮತ್ತಾ’

ಅಲ್ಲದೆ ಅವನಿಗಾಗಿ ಕ್ಷೀರಸಕ್ಕರಿ, ರಾಜಾಪುರಿ ಚೆಲ್ಲ, ಬಾಸುಂದಿ, ಬುಂದೆ, ಬೇಂದನ,  
ಹಲಸಿನ ಹೋಳಿಗಿ, ಕರಿಮರಿ, ಖರಬುರಿ, ಇವನ್ನೆಲ್ಲಾ ಉಳಿಸಲು ತಯಾರಿಸಿದ್ದಾಳೆ.

‘ಎರಡ ಹೊಳೆಲ ಹಾಕೊಣುಡ ಕರದ ಕೂಡಲ ಬಳೇ ಜರದ ಹಿತಾಂಬರ  
ಅರದಗಿರದ ಉಟಕೊಂಡ ಜೀವಹರದ ಬಂದಿನ ನೀವು ಕರದ  
ಗಿರದಿರಿ ಅಂತಾ’

ತಾನು ಸಿದ್ಧಾಗಿದ್ದಾಳೆ. ಅವನಿಗೆ ಧೃಷ್ಟಿತಾಗಬಾರದೆಂದು ‘ಧೃಷ್ಟಿ ಮುರದ  
ಷಿಗಿಯಲು ಸಿದ್ಧಾಗಿದ್ದಾಳೆ. ಪಲ್ಲಂಗ ಮೇಲೆ ಕಾಶ್ಯಿರ ಶಾಲ, ರೇಷ್ಮೆ ಮಡಿ ಇಟ್ಟಿದ್ದಾಳೆ.  
ಅಡಕಿ ವೀಳ್ಳಿ ಮಡಿಚಿ ಕೊಡುತ್ತಾಳೆ.

‘ತಾಳದೆ ಧಡಪಡಿ ತೆಕ್ಕಮುಟ್ಟಿ ತೊಡರ ಹಾಕೊಣುಡ ಅವನ  
ಬುಡಕ ಬಿದ್ದಾಳ ಬೆದರಿ’

ಅಷ್ಟರದ ಹುಲಿ ಗುಡಕ ಹೋಡಂಗ ಮೂರಧಡಕೊಟ್ಟಾನ  
ಜಗಿಸೊಂಡ ಹೋದ ಕುದರಿ’

ರತ್ಸೀಕ್ಕಿಡೆ ಮುಗಿಯುತ್ತದೆ. ಅವಳ ಅಮಲ ಇಳಿಯತ್ತದೆ. ಸೂಳೆ ಮುಪ್ಪಾಗಿ  
ಜೋಗತಿಯಾದಂತೆ, ಹೋಗಿ ಬಿಳಿಸಿರಿ ಉಟ್ಟುಕೊಳ್ಳುತ್ತಾಳೆ. ರುದ್ರಾಷ್ಟಿ ಸರ ಕಟ್ಟಿಕೊಳ್ಳುತ್ತಾಳೆ.  
ಫಾಟ್ಟಿಮುಟ್ಟಿ ಶರಣೆಯಂತೆ ನಟಿಸುತ್ತಾಳೆ.

ತೇ ಪದ ಬಹಳಷ್ಟು ಪರಿಣಾಮ ಬೀರಿದ ವಿಷಯವನ್ನು ಗಂಗಪ್ತ ತಮದಡಿ  
ಒಂದು ಸಾರೆ ಹೇಳಿದ್ದ ನೇನಬಾಯಿತು.

ಒಮ್ಮೆ ಮುರಗುಂಡಿಯಲ್ಲಿ ಡಪ್ಪಿನ ಮಜಲು ನಡೆದಿತ್ತು. ತುಂಗಳ ಸತ್ಯಪ್ತ ಈ  
ಹಾಡನ್ನ ಹಾಡಿದ. ಸಾಮಾನ್ಯವಾಗಿ ಇಂತಹ ಜೋಡಕ್ಕರ ಪದ ನುರಿಸುವವರು ಕಡಿಮೆ.  
ಅವನ ಹಾವಭಾವಪೂರ್ವಿಕಾದ ಹಾಡು ಎಷ್ಟು ಪರಿಣಾಮಕಾರಿಯಾಗಿತ್ತೇಂದರೆ,

ಯೋವನದಲ್ಲಿ ಗಂಡನನ್ನು ಕಳೆದುಕೊಂಡ, ಮರುಮದುವೇಗೆ ಒಪ್ಪಡ ಒಬ್ಬ ಹೆಣ್ಣು ಮಗಳು ಮದುವೇಯಾಗಲು ಒಟ್ಟಿದ್ದಳಂತೆ.

### ಎಳಕ ಹೆಣ್ಣು

ಇದು ಇನ್ನೊಂದು ಶ್ರೀಗಾರ ಲಾವಣೆ. ಹಿಂದಿನದರಲ್ಲಿ ಹೆಣ್ಣು ಗಂಡನ್ನು ಮೋಹಿಸಿದ್ದರೆ, ಇಲ್ಲಿ ಗಂಡು ಹೆಣ್ಣು ಮೋಹಿಸಿದೆ. ಇದು ಎರಡರಲ್ಲಿಯೂ ಇರುವಂಥ ಸಹಜ ಗುಣಧರ್ಮ.

ಮನಸೋತ ಯುವಕ ಯುವತಿಯನ್ನು

‘ಎಳಕ ಹೆಣ್ಣು ರಳಕಗ್ಗೆ ಹೊಳಕ ಮಾಡಿ ಹೊಂಬಾಳಣ್ಣು ಮಳಕ ಸಣ್ಣ ಮಾರಿಮ್ಮಾಲ ಸಾದಗರಾ|

ಕುದರಿ ಪುಂಡಂತಾ ಹಚ್ಚಾ ಅದರಿ ಮದರಿ ಪಬಸದಾಗ ಬೆದರಿ ಶರಗಾ ಹೊತ್ತಾಳ ತೆರದ ತೆರದಾ|

ತಾಳಲಾರದೆ ನಾ ನೋಡಿ ಬೇತಾಳ ಆಗಿ ನಿಂತಿನ ಸರದ ಪಾತಾಳದ ಇಂತ ನನ್ನ ಮನ್ತ್ರಾ|

ಎಂದು ವರ್ಣಸುತ್ತಾನೆ. ತನ್ನ ಸ್ವಿತಿಯನ್ನು ವಿವರಿಸುತ್ತಾನೆ. ರಾತ್ರಿಯಲ್ಲಿ ,

‘ಹೆಡದಾಂಗ ನಿನ್ನನ ರಾತ್ರಿ ಶಡದಾಂಗ ಆತ ನಿನ್ನ ಗಲ್ಲು ಹೊಡದಾಂಗ ಹಿಂಗ ನೋಡ ಸರದಸರದಾ|

ಅಯಿತೆನ್ನತ್ತಾನೆ. ಆದರೆ ಅವಳು ಇದಕ್ಕೆ ಒಪ್ಪುವುದಿಲ್ಲ ಬಯ್ಯತ್ತಾಳೆ. ಬೆದರಿಕೆ ಹಾಕುತ್ತಾಳೆ.

‘ಗೇನಸೇ ನಿನ್ನ ಮನಸನೆಂಳಗ ನೆನಸೇ ನಿನ್ನ ಕನಸಿನೆಂಳಗ ಸಂತೆ

ತೀರಸಕೋತಿ ನನ್ನ ಮನಸಿಗಿ ಒಲ್ಲಾಂಗಾ|

ಆಡಾಡಿಹಾಂಗ ಮಾತಾಡಿದರ ನಡಾನಡಾ ಒದಸಿಕೊಂಡಿ....

ಹಿಂಡಿ ಹಿಂಡಿ ಏರದೂ ಗಲ್ಲು ಸೊಂಡಿಸೊಂಡಿ ತಿವದಿನ ಮತ್ತೆ

ಕುಂಡಿ ಹುಂಡಿ ಒದ್ದಿನ ನೀ ನನ್ನ ಏನ ಬಾರಿಗೆ’

ಎಂದು ಅವನು ತನ್ನ ಸಮಾನ ಅಲ್ಲವೆನ್ನತ್ತಾಳೆ.

ಆಗ ಅವನು ಅವಳಿಗೆ ಬೇಕಾದ್ದು ತಿಂದು ಹೋಗಲು ಹೇಳುತ್ತಾನೆ.

‘ನಕ್ಕರ ಒಮ್ಮೆ ನನ್ನ ಗುಡಾ ಸಕ್ಕಿಸರಾ ತಂದ ಕುಡತಿನ ಮತ್ತಹೆಣ್ಣು

ಚಕ್ಕಗ್ಗೆ ತಿರವಿ ನೋಡತಿ|

ಇದರ ಶಿವಾಯ ದಂಡಬತ್ತಾಸ ಮತ್ತಿನ ತಂದ ಕುಡತಿನ ಸಂತೋಷ

ದಿಂದ ತಿಂದ ಮಾಡ ನನ್ನ ಸೋಬಳ್ಳಾ’

ಮತ್ತು ತನ್ನನ್ನು ಹೊಡಲು ಹೇಳುತ್ತಾನೆ.

‘ಲಗಡಿ ಕೂತಿತ ಅವನ ಮ್ಯಾಗ ನಗತ ಅಂತಾಳ ಹೊಂಕೂಂ ಮಮತಾ ಇರಲಿ’  
ಬರತೀನ ಇಂದ ಮೂರು ಸಂಚೀಲಿ’

ಎಂದು ಹೇಳಿ ಬಂಗಾರ ಗೆರಿಸಿರಿ ಉಟ್ಟಿ ಅವಸರದಿಂದ ಬರುತ್ತಾಳೆ.

‘ನೋಡಿದಾಳ ಅವನ ಮಾರಿ ಹಿಗ್ಗಿದಾಳ ಹಿರಿಹಿರಿ ಜಗ್ಗಿ ಕಬಿಸಾ ಹರಿ  
ಅಂತಾಳ ಎರಡ ಕೈಯಲ್ಲಿ’

ಇದು ಕಾಮೋನ್ಯಾದದ ಅತಿರೇಕ.

ಯಮನೂರಪ್ಪನ ಜಾತೀ

ಇದು ಒಂದು ವಿನೋದಪರ ಲಾವಣಿ.

ಗೆಹ್ವಾ-ಗೆಹ್ವಾ ಯಮನೂರಪ್ಪನ ಜಾತೀಗೆ ಹೋಗಲು ಶ್ರೀತಿಯಿಂದ  
ಮಾತಾಡಿಕೊಳ್ಳುತ್ತಾರೆ.

‘ಮೂರದಿನದ ಸಂಸಾರ ಯಾರದೇನ ಸ್ಥಿರವಿಲ್ಲ ಹೋಗಿ ಬರೂನು ನಡಿ  
ನನ್ನ ಕಾಂತಾ।

ಖಚಿಕರಿಂದಾ ಹಚ್ಚಿಂದೇನೂ ನಿನ್ನ ಕಿಂತಾ॥

ಎಂದು ಆಕೆ ಇರುವುದರೊಳಗೆ ಒಮ್ಮೆ ಹೋಗಿ ಬರುವಂತೆಯೂ ಖಚಿನನ್ನು  
ತಾನು ಪಹಿಸುವದಾಗಿಯೂ ಹೇಳುತ್ತಾಳೆ.

ಜಾತೀಗೆ ಹೋರಟಿರೆ ದೇಶೋದಾರರು ತನ್ನನ್ನು ತುರುಬುತ್ತಾರೆಂಬುದು ಅವನ  
ಹೊಟ್ಟೆಯೊಳಗಿನ ಮಾತು. ಅದನ್ನು ಪರಿಹರಿಸಲು ಅವಳ ಒಟ್ಟಿಗೆ. ಅದಕ್ಕಾಗಿ,

‘ವಾಲಿ ಬಗಡಿ ಸರಿಸುದ್ದೆ ವತ್ತಿ ಇಟ್ಟ ತರತೀನ  
ಅತ್ಯಮಾವನ ಅಂಡಕಿ ನನಗಿಲ್ಲ!  
ವಸ್ತುಲಲಂಕಾರ ಮೈಮ್ಯಾಲಿ ಬಂಗಾರ ಶೃಂಗಾರ ಕರಿಮಣ (ಲಂಟಿಗೋರಿ)  
ಲಗು ಬಿಚಿಗೋರಿ॥  
ತಾಲ ಸರಪಳ ಯಾ ವೈಜಣಿ ಜುಳಜುಳಿ ಚೌಕಳ ಕಿಂಘ್ಯಾಗಿನು (ಬಿಚಿಕೋರಿ)  
ಲಗು ಮುಚಿಕೋರಿ॥

ಹೀಗೆ ಎಲ್ಲ ದಾಗೀನುಗಳನ್ನು ಬಿಚ್ಚಿಕೊಟ್ಟಿ ತಾನು ಬಾಡಿಗೆ ದಾಗಿನ ಹಾಕಿ  
ಕೊಳ್ಳಲು ಒಷ್ಣತ್ವಾಳೆ. ಅವನಿಗೆ ಬೇಡಿದ ಅರಿದೆಗಳನ್ನು ಕೊಡಿಸುತ್ತಾಳೆ. ಅವನು ಹೇಳಿದಂತೆ  
ಬ್ಯತ್ತಿ ಪರಾಳ ತಯಾರಿಸುತ್ತಾಳೆ.

‘ಬಾಡಿದಾಗಿಂ ತಂದ ಇಟಿಕೆಂಡ ಭರದಿಂದ ಹೋಗಣಸ್ವದಿ ಬಂದ ಮ್ಯಾಲಿ  
ಕೊಡತೀನ ಅದರ ಕಿಂತ್ರು॥

ಕಿನಕಾಪಿನ ಅಂಗಿ ಗಂಗಾಜಮನಾ ದೋತರದಾಗಿ ರಂಗ ಇಲ್ಲ!'

ನೆಂಹಿಲಿ ಉಂಡಿಕಟ್ಟಿ ತುಷ್ಟಾಗ ಬೆಲ್ಲಾಕಾಕ ಸಪ್ಪಗ ಮಾಡಬ್ಯಾಡ ಹಳಸ್ಯಾವು।

ಜಾತಿ ಕೆಡಸ್ಯಾವು॥

ತಾರಿಪಟ್ಟೆ ಬಳ ತಾರಿಪದಿಂದ ಮಾಡ ಕಾರಾಲುವೈ ಪೂರಾಹಾಕ ಮುಗ್ಗಸ್ಯಾವು।  
ತೆಲಿ ಎಬ್ಬಿಸ್ಯಾವು॥

ಬಾನದೊಳಗ ಮಸರ ಮಸಲತ್ತದಿಂದ ಕಲಸ ಬಸಲದಿನಾ ಕ್ಷಾಟ್ಪ ಬ್ಧಾಸ್ಯಾವು।  
ನಾರ್ಥಿಕ ಹಸದೀವು॥

ಇಷ್ಟೇಲ್ಲ ಸಿದ್ಧಮಾಡಿಕೊಂಡು ಕಾವಲಿಗೊಂಡು, ಕೆಲಸಕೊಂಡು ಹೀಗೆ ಎರಡು  
ಅಳುಗಳನ್ನು ತೆಗೆದುಕೊಳ್ಳುತ್ತಾರೆ.

‘ಜೋಡಿಲಿ ಹೋಗ್ನಿ ಯಡುಕೊಡಿ ಕುದರಿಗಳು ನೋಡಾಟ್ ಮಾರಿ ನಾನುಹಗಲೆಲ್ಲಾ  
ದ್ವಾಸ ನಿಸ್ನ ಮ್ಯಾಲಾ॥

ಮದಚಿಕೊಡಾಟ್ ಎಲಿ ಯಡಬಿಂ ಆಗಬಾದ್ ಮುದಚಟ್ಟೆ ಏನ ಬತಿ ಭಯವಿಲ್ಲಾ  
ಬಿದ್ದ ಮೈ ಮ್ಯಾಲಾ॥

ಕ್ಷ ರೀತಿಯಾಗಿ ಬಂದ ಅವರು

‘ಸರವತ್ತಾಕ ಗುದಮುರಗ್ಗಾಡಿ ಅರವ ಇಲ್ಲ ಮುಲಕೊಂಡಾರ  
ಹುತಾರಿರಿ ಅಂತ ಹೇಳಿ ಸಿಪಾಯಿಗೊಳಿಗೆ॥

ನಡದ ಬಂದ ದಣದ ಬಿದ್ದುವ ಕವನ್ಯಾಧಿಗೆ॥

ಗಂಟಿ ಚವಡ್ಯಾರು ಎಲ್ಲವನ್ನು ಎತ್ತಿಹಾಕಿದರು. ಮೈಮೇಲಿನ ಸೀರಿ ಕುಬಸ ಮಾರಿ  
ಫ್ಳಾರ ತಂದರು.

ಅರಬಿ ಮಾರಿತಂದ ಬರೆಬತ್ತೆ ಆದೀನ ಕರಿಗಾಲ ರಾಂಡಿಯ ಕಾಲಗುಣಾ।  
ಆದ್ದ ಹೈರಾನಾ॥

ಬತ್ತೆ ಬಂದಿನ ನಾನು ಕೆತ್ತುಮಾರಿಗಿ ಇನ್ನ ಕುಗ್ಗೋಡಾಳ ರಂಡಿನ್ನ ನಂಬಾನಾ।  
ನನ್ನ ಕ್ಷ ಕ್ಷಣಾ॥

ಎಂದು ಅವಳನ್ನು ಬಯ್ಯುತ್ತಾನೆ. ಅವಳನ್ನು ನಂಬಿವುದರಿಂದಲೇ ತನಗ  
ಹೀಗಾಯಿತೆನ್ನತ್ತಾನೆ.

ಹೀಗೆ ಬರಿಮೈಯಿಂದ ಯಾರಿಗೂ ಕಾಣದಂತೆ ಬಂದು ಉಂಟ ಸೇರುತ್ತಾರೆ.

ಯಮನೂರಪ್ಪ ‘ನಾ’ ಎನ್ನವವರ ಗರ್ವಹರಣ ಮಾಡುವನೆಂಬುದನ್ನು ಇಲ್ಲಿ  
ಸುಂದರವಾಗಿ ಚಿತ್ರಿಸಿಲಾಗಿದೆ.

ಮಗೆಣ್ಣ

ಕ್ಷಾತ ಕ್ಷಾಚಿನವ. ಅಂದರೆ ಬಾಲತುಕಾರಾಮನ ಕಾಲದವ. ಅವನಿಗೆ  
ವಸ್ತುದನಾಗಿದ್ದವ. ಇವನು ಪದಮಾಡಿದ್ದ ಕಡಿಮೆ. ನಾಲ್ಕೆದು ಮಾತ್ರ ದೊರೆಯುತ್ತವೆ.  
ಕೌದಾಗರನನ್ನೆ ತನ್ನಗರು, ವಸ್ತುದ ಎಂದು ಭಾವಿಸಿದ್ದನೆ.

ಈತ ಜ್ಯೇನ. ಉದ್ದೇಶ್ಯೋಗ ಒಕ್ಕುಲುತ್ತನ.

ದೊರೆತ ನಾಲ್ಕೆದರಲ್ಲಿ ಸಹಿಗಳೆ ಹೆಚ್ಚು. ಒಂದು ಪದವಿದ್ದು ಅದು ನಾಗೇಶಿಯವರು  
ಕೇಳಿದ ಪ್ರಶ್ನೆಗಳಿಗೆ ಉತ್ತರರೂಪವಾಗಿದೆ.

### ಮಲ್ಲಣ್ಣ

ಇವನ ಗುಂಪು, ಕಾಲಗಳನ್ನು ಹೇಳುವುದು ಕಷ್ಟ. ಆದರೂ ‘ಶಂಕುಚಕ್ರ’ ಎಂಬ  
ಪದದ ಅಗಮದಲ್ಲಿ,

‘ಮಲ್ಲ ಮನಸಿಗೆ ಹೌದ ಅಂದಾನು...’

ಎಂದಿದೆ ಈ ಮಲ್ಲನು ಇದೇ ಮಲ್ಲಣ್ಣನಾಗಿದ್ದರೆ ಇವನು ಆಣ್ಣಾರಾಮನ ಗುಂಪಿಗೆ  
ಸೇರಿದವನಾಗುತ್ತಾನೆ.

ಇವನ ಬಗ್ಗೆ ಹೆಚ್ಚಿನ ವಿವರವಾಗಲಿ, ಇವನು ರಚಿಸಿದ ಪದಗಳಾಗಲಿ ಸಿಗುವುದಿಲ್ಲ.  
ಒಂದು ಸಹಿ ದೊರಕಿದ್ದು ಅದರಲ್ಲಿ,

‘ತೇರದಾಳ ಪ್ರಭುನ ಅಂತಕರಣ  
ಮಲ್ಲಣ್ಣ ತರಬಿ ಕೇಳಂದ ಚೈರಿನಾ।

ತಾನು ತೇರದಾಳದವನೆಂದು ಹೇಳಿಕೊಂಡಿದ್ದಾನೆ.

### ಮಮ್ಮದ

ಇವನ ವಿಷಯವಾಗಿಯೂ ಏನೂ ತಿಳಿಯುವುದಿಲ್ಲ. ಇವನ ಕಾಲದ  
ವಿಷಯವಾಗಿಯೂ ಗೊತ್ತಾಗುವುದಿಲ್ಲ. ಈಗಿನ ಹಾದುವವರಿಗೆ ಇವನ  
ಪರಿಚಯವಿಲ್ಲದಿರುವದರಿಂದ ಇವನು ಹಿಂದಿನವನೇ ಇರಬೇಕು. ಇವನು ಹಾಡಿರಬೇಕು  
ಅಥವಾ ಜೀ ಹಿಡಿದಿರಬೇಕು.

ಆವನ ಒಂದು ಸಹಿ ದೊರೆತಿದ್ದು, ಅದರಲ್ಲಿ

‘ತೇರದಾಳ ಮಮ್ಮದನ ಶಾವಿರಕಿ’

ಎಂದು ತಾನು ತೇರದಾಳದವನೆಂದು ಹೇಳಿಕೊಂಡಿದ್ದಾನೆ.



## ಮಾಹಿತಿ ನೀಡಿದವರು

ತೇರದಾಳದ ಲಾವಣೆಕಾರರನ್ನು ಕುರಿತು ತೇರದಾಳದಲ್ಲಿಯೂ ಬೇರೆದೆಯಲ್ಲಿಯೂ ಕೆಲವರನ್ನು ಸಂದರ್ಶಿಸಿದೆ. ಅವರಲ್ಲಿ ಕೆಲವರ ಪರಿಚಯ ಇಲ್ಲದೆ.

### ಗ. ಶ್ರೀ ಗುರಪ್ಪ ಮಲ್ಲಪ್ಪ ಹನಗಂಡಿ

ಇವನು ಜ್ಯೋತಿಪ್ಪನ ವಂಶಜ, ಗಣಂಲರಲ್ಲಿ ಇವನ ಜನ್ಯ ಈಗ ಉಂಟಾಗಿ ಅದರಲ್ಲಿ ಹಣ್ಣು-ಹಣ್ಣಾದ ಮುದುಕ. ಈತ ಜ್ಯೋತಿಪ್ಪನ ವಿಷಯವಾಗಿ ಅನೇಕ ಸಂಗತಿಗಳನ್ನು ತಿಳಿಸಿದೆ.

ಉದ್ಯೋಗ ನೇರಾರಿಕೆ. ಲಾವಣೆಯ ವಿಷಯವಾಗಿ ಈತ ಹೆಚ್ಚಿಗೆ ತಿಳಿದವನಲ್ಲಿ. ಆದರೂ ಆ ಬಗ್ಗೆ ಆಸಕ್ತಿಯಿದೆ.

### ಇ. ಶ್ರೀ ಬಾಬು ಹೆಂಕಣ್ಣ ಮೋಪಗಾರ

ಈತ ಚತುರ ತುಕಾರಾಮನ ಮನೆತನದವ. ಸುಮಾರು ೬೫ ವರ್ಷ ವಯಸ್ಸು. ಗಣಂಜರಲ್ಲಿ ಈತನ ಜನನ. ಈತ ಸ್ವಲ್ಪ ಮಟ್ಟಿಗೆ ಕಲಿತವ. ವ್ಯವಹಾರ ಚತುರ. ಹೆಂಕಣ್ಣರ ಟ್ರೂ ಕಮಿಟಿಯ ಚೀರಮನ್.

ತೇರದಾಳದವರ ಹಾಡುಗಳನ್ನು ಮರಾಠಿ ಲಿಪಿಯಲ್ಲಿ ಸಂಗ್ರಹಿಸಿದ್ದನ್ನು ಜೋವಾನವಾಗಿರಿಸಿದ್ದ. ತಾನು ಸ್ವತಃ ಬರೆದವನೂ ಅಲ್ಲ; ಹಾಡಿದವನೂ ಅಲ್ಲ. ಆದರೂ ಈ ಬಗ್ಗೆ ವಿಶೇಷ ಆಸಕ್ತಿಯಿಂಥಾಗಿ. ಇವನಲ್ಲಿ ಇನ್ನೂ ಎರಡು ಹಳಗನ್ನಡದ ಕಡತಗಳು ದೊರೆತವೆ.

### ಈ. ಶ್ರೀ ಮಹಾದೇವ ಗೋವಿಂದ ಮೋಪಗಾರ

ಇವನೂ ತುಕಾರಾಮನ ವಂಶದವನೆ. ಸುಮಾರು ೫೦ ವರ್ಷ ವಯಸ್ಸು. ಈತ ಸ್ವಲ್ಪ ದಿನ ದಖ್ತಿನ ಮೇಲೆ ಕಟ್ಟಿಕೊಂಡು ಹಾಡಿದವ. ಇವನಲ್ಲಿಯೂ ಒಂದಿಷ್ಟು ಲಾವಣೆ ಸಂಗ್ರಹವಿದ್ದಿತು. ಅದರಲ್ಲಿಂದ ಕೆಲವೊಂದನ್ನು ತೆಗೆದುಹೊಂಡಿದ್ದೇನೆ.

ಈತ ಮೋಪಗಾರಿಕೆ ಮಾಡಿದ. ನಾಟಕ ಮಾಡಿದ. ಒಕ್ಕಲುತನವನ್ನು ಮಾಡಬಲ್ಲ.

### ಉ. ಡಾ॥ ಪ್ರಭಾಕರ ಅಣ್ಣಾರಾಮ ಮೋಪಗಾರ

ತುಕಾರಾಮನ ವಂಶದ ಕುಡಿಯೆ ಇವನು. ಬಾಲ ಅಣ್ಣಾರಾಮನ ಮಗ. ಬಹುತರವಾಗಿ ಈ ಮೋಪಗಾರ ಮನೆತನದಲ್ಲಿ ಇಷ್ಟು ಕಲಿತವರು ಯಾರೂ ಇಲ್ಲ.

ತಮ್ಮ ತಂದೆಯ ಹಾಡುಗಳನ್ನು ಇವರು ಉಳಿಸಿಕೊಂಡಿಲ್ಲ. ತಮಗೆ ಆಗ ಈ ಬಗ್ಗೆ ಆಸಕ್ತಿ ಇಲ್ಲದ್ದುದರಿಂದ ಹೀಗಾಯಿತೆಂದೂ ತಂದೆಯೂ ಇದರಿಂದ

ದೂರವಿರಿಸಿದರೆಂದೂ ಹೇಳುತ್ತಾರೆ. ಇವರಿಂದ ಎಷ್ಟೊಮ್ಮೆ ವಿಚಿತ ಅಥಾರಗಳು ಇವರಿಂದ ದೂರಿತವು.

### ೫. ಶ್ರೀ ಬಾಳಪ್ಪ ಭೀಮಪ್ಪ ಕಡಕೋಳ

ಇವರು ಗಡಿಗಳಲ್ಲಿ ಜನಿಸಿದ ಉಗ ವರ್ಷವಯಸ್ಸಿನ ಮುದುಕ. ಉತ್ತಮ ಹಾಡುವವ. ಪದಮಾಡಿದವನಲ್ಲ ಬಾಲತುಕಾರಾಮನ ಒಂದನಾಡಿ. ಅವನ ಜೀವನದ ಬಗ್ಗೆ, ಕವಿತ್ವ, ಹಾಡಿಕೆಯ ಬಗ್ಗೆ ಕೆಲವಿಷಯಗಳನ್ನು ತಿಳಿಸಿದ.

### ೬. ಶ್ರೀ ಪರಬ್ರಹ್ಮ ಶಿವಪ್ಪ ಚವಣ್ಣವರ

ತೇರದಾಳದ ಇವನೂ ಹಾಡಿದವ. ಬಾಳಪ್ಪನ ವಯಸ್ಸಿನವ. ಬಾಲತುಕಾರಾಮನ ಕೆಲಮಾಡುಗಳು ಇವನಿಂದಲೂ ದೂರಿತವು.

### ೭. ಶ್ರೀ ಗಂಗಪ್ಪ ಗಿರಿಮಲ್ಲಪ್ಪ ಜಕ್ಕಣ್ಣವರ

ಇವನ ಉರು ತಮದಡ್ಡಿ. ಈತ ಜ್ಯೋತಿರವ. ಸುರಿತೋದದೆಯೂ ಕಲಿತವ. ಉತ್ತಮವಾಗಿ ಹಾಡುವವ. ಬಾಲತುಕಾರಾಮ ಈತನ ವಸ್ತುದ. ಜ್ಯೋತಿಪ್ಪ, ಬಾಲತುಕಾರಾಮರ ಬಗ್ಗೆ ಹಲವು ಮಾಹಿತಿಗಳನ್ನು ನಿರೇದಿಸಿದ.

### ೮. ದಿ. ಮುರಳೀಧರ ಸಿದರಾಮ ಜಾಧವ

ಈತ ಅಧಣಿಯವ. ಮ್ಯಾಟ್ರಿಕ್‌ವರೆಗೆ ಓದಿದವ. ಬಾಲತುಕಾರಾಮನ ಸ್ವೇಚ್ಚಿತ, ಕವಿ. ಅನೇಕ ಪದಗಳನ್ನು ಮಾಡಿದ್ದಾನೆ. ಅವನಲ್ಲಿ ಹಾಡಿನ ಒಂದು ಭಂಡಾರವೇ ಇದಿತ್ತು. ಅವನ ಮುಪ್ಪಾವಸ್ಥೆ ಕಷ್ಟಕರವಾಯಿತು. ಆ ಪದಗಳು ಎಲ್ಲಿವೆಯೋ ತಿಳಿದಿಲ್ಲ. ಅವನ ಸಂಗ್ರಹದಿಂದ ಕೆಲವು ಪದಗಳನ್ನು ನಾನು ತೆಗೆದುಕೊಂಡಿದ್ದೇನೆ. ಆದರೆ ಅವನ ಪದಗಳೆ ಇಲ್ಲ. ಗಡಿಗಳಲ್ಲಿ ಜನಿಸಿದ ಇವನು ಗಡಿಗಳಲ್ಲಿ ತೀರಿಕೊಂಡ.

### ೯. ದಿ. ರಾಮಪ್ಪ ಬಂಲಿಂಗಪ್ಪ ತುಖ್ಯದ

ತುಂಗಳ ಇವನ ಉರು. ಹಾಡ ಕಲೀತಿದ್ದನಾದರೂ ಧ್ವನಿ ಸರಿಯಾಗಿ ಉಳಿಯದ್ದರಿಂದ ಮಜಲೀನಲ್ಲಿ ಹಾಡಿದ್ದಿಲ್ಲ. ಹಾಡನ್ನು ಸಂಗ್ರಹಿಸಿದ್ದ. ಅದು ನನ್ನಲ್ಲಿದೆ. ತೇರದಾಳದವರ ಪದಗಳು ಇದರಲ್ಲಿದೆ. ಗಡಿಗಳಲ್ಲಿ ಜನಿಸಿದ ಇವನು ಗಡಿಗಳಲ್ಲಿ ಚಿಕ್ಕಪದಸಲಗಿಯಲ್ಲಿ ತೀರಿಕೊಂಡ.

### ೧೦. ದಿ. ಶಿವನಗೌಡ ಮಲ್ಲಹಗೌಡ ಬಿರಾದಾರ

ಈತ ನನ್ನ ಆಣ್ಣ. ನಮ್ಮ ಉರು ತುಂಗಳ. ಈತ ಲಾವಣೆ ಬರೆಯುತ್ತಿದ್ದ, ಹಾಡುತ್ತಿದ್ದ. ಕೆಲವನ್ನು ಪ್ರಕಟಿಸಿಯೂ ಇದ್ದಾನೆ. ನನಗೆ ಮೂಲತಃ ಈ ವಿಷಯದಲ್ಲಿ ಅಸ್ಕಿ ಮೂಡಿದುದು ಇವನಿಂದಲೇ. ಇವನ ಪ್ರೇರಿತಾವಹದಿಂದ ನಾನು ‘ಚೌಪಹಾಕತೀವ ದಟ್ಟಿನ ಮ್ಯಾಲ’ ಎರಡು ತರಂಗಗಳನ್ನು ಹೊರತಂದಿದ್ದೇನೆ. ಇನ್ನೂ ನಾಲ್ಕು ತರಂಗಗಳು ಬಿರಬೇಕಾಗಿವೆ.



## ಉಪಸಂಹಾರ

---

ಸುಮಾರು ನೂರು ಪುಟಗಳ ಈ ಚಿಕ್ಕಗ್ರಂಥದಲ್ಲಿ ‘ತೇರದಾಳದ ಲಾವಣೆಕಾರರ’ ಪರಿಚಯ ಮಾಡಿಕೊಡಲು ಪ್ರಯತ್ನಿಸಿದ್ದೇನೆ. ಇದೊಂದು ಪ್ರಯತ್ನವೇ ಹೋರಣ ಪೂರ್ಣವಲ್ಲ.

ಅವರ ಚರಿತ್ರೆಯ ವಿಷಯ ನಿರೂಪಿಸುವಲ್ಲಿ ನನಗೆ ತೃಪ್ತಿಯೆನಿಸಿಲ್ಲ. ನಿರಾಶೆಯಾಗಿದೆ. ಸೌದಾಗರ, ತುಕಾರಾಮ ಇವರನ್ನು ಬಿಟ್ಟರೆ ಉಳಿದ ಯಾರ ಬಗ್ಗೆಯೂ ವಿನೂ ತಿಳಿಯವುದಿಲ್ಲ, ಅವರ ಪದಗಳನ್ನುಳಿದರೆ.

ನೂರ್ಯೆವತ್ತು ವರ್ಷಗಳ ಅಂತರದಲ್ಲಿಯೇ ಚರಿತ್ರೆಯ ವಿಷಯ ಹೀಗಾಗುತ್ತಿರುವಾಗ ಇನ್ನು ಇದಕ್ಕಿಂತಲೂ ಹಿಂದಿನವರ ಬಗ್ಗೆ ಹಿಂದಿನ ಜಾನಪದ ಸಾಹಿತ್ಯದ ಬಗ್ಗೆ ತಿಳಿಯವದು ಪ್ರಯಾಸದ ಕೆಲಸ. ಇತಿಹಾಸದ ವಿಷಯವಾಗಿ ನಮ್ಮವರಲ್ಲಿ ಪ್ರಜ್ಞೆ, ಇಲ್ಲದಿರುವುದೇ ಇದಕ್ಕೆ ಕಾರಣ.

ಇನ್ನು ಅವರ ಲಾವಣೆ ಸಾಹಿತ್ಯವನ್ನು ಕುರಿತಂತೆ ನನಗೆ ಸಮಾಧಾನವಿದೆ. ಅಧ್ಯಾದಪ್ಯಾದರೂ ಕೆಲಸ ನನ್ನಿಂದಾಗಿದೆಯೆಂದು ತೃಪ್ತಿಯಿದೆ. ಈ ನಿಷ್ಠೆನಲ್ಲಿ ಶ್ರಮಿಸಿದರೆ ಇನ್ನೂ ಹಲವಾರು ಪದಗಳನ್ನು ಪಡೆಯಬಹುದೆಂಬ ಆಶೆ ನನ್ನಲ್ಲಿದೆ. ಅದಕ್ಕಿಂತ ಶ್ರಮಿಸಬೇಕು ಅಷ್ಟೆ.

ಹೀಗೆ ಕನ್ನಡ ಲಾವಣೆ ಸಾಹಿತ್ಯದ ತೇರದಾಳ ಲಾವಣೆಕಾರರ ವಿಷಯವಾಗಿ ಇದೊಂದು ಪೂರ್ಣಪ್ರಮಾಣದ ಗ್ರಂಥವಾಗಿದ್ದರೂ ಆ ನಿಷ್ಠೆನಲ್ಲಿ ಒಂದು ದಾರಿದೀಪವಾಗಬಹುದೆಂಬ ಸಮಾಧಾನ ನನಗಿದೆ.

ಬಲ್ಲಿದರು ಈ ದಿಶೆಯಲ್ಲಿ ಮುಂದುವರಿದು ಗುರಿಮುಟ್ಟಿಲೆಂದು ಆಶಿಸುವೆ.



ప్రశ్నల ప్రాచీన పుట్టింది

